

P R I N T E D BY.

S. V. S H R E S H T H I

AT THE ROYAL PRINTING PRESS.

H U B L I

* * * *

P U B L I S H E D BY.

S. V. S H R E S H T H .

AT THE CITY BOOK STALL.

H U B L I

* * * *

RIGHTS RESERVED BY PUBLISHER

* * * *

ಮುನ್ನಡಿ

ಕರ್ನಾಟಕದ ಸಾಹಿತ್ಯದಲ್ಲಿ

ಮುನ್ನಡಿಯನ್ನು ಬರೆಯುವ ಉದ್ದೇಶಕ್ಕೆ ತೀರ ಹೊಸಬನಾದ ನಷ್ಟಿಂದ ಅದನ್ನೇ ಅಥಾರ್ ಮುನ್ನಡಿಯನ್ನು ಬರೆಸಬೇಕಂದು ಶ್ರೀ ‘ವಸಂತರು’ ಆಸ್ತಿಪಟ್ಟಿದ್ದಾರೆ. ಅವರ ಆಸ್ತಿಯನ್ನು ಸಿರಾಶೆಗೊಳಿಸಬಾರ ದೆಂದು ನಾನೂ ಒಸ್ತುಕೊಂಡಿದ್ದೇನೆ.

ಪ್ರಸ್ತುತ ‘ಸೇಡಿನ ಸರ್ವ’ ಪತ್ರೀದಾರಿ ಕಾದಂಬರಿಯು ಶ್ರೀ. ವಸಂತರ ಹೊದಲ ಕೃತಿ. ಅವರೆ ಇದನ್ನು ಓದುವಾಗ, ಓದಿದಾಗ, ಓದುಗನ ಮನದಲ್ಲಿ—

“ಈ ಕಾದಂಬರಿಕಾರನ ಏಂದಿನ ಕಾದಂಬರಿಗಳು ಯಾವವು?”
ಎಂಬ ವಿಚಾರವು ಬಂದೇ ತೀರುತ್ತದೆ. ಏಕೆಂದರೆ ವಸಂತರು ಇದರಲ್ಲಿ ಆ ಬಗೆಯ ಮಾರ್ಗವನ್ನು ಪ್ರಫಲ ಕೃತಿಯಲ್ಲಿಯೇ ತೋರಿಸಿಬಿಟ್ಟಿದ್ದಾರೆ.
ನೀರವತೆಯು, ಬಂಗ್ಲೀಯ, ಜನಸಂಚಾರವಿಲ್ಲದ ಬೀದಿಯ ವರ್ಣನೆಗಳೇ ಈ ಮಾತಿಗೆ ಸಾಕ್ಷಿಯಾಗಿವೆ.

ಇನ್ನು ಪತ್ರೀದಾರಿ ಕಾದಂಬರಿಗಳೆಂದರೆ ಓದುಗರ ಕುತ್ತಳಹಲವನ್ನು ಕೆರೆಸಿ, ಅವರನ್ನು ಎಲ್ಲಿಂದ ಎಲ್ಲಿಗೋ ಬಯ್ಯಿಬಿಡುತ್ತವೆ. ಆಷ್ಟು ಮಾಡಿದಾಗಲೇ ಆವುಗಳ ಸ್ಥಾಫಕತೆಯಾಗುತ್ತದೆ. ಆ ದಿಕೆಯಲ್ಲಿ ಶ್ರೀ. ವಸಂತರು ಯಶಸ್ವಿಯಾಗಿದ್ದಾರೆಂದು ಧಾರಾಳವಾಗಿ ಹೇಳಬಹುದು.

ಈ ಕಾದಂಬರಿಯನ್ನು ಓದಿದ ನಂತರ ಇದನ್ನು ಬರೆದ ವಸಂತರು ಇನ್ನೂ ಹತ್ತೊಂಬತ್ತರಷ್ಟು ಎಳೆಯ ವಯಸ್ಸಿನ ವಿದ್ಯಾರ್ಥಿಗಳೆಂದು ಹೇಳಿದರೆ ಯಾರೂ ನಂಬಲಿಕ್ಕಿಲ್ಲ. ಅದರೆ ಇದು ಸತ್ಯ.

ಇಷ್ಟ ಚಿಕ್ಕ ವಯಸ್ಸಿನಲ್ಲಿಯೇ ಲೆಕ್ಕಣಿಕೆ ಹಿಡಿಯುವಲ್ಲಿ ಪಳಗಿದ ಶ್ರೀ. ವಸಂತರಿಗೆ ಕನ್ನಡ ಸಾರಸ್ವತಲೋಕದಲ್ಲಿ ಉಜ್ಜಲ ಭವಿಷ್ಯ ಕಾದಿದೆಯೆಂದು ಹೇಳಿದರೆ ಅತಿಶಯೋಕ್ತಿಯಾಗಲಿಕ್ಕಿಲ್ಲವೆಂದು ನಂಬಿದ್ದೇನೆ.

ಭಕ್ತಿ ಭಾಂಡಾರಿ

ಬಸವಂಟನವರ ವಚನಗಳು
ಭಾವಾರ್ಥ ಸಹಿತ



ಸಂಪಾದಕರು :

೧೦೯ ಪುಟಗಳು

“ ಕನಾಟಕ ಕವಿಚಂದ್ರ ”

ಇ ೧ ಕ ೦ ರ ಕಾ ಸ್ತಿ ಬೆಲೆ : ೫ ಅಂತ್ಯ ಮಾತ್ರ

—ಕೆಲವು ಅಭಿಪ್ರಾಯಗಳು—

ಬಸವಣ್ಣನವರ ತತ್ತ್ವಬೋಧಿ, ಧರ್ಮ-ವೈದಾಂಶಗಳ ಪರಿಜಯ ಬಯಸು ವರಂಗೆ ಯೋಗ್ಯ ಗ್ರಂಥವಿದು. “ತಾಯಿನಾಡು” ೨೦-೬-೫೫

ಆ ಕರುಗ್ರಂಥದಲ್ಲಿ ಬಸವಣ್ಣನವರ ಸಾವಿರಾರು ವಚನಗಳಲ್ಲಿಯ ಶಾಸ್ತ್ರ ವಚನಗಳನ್ನು ಸ ೦. ಕ ಲ ಸಿ, ಭಾವಾರ್ಥದೊಡನೆ, ಇ ೧ ಕ ೦ ರ ರಾಸ್ತಿಗಳವರು ಅಳವಡಿಸಿದ್ದಾರೆ...ಆ ಗ್ರಂಥಕ್ಕೆ ನಮ್ಮ ಹೃತ್ಯಾವ ಏ ಕ ಸ್ತಾಗ ತಿದೆ. “ಪ್ರಜಾವಾಣಿ” ೨೨-೬-೫೫

ಮನುಷ್ಯರ ಅಜ್ಞಾನವನ್ನು ಪರಿಜರಿಸಿ ಅವರಲ್ಲಿ ಮಾನಸಿಯ ಭಾವನೆ ಗಳನ್ನು ಪ್ರಚೋದಿಸುವಂಥ ನೀತಿ ಸೂತ್ರಗಳನ್ನು ಸರಳವಾಗಿ, ಹೃದಯಸ್ವರ್ಚಿ ಯಾಗಿ ವಿವರಿಸಿದುದೇ ಬಸವಣ್ಣನವರ ವಚನಗಳ ವ್ಯೇಕಿಷ್ಟವಾಗಿದೆ. ಈ ಪುಸ್ತಕದಲ್ಲಿ ಅಂತಹ ಕೆಲವು ಶ್ರೀಷ್ಟ ವಚನಗಳನ್ನು ಇ ೧ ರಾಸ್ತಿಗಳು ಸಂಗ್ರಹಿಸಿ ಅವುಗಳ ಭಾವಾರ್ಥವನ್ನು ಕೈಟ್ಟಿರುವರು. “ರಾಷ್ಟ್ರಮತ” ೨-೬-೫೫

ಪ್ರಾಚೀನವಾದ ಉಪನಿಷತ್ತು, ಗೀತೆ ಮತ್ತಿತರ ರಾಸ್ತ್ರ ಗ್ರಂಥಗಳಲ್ಲಿ ಪ್ರತಿ ಕಾದಿಸಿದ ಘನತತ್ತ್ವಗಳನ್ನು ಭಾಷಿಸಿ ಇರಿಸಿ, ಕನ್ನಡಿಗಿರಿಗೆ ರಸಭಾಕವನ್ನು ಉಣಿ ಬಡಿಸಿದಂತೆ ಈ ವಚನಗಳು ಇವಯೆಂದರೆ ಕಪಾಗದು.

“ನವಯುಗ” (ಮಂಗಳೂರು) ೨೪-೬-೫೫

ಪ್ರಾಸಂಗಿಕವಾಗಿ ಉದಾಹರಿಸಲು ಮತ್ತು ಜೀವನ ಸಮಸ್ಯೆಗಳನ್ನೆಂದು ಸುವರ್ಣಮಾಡಲು ಈ ವಚನಸಂಗ್ರಹ ಅವನೂಲ್ಯವಾಗಿದೆ. “ಕರ್ಮವಿರೇ” ೨೦-೬-೫೫

ಸಿಟಿ ಬುಕ್ ಸ್ಟೋರ್, ದುರ್ಗದಂಡ್ಲಾ, ಹುಬ್ಬಳಿ

ಸುರಿಯುವ ಮಳೆಗೆ ಸರಿಯುವ ಯೋಚನೆಯಿರಲಿಲ್ಲವೆಂದು ಆ ಪ್ರಸಂಗಾವಲೋಕನ ಮಾಡಿದವರು ನಿರ್ವಿವಾದವಾಗಿ ಒಸ್ಪಿಕೊಳ್ಳಬಹುದಾಗಿತ್ತು. ಸುರಿಯುವ ಜಡಿಮಳೆ ಬಾಸಿನೊಂದಿಗೆ ಬುವಿಯನ್ನು ಹೇಳಿ ಯುತ್ತಿದ್ದಂತಿತ್ತು. ದಾರಿಯಲ್ಲಿರುವ ಕಂಟಿಗಳ ಬೆಂಬಡಿಯಿಂದ ಹಣೆಕಿಕ್ಕು ಪ್ರಸನ್ನವದನ ತೋರಿಸುವ ರೂಪಿನಂತೆ, ಮೋಡಗಳ ಬೆಂಬಡಿಯಿಂದ ವಿಂಚು ಆಗಿಗಳಕ್ಕನೇಮಿಂಬಿನರೀಯಾಗುತ್ತಿತ್ತು. ಮಳೆಯಿಂದ ಬೀಳುವ ನೀರನಿಗೊಳಿಗೆ ಇಲೆಕ್ಕಿಕ್ಕೂ ದೀಪದ ಬೆಳಕು ಪ್ರತಿಬಂಬಸಿ ಅವನ್ನು ಹೊಳೆವ ಮಾಣಿಕ್ಯಗಳಾಗಿ ಪರಿವರ್ತಿಸುತ್ತಿತ್ತು. ಟಾರ ರೋಡು ಮಳೆಯ ನೀರನಿಂದ ಆಚಾರ್ಯಾದಿತವಾಗಿ ಖಡ್ಗದ ಧಾರೆಯು ವಿಂಚುತ್ತಿದಂತೆ ದೀಪದ ಪ್ರಕಾಶದಿಂದ ಹೊಳೆಯುತ್ತಿತ್ತು. ಕಾನನದಲ್ಲಿಯ ಕೇಸರಿಗಜನೆ ಬೆಟ್ಟ ಗುಡ್ಡಗಳಲ್ಲಿ ಅಲೆದು ಮಾರ್ಫನಿಗೊಂಡು ಎಲ್ಲ ಪ್ರಾಣಿಗಳು ಭೀತಿಯಿಂದ ಕಂಸಿಸುವಂತೆ, ಸಿಡಿಲು ಕಟ್ಟಡಗಳ ಬದಿಯಿಂದ ಪ್ರತಿಘ್ನನಿಸಿ ಜನದಿನೆಯನ್ನು ನಡುಗಿಸುತ್ತಿತ್ತು. ಜನ ಅಲ್ಲಲ್ಲಿ ಒಬ್ಬೊಬ್ಬರಂತೆ ಅಲೆದಾಡುತ್ತಿದ್ದರು. ಜನರ ಕೈಕಾಲನ್ನೇ ಮಳೆ ತನ್ನ ಸಾಮಾನ್ಯದಿಂದ ಬಿಗಿದಿತ್ತು. ಅಲ್ಲಲ್ಲಿ ಅಂಗಡಿಗಳ ಬದಿಯಲ್ಲಿ ಜನರು ಮಳೆಯು ಕಾಟದಿಂದ ವಾರಾಗಲು ನಿಂತು ಆಗಾಗ ಹೊರಗೆ ಒಂದು ನೋಟವನ್ನು ಚೆಲ್ಲಿ ‘ಲೋಚ್’ , ‘ಲೋಚ್’ ಎಂದು ಅದರ ರಬಸದ ಬೀಳುವಿಕೆಗೆ ಗುಣಗುಟ್ಟಿ ತಮ್ಮ ಅಸಮಾಧಾನವನನ್ನು ವ್ಯಕ್ತ ಮಾಡುತ್ತಿದ್ದರು. ಆಗಿಗ ಸುಳಿದು ಮಾಯವಾಗುವ ಕಾರುಗಳ ಜೋರಿಗೆ ಮಳೆಯ ನೀರು ಜಿಲ್ಲೆಂದುಸಿದಿದು ಕಾರಿನ ಬೆಳಕಿನಲ್ಲಿ ವಿಂಚು ಹುಳಗಳಂತೆ ಹೊಳೆದು ನಾಕವಾಗುತ್ತಿತ್ತು. ಕತ್ತಲೆಯ ತೆರೆ ಎಲ್ಲೆಡಿಗೆ ಬಿದ್ದು ನಗರ ನಿಸ್ತಾಭ್ವವಾಗಿ ಯಾವದೋಮತ್ತಿನಲ್ಲಿ ಮಲಗಿದಂತೆ ಕಾಣುತ್ತಿತ್ತು ಆ ದೃಶ್ಯ.

ಮಾಡನ್ ಕೇಫೆಯ ಎದುರುಗಡೆ ನಿಂತಿರುವ ಕಾರಿನಲ್ಲಿ ಕಿಟಿಕೆಯ ಬಾಗಿಲುಗಳನ್ನು ಹಾಕಿ ನೀಣಾ ಬೆಚ್ಚಿಗೆ ಕುಳಿತ್ತಿದ್ದಳು. ಮಳೆಯ ಆಭರ

ಪಿನನ್ನ ಕಾರಿನಿಂದಲೇ ನೋಡುತ್ತ ತನ್ನಷ್ಟಕ್ಕೆ ತಾನೆ ಯೋಚನೆಗಳ ಅಲೆಗಳಲ್ಲಿ ತೇಲುತ್ತಿದ್ದಳು. ಕಣ್ಣಗಳು ಸಿರವಾಗಿ ಒಂದೆ ಕಡೆಗೆ ದೃಷ್ಟಿಯನ್ನು ಬೀರುತ್ತಿದ್ದರೂ ಅಸ್ಥಿರವಾದ ಆವಳ ಮನ ಎಲ್ಲಲ್ಲಿಯೋ ಅಲೆಯು ತೀತ್ತು. ಆವಳ ಇಲ್ಲಿಗೆ ಬರುವಿಕೆ ತೀರ ಆಕಸ್ಮೀಕವಾದುದಾಗಿತ್ತು. ಆವಳು ಅವನ್ನೆ ಕುರಿತು ಯೋಚಿಸಿ ಅಜ್ಞ ರಿಪಚ್ಚತ್ತಿದ್ದಳು. ಆವಳ ಅಜ್ಞ ಆಶ್ವತ್ಥರಾಯ ಕಳುಹಿದ ಟೀಲಿಗಾರುಮನ್ನು ಕಂಡು ವೀಣಾ ಕಡು ಆಶ್ವಯರ್ಗೊಂದಿದ್ದಳು. ಇನ್ನು ತನಗೆ ಭಾರತವ ಸಂಪರ್ಕವೇ ಬರಲಾರದೆಂದು ಗ್ರಹಿಸಿದ ಆವಳ ತಿಳಿನಳಿಕೆ ಬುಡಮೇಲಾಗಿತ್ತು. ತನ್ನ ತಾಯಿಯನ್ನು ಕಂಡೆ ಅಜ್ಞನಿಗೆ ಅಗಿಬರುತ್ತಿರಲಿಲ್ಲವೆಂಬ ವಿಷಯ ಆವಳಗೇನೂ ಹೊಸ ದಲ್ಲಿ. ಆದರ ಕಾರಣವು ಆವಳಿಗೆ ಸ್ಥಾಟಿವಾಗಿ ತಿಳಿದಿದೆ. ತನ್ನ ತಾಯಿ ತಂದೆಯ ಅಜ್ಞೆಯನ್ನು ಮೀರಿ ಆದ ಎರಡನೆಯ ಮಧುವೆಯೆ ಅಜ್ಞನ ಶೈವಕ್ಕೆ ಕಾರಣ. ಅಜ್ಞ ತನ್ನ ಮಗಳನ್ನು ಹೊದಲು ಅಮಿತ ಪ್ರೀತಿಯಿಂದ ಕಾಣುತ್ತಿದ್ದನಂತೆ. ಆದರೆ ಈ ಫಟನೆಯು ಸಂಭವಿಸಿದ ಮೇಲೆ ಆವರವರ ಬಾಂಧವ್ಯದ ಕ್ರಂತಿಯು ಕಳಚಿತ್ತು. ವೀಣಾಳಿಗೆ ಅಜ್ಞನ ನೆರವು ಚೆನ್ನಾಗಿತ್ತು. ಅಜ್ಞನ ತಾನು ನೆಚ್ಚಿನ ವೊಮ್ಮೆಗಳಿಂದು ಆವಳಿಗೆ ಹೆಮ್ಮೆಯ ವಿಷಯವಾಗಿತ್ತು. ಆಶ್ವತ್ಥರಾಯರು ತನಗಾಗಿ ಆಗ್ರಿಗ ಹಿಲೊನಕ್ಕೆ ಬಂದುಹೊಗುತ್ತಿದ್ದ ಸಂಗತಿ ಆವಳ ನೆನವಿನಿಂದ ಮರೆಯಾಗಿರಲಿಲ್ಲ. ಹಲವು ಸಾರೆ ತನ್ನ ತಾಯಿಯ ಬಾಯಿಯಿಂದ ಅಜ್ಞನ ನಡುವಳಿಕೆ ಸರಿಯಾಗಿರಲಿಲ್ಲವೆಂದು ಆವಳು ಕೇಳಿದ್ದಳು. ಆದರೆ ವೃದ್ಧಾವಸ್ಥೆಯನ್ನು ತಲುಪಿದ ಮೇಲೆ ಅಜ್ಞನ ಕ್ಷೂರತನದ ನಡತೆ ಬದಲಾಗಿ ಅಲ್ಲಿ ಸಭ್ಯತನದ ಆಡಳಿತ ನಡೆದಿತ್ತೆಂಬ ವಿಷಯ ಆವಳಿಗೆ ಈಗಿಗ ತಿಳಿದು ಬೊಂದಿತ್ತು.

ಅಜ್ಞನನ್ನು ಕಂಡರೆ ಆವಳಗೂ ಬಹಳ ಪ್ರೀತಿ. ತನ್ನ ತಾಯಿಯ ಲ್ಲಿದೆ ಆಶ್ವತ್ಥರಾಯನಿಗೆ ನಾಲ್ಕು ಜನಗಂಡುಮನುಕ್ಕಾಲು ನಾಲ್ಕುರಲ್ಲಿ ಇರ್ವರೂ ಮಾತ್ರ ಕೆಲಸ ಮಾಡುತ್ತಿದ್ದರು. ಉಳಿದಿಬ್ಬರೂ ತಮ್ಮತಂದೆಯ ಅಸ್ತಿಯ ಮೇಲೆಯೇ ಉಪಜಿವನವನ್ನು ಸಾಗಿಸುತ್ತಿದ್ದರು. ಅಜ್ಞನ ಅಸ್ತಿ ವಿಕ್ರಿ ವಾಗಿತ್ತು. ಭಂಗಾರದ ವ್ಯವಹಾರದಲ್ಲಿ ಅಥವಾ ಮತ್ತಾವದೋ ವ್ಯವಹಾರದಲ್ಲಿ ನಿಧಿಯನ್ನು ಸಂಗ್ರಹ ಮಾಡಿದ್ದ. ತರುಣಿಧಾಗ ತನ್ನ

ದುರಾಚರಣೆಯ ನಿಮಿತ್ತವಾಗಿ ಗಳಿಸಿದ ಅಪಖ್ಯಾತಿಯಿಂದ ಆವನಮುಕ್ತಳು
 ಸಹ ಆವನನ್ನು ತಿರಸ್ಯಾರಿಸುತ್ತಿದ್ದರು. ವೀಣಾಗೆ ಆಜ್ಞಾನ ಮನೆಯನ್ನು
 ಮತ್ತೊಮ್ಮೆ ನೋಡುವ ಉತ್ಸಾಹಕ್ಕೆಯಂತ್ತು. ಆದ ಕಾರಣವೇ ಆವಳು
 ಬೆಲಿಗ್ರಾಮನ್ನು ಕಂಡ ಕೂಡಲೆ ತಾಯಿಯು ತಡೆಯನ್ನು ಒಟ್ಟುಮಾಡಿದರೂ
 ಕೇಳಿದೆ ಹೊರಣಿಬುಂದಿದ್ದಳು. ಆವಳ ಮನದಂತರಾಳಿನಿಂದ ಆನೈಕ
 ಹಿಂದಿನ ನೆನಹುಗಳು ಬೇಳಿಗಿ ಮಾಯವಾಗುತ್ತಿದ್ದವು. ಯೋಚನೆಯು
 ಮಧುವಿನಲ್ಲಿ ಈಚುವವಳಿಗೆ ಯಾವುದರ ಪರಿವೇಯು ಇವ್ಯಂತಿರಲಿಲ್ಲ.
 ಡಾಯವ್ವರ ಈಗ ಬರುವೆನೀಡು ಹೇಳಿಕೊಗಿ ಸುಮಾರು ನಾಲ್ಕುತ್ತು
 ನಿಮಿಷಗಳು ಆವಳಿಗರವಿಳಂತಿ ಉರುಳಿದ್ದವು. ಆ ರೀತಿಯಾಗಿ ಒಬ್ಬಳೇ
 ಕುಳಿತುಮು ಈಗ ಆವಳಿಗೆ ಬಹಳ ಬೇಸರವನ್ನು ತರುತ್ತಿತ್ತು. ವಾಚನ್ನು
 ಒಮ್ಮೆ ನೋಡಿದಳು. ಇ—ಇಂ ಅಗಿತ್ತು. ಆಗಲೆ ಬೇದಿಯೆಲ್ಲ ಬಂದಾ
 ಗುತ್ತ ನಡೆದಿತ್ತು. ಮಳೆ ಒಂದು ಹದಕ್ಕೆ ಬಂದು ಆಕಾಶವೆಲ್ಲ ನಿರಭ್ರವಾ
 ಗಿತ್ತು. ಚೆಳಿ ಮೆಲ್ಲಿಮೆಲ್ಲಿನೆ ತನ್ನ ವಜ್ರಮುಣಿಯನ್ನು ಬಲವಡಿಸುತ್ತಿತ್ತು
 ವೀಣಾಳಿಗೆ ಒಬ್ಬಳೇ ಕುಳಿತು ಬೇಸರ ಬರುತ್ತಿದ್ದಂತೆ ಭೀತಿಯು ಮೆಲ್ಲಿನೆ
 ಆವರಿಸಲಾರಂಭಮಾಡಿತು. ಡಾಯವ್ವರ ಹೋದವನು ಅಲ್ಲಿಯೇ ಗುಪ್ತ
 ವಾಗಿಬಿಟ್ಟು. ಆವನು ಹೊಗಿ ಸುಮಾರು ಒಂದು ತಾಸು ಕಳೆದಿತ್ತು. ಇನ್ನು
 ಇ ನಿಮಿಷದಲ್ಲಿ ಆವನು ಬರದಿದ್ದರೆ ಶಾಸೇ ಕಾರನ್ನು ನಡಿಸಿಕೊಂಡು
 ಹೋಗುವದಾಗಿ ಯೋಚಿಸಿ ಸುತ್ತಲಾ ಮತ್ತಾವದಾದರೂ ವಾಹನವಿ
 ರುವದೆ ಎಂದು ನೋಡಿದಳು. ಆದರೆ ಬೇದಿಯೆಲ್ಲ ಶಾಸ್ಯವಾಗಿತ್ತು. ಇಂಥ
 ರಾತ್ರಿಯಲ್ಲಿ ನಡೆಮು ಹೋಗುವದೆಂದರೆ ಆವಳಿಗೆ ಸಾಧ್ಯವಿರಲಿಲ್ಲ. ಡಾಯ
 ವ್ವರನಿಗೆ ಆಗಲೆ ಆವಳು ಅಶ್ವತ್ಥರಾಯರ ಅಶ್ವತ್ಥನ್ನು ತಿಳಿಸಿದ್ದಳು. ಆವನು
 ಈ ನೋಡಲು ಅಶ್ವತ್ಥರಾಯರ ಮನೆಯನ್ನು ನೋಡಿರುವೆನೀಮು ತಿಳಿಸಿದ್ದ
 ಅಶ್ವತ್ಥರಾಯನಂತಹ ಕುಬೇರನನ್ನು ಅರಿಯದವರು ಇಲ್ಲಿ ವಿರಳವಾಗಿದ್ದ
 ರೆಂದು ಹೇಳಬಹುದು.

ವೀಣಾ ಕಾರನ್ನು ತಾನೆ ಸ್ಥಾರ್ಪಿ ಮಾಡಿದಳು. ಕಾರು ನೀರನ್ನು
 ಚಿಲ್ಲನೆ ಸಿಡಿಸುತ್ತು ಹವೆಯನ್ನು ತೊರೆದುಕೊಂಡು ರಭಸದಿಂದ ಮುಂದೆ
 ಸಾಗಿತು. ಮನೆಯ ನೆನಪು ಆವಳಿಗೆ ಚೆನ್ನಾಗಿತ್ತು. ೧೦-೧೫ ನಿಮಿಷ

ಗಳಲ್ಲಿ ಆಶ್ಚರ್ಯರಾಯರ ಭವ್ಯ ಕಟ್ಟಡದೆಮರಿಗೆ ವೀಣಳ ಕಾರು ಸಿಂತು ಕೊಂಡಿತು. ಬಂಗಲೆಯ ಎದುರಿಗೆ ವಿಶಾಲವಾದ ಕಂಪಾಂಡು. ಅದರಲ್ಲಿ ಅನೇಕ ಹೂವಿನ ಗಿಡಗಳು. ದೊಡ್ಡ ದೊಡ್ಡ ಗಿಡಗಳು ಬೆಳೆದು ಆ ನಿಶೇಯಲ್ಲಿ ಒಂದು ಬಗೆಯ ಭೀತಿಯ ಕಂಪನವನ್ನು ಉಟ್ಟಿಸುತ್ತಿದ್ದವು. ಹೊರಗೆ ಚೆಳಿ ವಿಶೇಷವಾಗಿತ್ತು. ವೀಣಾ ಉಲನ್ ಕೋಟಿನ್ನು ಧರಿಸಿ ದ್ವರೂ ನಡಗುತ್ತಿದ್ದಳು. ಸುತ್ತಲೂ ಒಮ್ಮೆ ದೃಷ್ಟಿಯನ್ನು ತೂರಿದಳು. ಗಿಡಬಳ್ಳಿಗಳು, ಚಿಕ್ಕ ಮುಕ್ಕಳು ಸ್ವಾನವಾಡಿ ಅನಂದದಿಂದ ನಿಂತಂತೆ, ಉಲ್ಲಾಸಿತವಾಗಿ ಅತ್ಯಂತ ತೂಗಾಡುತ್ತಿದ್ದವು. ಗೇಟಿಗೆ ಆಶ್ಚರ್ಯರಾಯರ ಹೆಸರಿನ ಚೋಡೋಂದನ್ನು ಹಾಕಲಾಗಿತ್ತು. ವೀಣಾ ಗೇಟಿನ ಬಾಗಿ ಲನ್ನು ತೆಗೆದಳು. ಅವಳ ಮೃದು ಹಸ್ತಗಳು ಚಳಿಯಿಂದ ನಡುಗುತ್ತಿದ್ದವು. ಅಷ್ಟು ದೊಡ್ಡ ಬಂಗಲೆಯಲ್ಲಿ ಬೆಳಕಿನ ಸುಳನ್ ಕಾಣುತ್ತಿರಲಿಲ್ಲ. ಅದನ್ನು ನೋಡಿ ವೀಣಳಿಗೆ ತುಂಬ ಆಶ್ಚರ್ಯವಾಯಿತು. ತಾನು ಬರುವದು ಇವರಿಗೆ ತಿಳಿದಿಲ್ಲವೆಂದು ಕಾಣುತ್ತದೆ. ಇ-ಇ ಆಳುಗಳಿದ್ದರೂ ಒಬ್ಬರಾದರೂ ಇಲ್ಲವೆಂದು ಚಿಂತಿಸುತ್ತ ಮುಂದುವರೆದಳು. ಕೈಯಲ್ಲಿ ಒಂದು ಟಾರ್ಕಿನ್ನು ಹಿಡಿದಿದ್ದಳು. ತಲೆವಾಗಿಲ ಹತ್ತಿರ ಹಲವು ತರದ ಬಳ್ಳಿಗಳಿಂದ ಸುಂದರ ವಾದ ಒಂದು ಹಂಡರವನ್ನು ರಚಿಸಲಾಗಿತ್ತು. ಆ ನಿಶೇಯಲ್ಲಿ ಹೂವಿನ ಸುವಾಸನೆ ಅನಿಲದೊಡನೆ ಒಂದಾಗಿ ಉಸಿರಾಡಿಸಲು ಬಹಳ ಮುಖುರವಾಗಿತ್ತು. ದೂರ ದೂರದ ವರಿಗೆ ಆ ಸುವಾಸನೆ ಈಡುಗಿತ್ತು. ವೀಣಾ ತಲೆ ಬಾಗಿಲನ್ನು ದೂಡಿದಳು. ಅಮು ಯಾವ ಸದ್ದಿಲ್ಲಿದೆ ತೆರೆದುಕೊಂಡಿತು. ಒಂದು ಕ್ಷೇತ್ರ ಅವಳು ಒಳಗೆ ಹೋಗಲೇಂದೇ ಬೇಡಪೋ ಎಂದು ಅನುಮಾನಿಸಿದಳು. ಸುತ್ತಲೂ ಯಾರಾದರೂ ಆಳುಗಳಿರುವರೇನೋ ಎಂದು ನೋಡಿದಳು. ಅವರ ಹೆಸರನ್ನಿತ್ತು ಕೊಗಿದಳು. ಅದರೆ ಆ ವ್ಯಾನದಲ್ಲಿ ಅವಳ ಘ್ರನಿ ಅವಳಿಗೆ ಮಾರುತ್ತರವನ್ನು ನೀಡಿತು. ತಾನೆ ಘ್ರನ್ ಏಡಿದಿಂದ ಮನೆ ಯೋಳಗೆ ಪ್ರವೇಶಿಸಿದಳು. ಸುತ್ತಲೂ ಟಾರ್ಕಿನ ಬೆಳಕು ದುಂಡಗಾಗಿ ಅಲ್ಲಿಯ ಗೋಡಿಗಳ ಮೇಲೆ ವಸ್ತುಗಳ ಮೇಲೆ ಬಿದ್ದು ಜಾರಿ ಹೋಗುತ್ತಿತ್ತು. ಗೋಡೆಯ ಮೇಲೆ ಒಂದೆಡಿಗೆ ಲಾಯಿಟಿನ ಸ್ವಿಚ್‌ಗಳಿದ್ದವು. ಅದನ್ನು ಮೇಲ್ಲನೆ ಆದರೆಡಿಗೆ ಸಾಗಿದಳು. ಅವಳು ಸ್ವಿಚ್‌ಗೆ ಹತ್ತಿರ ಬರು

ವಾಗ ಅವಳ ಕಾಲಿಗೆ ಮೇತ್ತಿಗಿನ ಯಾವಡೋ ಪದಾರ್ಥ ತಗುಲಿದಂತಾಯಿತು. ಕೂಡಲೇ ಅವಳ ಎದೆ ಒಡೆಯಿತು, ಕೈಯಲ್ಲಿಯ ಟಾರ್ಟ್ ಲಾರು ಇತ್ತು. ಕೈ ಕಾಲಿನಲ್ಲಿಯ ಕಕ್ಕೆ ಹೋದಂತೆನಿಸಿ, ಚಿಟ್ಟನೇ ಚೀರುವಂತಾಯಿತವಳಿಗೆ. ಕೂಡಲೇ ದ್ವೀಪದ ಸ್ವಿಚ್‌ನ್ಯಾಸ್ ಬಿತ್ತಿದಳು. ಪ್ರಕಾಶ ಕತ್ತಲೆಯನ್ನು ಹೊರಡೂಡಿ ತನ್ನ ಪ್ರಭಾವವನ್ನು ಬೀರಿತು. ಕಾಲಿನ ಹತ್ತಿರ ನೋಡಿದಳು. ಅದನ್ನು ನೋಡಿ ಅವಳಿಗೆ ತಡೆಯಿಲಾರವ ಸಗುಂದಿತು. ಕರಿಯದಾದ ಒಂದು ಬೆಕ್ಕು ತನ್ನ ಮೃಯನ್ನು ಅವಳ ಕಾಲಿಗೆ ತಿಕ್ಕುತ್ತಿತ್ತು. ಅದನ್ನು ಹೊಡೆದು ಓಡಿಸಿದಳು. ಮತ್ತೆ ಅದು ‘ಮಾರ್ಯಾಂವ’ ಎಂದು ಒದರುತ್ತ ಅವಳ ಹತ್ತಿರಕ್ಕೆ ಬರುತ್ತಿತ್ತು. ಅದಕ್ಕೆ ಯಾಲನ್ನು ಯಾರೂ ಹಾಕಿರಲ್ಲಿವೆಂದು ಕಾಣುತ್ತದೆ.

ಪಡಸಾಲೆ ವಿಶಾಲವಾಗಿತ್ತು. ಅಧುನಿಕ ರೀತಿಯ ಕೋಚು, ಪ್ರೋವಾಯಗಳಿಂದ ಸುಸಜ್ಜಿತವಾಗಿತ್ತು. ಕಾಲ ಕೆಳಗೆ ಹಿರು ಬಣಿದ ಮಾರ್ಯಾಟ್‌ನ ಹಾಸಲಾಗಿದ್ದಿತು. ಬಲಗಡಿಗೆ ಎರಡು ರೂಮುಗಳು, ನಡುವೆ ಅಡುಗೆ ಮನೆ, ಬಜ್ಜುಲುಮನನೆಗೆ ಹೋಗಲು ಬಾಗಿಲಿತ್ತು, ಅದು ತೆರೆದುಕೊಂಡಿತ್ತು. ಎಡಗಡಿಗೆ ಮೇಲೆ ಹೋಗಲು ಮೆಟ್ಟೆಲುಗಳಿದ್ದವು. ಅಡುಗೆಯ ಮನೆಯಲ್ಲಿ ಯಾರಾದರೂ ಇರುವರೇನೋ ಎಂದು ಹೋಗಿ ನೋಡಿದಳು. ಅದರೆ ಯಾರೂ ಇರುವಂತೆ ಕಂಡುಬರಲಿಲ್ಲ. ತಿರುಗಿ ಮತ್ತೆ ಪಡಸಾಲೆಗೆ ಬಂದು ಚೇರಿನ ಮೇಲೆ ಒಂದು ನಿನಿವ ಕುಳಿತು ಸುತ್ತಲೂ ಒಮ್ಮೆನೋಡಿ ಮೇಲೆ ಏರತೊಡಗಿದಳು. ಮೇಲೆಯೂ ಸ್ಥಳ ವಿಶಾಲವಾಗಿತ್ತು. ಆಶ್ವತ್ಥರಾಯರ ನಿವಾಸ ಮೇಲೆಯೆ. ಎದುರಿಗೆ ಅಶ್ವತ್ಥರಾಯನ ದೊಡ್ಡ ಕೊಟ್ಟಿ. ಅದಕ್ಕೆ ಸ್ವಲ್ಪ ದೂರವಾಗಿ ಬೇರೆರಡು ಕೊಟ್ಟಿಗಳಿದ್ದವು. ಅಜ್ಞನ ಕೊಟ್ಟಿಯ ಬಾಗಿಲನ್ನು ವೀಕ್ಷಾ ದೂಡಿದಳು ಅದು ‘ಕ್ರಿಂ’ಮ ಶಬ್ದಮಾಡಿ ತರೆದುಕೊಂಡಿತು. ಒಂದೆರಡು ಸಲ ಅಜ್ಞನ ಹೆಸರಿನಿಂದ ಕರೆದಳು. ಅದರೆ ಯಾವ ಉತ್ತರವೂ ಬರಲಿಲ್ಲ. ಮೆಲ್ಲನೇ ಅಡಿಗಳನ್ನು ದುತ್ತ ಬಳಗೆ ಪ್ರವೇಶಿಸಿ ಬದಿಯಲ್ಲಿದ್ದ ದೀಪದ ಸ್ವಿಚ್‌ನ್ಯಾಸ್ ಅದುಮಿದಳು. ರುಗ್ಗನೆ ಬೆಳಕು ಎಲ್ಲಿಡಿಗೆ ಪಸರಿಸಿತು. ಎದುರಿನ ದೃಶ್ಯವನ್ನು ನೋಡಿ ಚಿಟ್ಟನೇ ಚೇರಿದಳು. ಆ ಭಯಾನಕ ದೃಶ್ಯವನ್ನು ಅವಳಿಂದ ಹೆಚ್ಚು

ಹೊತ್ತು ನೋಡುವದಾಗಲಿಲ್ಲ. ನೋಡುವವರ ಎದೆಯನ್ನು ತಲ್ಲಣಿಸುವಂಥ ಸನ್ನಿಹಿತ. ಅಶ್ವತ್ಥರಾಯರು ಕೆಳಗೆ ಮುಖ ಮಾಡಿಕೊಂಡು ಬಿದ್ದಿದ್ದರು. ಸುತ್ತಲೂ ರಕ್ತ ಮಡುವುಗಟ್ಟಿ ನಿಂತಿತ್ತು. ಕುತ್ತಿಗೆಯ ಬದಿಯಿಂದ ರಕ್ತವು ಹರಿದು ಬರುತ್ತಿತ್ತು. ಅರ್ಥದ ವರಿಗೆ ಕುತ್ತಿಗೆಯನ್ನು ಕೊಯ್ದು ಕಗ್ಗೆಲೆಯನ್ನು ಅತಿ ಕೂರತೆಯಿಂದ ಮಾಡಲಾಗಿತ್ತು. ಅವರ ಬಿಳಿಯದಾದ ಕೂದಲುಗಳು ಗಾಳಿಯ ಬೀಸುವಿಕೆಯಿಂದ ಹಾರಾಡುತ್ತಿದ್ದವು. ಏಣಾ ಚಟ್ಟನೆ ಮುಖದಿರುವಿ ಬಾಗಿಲೆಡಿಗೆ ಹೊರಳಿದಳು. ಆದರೆ ಅಲ್ಲಿಯ ದೃಶ್ಯವನ್ನು ಕಂಡು ಅವಳು ಮೂರ್ಖತಳಾಗಿ ಕೆಳಗೆಉರುಳಿದಳು. ಬಾಗಿಲ ಹೊಸ್ತಿಲ ನೇರೆ ಒಬ್ಬ ಸೂಟುಧಾರಿ ಯುವಕ ತನ್ನ ಎರಡು ಕೃಗಳನ್ನು ಜೀಬಿಸಲ್ಪಿ ಹಾಕಿಕೊಂಡು ತದೇಕ ಚಿತ್ತವಾಗಿ ಅವಳನ್ನು ನೋಡುತ್ತಿದ್ದ.

ನಾರಾಯಣ ಪ್ರೋಲೀಸ ಸ್ವೇಶನ್ನಿನಲ್ಲಿ ಒಂದು ಚೇರಿನಮೇಲೆ ತಾರಿಗಿ
ಯನ್ನು ನೋಡುತ್ತ ಯೋಚನಾ ಮಗ್ನಾಗಿದ್ದ. ದುಃಖಪುತ್ರವಾದ
ಭಯದ ಕಾರ್ಯಕ್ರಿಯೆಗಳು ಅವನ ಮುಖದಮೇಲೆ ಸುಳಿದು ಮಾಯವಾಗಿ
ಶ್ರಿದ್ವಷ್ಟಿ. ತನ್ನ ತಂದೆಯ ಕೊಲೆಯ ಸುದ್ದಿ ಅವನಿಗೆ ಬರಸಿದಿಲಿನಂತೆ
ತಾಗಿತ್ತು. ಪ್ರಚಂಡ ಆಲೆಗಳ ಮಧ್ಯದಲ್ಲಿ ಸಿಲುಕಿದ ಡೋಣಿಯಂತೆ
ಅವನ ಮನ ಹೊಯ್ದಾಡುತ್ತಿದ್ದಿತು. ತನ್ನ ತಂದೆಯ ಕೊರಳನ್ನು ಆಡು
ಕುರಿಗಳ ವಥಿ ಮಾಡುವಂತೆ ಸಿರ್ವಯತೆಯಿಂದ ಕತ್ತರಿಸಿ ಹಾಕಬಾಗಿತ್ತು.
ಏಕಾವಕಿಯಾಗಿ ಈ ಭೀಕರವಾದ ಕೊಲೆಯ ಫಟನೆಯನ್ನು ನೋಡಿ ಅವನ
ನಿಗೆ ಆಶ್ಚರ್ಯವುಂಟಾವಂತೆ ಅದರೊಡನೆ ಅವರಿವಿತ ಭಯವು ಸೇರಿ
ಕೊಂಡಿತ್ತು. ತನ್ನ ತಂದೆಯ ಕೊಲೆ ಮಾಡುವಂಥ ವೃಕ್ಷಿಗಳಾರಿರುವ
ರೆಂಬುದನ್ನು ಯೋಚಿಸಿದ. ಅದರೆ ಆದು ಅವನ ಸ್ತುತಿಕ್ರಿಗೆ ಎಟುಕದ
ಸಂಗತಿಯಾಗಿತ್ತು. ಈ ಉರಿನಲ್ಲಿ ಇರುವವನೆಂದರೆ ಈಗ ಅವನೊಬ್ಬನೇ.
ಅವನ ತಮ್ಮ ಶೇಖರ ಮುಂಬಯಿಗೆ ಹೊರಟುಹೊಗಿದ್ದ. ಅವನ ಉಳಿ
ದಿಬ್ಬರು ತಮ್ಮಂದಿರು ದೂರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದರು. ಆದೇ
ದಿನ ಅವನು ಪಿಕ್ಕರು ನೋಡಲು ತೆರೆದ್ದು. ತಾನು ಹೋಗಿದ್ದೆನೆಂದು
ಅಧಾರಗಳನ್ನು ಕೊಡಲು ಅವನು ಸಮರ್ಪಿಸಿದ್ದ. ಆದರೂ ಹೃದಯ ಭೀತಿ
ಯಿಂದ ಕಂಪಿಸುತ್ತಿತ್ತು. ಅವನೋ ಅವುತ್ತಿಭಯ ರೋಮು ರೋಮಗಳಲ್ಲಿ
ಹರಿಯುತ್ತಿದ್ದಂತೆ ಭಾಸವಾಗುತ್ತವನಿಗೆ. ಅಂದು ರಾತ್ರಿ ಸುಮಾರು
೧೧ ಗಂಟೆಗೆ ಪಿಕ್ಕರದಿಂದ ಮನೆಗೆ ಮರಳದ. ತಮ್ಮ ಮನೆಯ ಬಾಗಿಲಲ್ಲಿ
ಒಬ್ಬ ಪ್ರೋಲೀಸಿನವನೊಬ್ಬ ನಿಂತುಕೊಂಡುದನ್ನು ಕಂಡು ಅವನಿಗೆ ಅವನ
ತಾಶ್ಚರ್ಯವಾಗಿತ್ತು. ಹತ್ತಿರ ಬಂದು ಅವನು ಅಲ್ಲಿ ನಿಂತಿರುವ ವಿಚಾರ
ವನ್ನು ಕೇಳಿದ. ಅವನಿಂದಲೇ ತನ್ನ ತಂದೆಯ ಕೊಲೆಯಾದ ವಿಷಯ
ತಿಳಿದು ಮೆಟ್ಟಿಬಿದ್ದ. ಮಕ್ಕಳಾಗಿ ಹೆಂಟಲಿಸಿ ಹಡೆದು ತಾಯಿ ಮುಂದಿನ
ಸುಂದರ ಕನಸುಗಳನ್ನು ಹೆಣೆಯುತ್ತಿರುವಾಗ ಮಗು ಸತ್ತ ಸುದ್ದಿಯನ್ನು

ಕೇಳಿದಂತಾಗಿತ್ತು. ಅವನು ಆ ಶೋಚನೀಯ, ನಿಸ್ಮಹಾಯಕ ಪರಿಸ್ಥಿತಿ ಒಳಗೆ ವ್ಯವೇಶಿಸುವ ಸಿಫಿಯಲ್ಲಿರಲಿಲ್ಲ ಅವನು.

ಅವನು ಅಲ್ಲಿಯೇ ನಿಂತಿರುವಾಗ ಹೈಲೀಸ ವ್ಯಾನೋಂದು ಬಂದು ಅವನ ಮನೆಯ ಮುಂದೆ ನಿಂತಿತ್ತು. ಅವರಿಂದ ಎಂಟು ಹತ್ತು ಜನ ಇಳಿದರು. ಅವರೊಡನೆ ಇನ್ನುವೆಕ್ಕರ ಶ್ರೀಧರ ಸಹ ಇಳಿದುಬಂದ. ಅವನಿಗೆ ನಾರಾಯಣನ ಪರಿಚಯವಿರಲಿಲ್ಲವಾದರೂ ಅವನ ವೇಷ ಭೂಪಣ ಗಳಿಂದ ಅವನು ಅಶ್ವತ್ಥರಾಯರ ಮುಕ್ಕಳಲ್ಲಿಯ ಒಬ್ಬನಾಗಿರಬೇಕೆಂದು ಗೃಹಿಸಿದ. ನಾರಾಯಣನೊಡನೆ ಮಾತನಾಡಿ ಹೈಲೀಸ ಶ್ರೀಧರನಿಗೆ ಅವನ ಪರಿಚಯ ಮಾಡಿಕೊಟ್ಟು. ಅವನನ್ನು ಕರೆದುಕೊಂಡು ಶ್ರೀಧರ ಮನೆಯನ್ನು ಪ್ರವೇಶಿಸಿದ. ಫೀಂಗರ ಪ್ರಿಂಟ ಪ್ರವೀಣರು, ಸರಕಾರ ಘೋಟೊಗ್ಗಾಫರರು ಮೆಟ್ಟಲುಗಳನ್ನೇರಿ ಮೆಟ್ಟಲುಗಳನ್ನೇರಿ ಮೇಲ್ಪುಗ ವನ್ನು ತಲುಪುವರು. ನಾರಾಯಣನ ವೊಗ ಒಳಗಿನ ಸಸ್ಯವೇಕವನ್ನು ನೋಡಿ ವಿವಜಿತಾಯಿತು. ಹೃದಯ ತುಂಬಿಬಂದು ಕಣ್ಣ ಮಂಜಾಗಿ ಮುಂದಿನ ದೃಶ್ಯ ಕಾಣದಂತಾಯಿತು.

ಕೊಲೆ! ನಿದರ್ಶಯತನದಿಂದ ಮಾಡಿದ ಕಗ್ಗೂಲೆ! ರಕ್ತವೆಲ್ಲ ಹರಿದು ಅಲ್ಲಿಲ್ಲಿ ಒಳಗಿತ್ತು. ಕೊಡೆಯ ಸಾಮಾನುಗಳೆಲ್ಲ ಅವ್ಯವಸ್ಥಿತವಾಗಿ ಚೆಲ್ಲಾಪಿಣಿಯಾಗಿದ್ದವು. ಕುಚೆ, ಮೇಜುಗಳೆಲ್ಲ ತಮ್ಮ ಸ್ಥಳವನ್ನು ಬಿಟ್ಟು ಅತ್ಯಿತ್ತ ಚಲಿಸಿದ್ದವು. ಸಾಯುವಾಗ ಮುದುಕ ಬಹುದಃ ಪ್ರತಿಭಟನೆಯನ್ನು ಮಾಡಿರಬಹುದು. ಒಳಗಿನ ಕಿಟಕಿಯ ಬಾಗಿಲುಗಳೆಲ್ಲ ಮುಚ್ಚೆ ಲಿಟ್ಟು ಕೊಂಡಿಯನ್ನು ಹಾಕಿತ್ತು. ಅಶ್ವತ್ಥರಾಯರ ದೇಹ ಆಂಗ್ನರಿತಿಯೇ ಒಲೆಯ ಎದುರಿಗೆ ಬಿದಿತ್ತು. ಶ್ರೀಧರ ಆ ಒಲೆಯ ಹತ್ತಿರ ಹೊಗ್ಗಿ ನೋಡಿದ. ಕೆಂಡಗಳು ಉರಿದು ಬಳದಿಯಾಗಿದ್ದವು. ಆದರೆ ಒಲೆಯಿಂದ ತುಸು ಬೆಂಕ್ ಗಾದ ಹನೆ ಹೊರಬರುತ್ತಿತ್ತು. ಎಲ್ಲ ಸ್ಥಳಗಳನ್ನು ಸೂಕ್ಷ್ಮವಾಗಿ ಪರೀಕ್ಷಾಸಲಾಯಿತು. ಆದರೆ ಎಲ್ಲಿಯೂ ಆಯುಧ ಮಾತ್ರದೊರೆಯಲ್ಲಿ. ಅತ್ಯಂತ ಚತುರತೆಯಿಂದ ಎಲ್ಲ ಆನುಮಾನಗಳನ್ನು ನಾಶ ಮಾಡಲಾಗಿತ್ತು. ಎಲ್ಲಿಯೂ ಕೈ ಬೆರಳುಗಳುಗಳು ಕಂಡುಬರಲಿಲ್ಲ. ಅಶ್ವತ್ಥರಾಯರು ಕಳಾಪ್ಪಿಯಲೆಂದು ಅಲ್ಲಲ್ಲಿ ಪೆಂಬಲ್ಲಿನಮೇಲೆ ಇದೆಂಥ ಹಸ್ತಿದಂತದ ಮಾತ್ರಿಗಳು ಹೇಳುತ್ತಿದ್ದವು. ಯಾವ ಕುರುಪುಗಳನ್ನು ಕಾಣದ ಜೊಸೆಫರಿಗೆ ನಿರಾಶೆಯಾದಂತಾಗಿತು. ಶ್ರೀಧರ ಮಾತ್ರ ಅತ್ಯಿತ್ತ

ತನ್ನ ಸೂಕ್ಷ್ಮ ದೃಷ್ಟಿಯನ್ನು ಬೀರುತ್ತಲೇ ಇದ್ದ. ಬೇಗನೆ ನಿರಾಶೆಯನ್ನು ತಾಳುವ ಸ್ವಭಾದ ಅವನದಲ್ಲ. ಕೊಲೆಗಾರ ಎಷ್ಟೇ ಚರ್ಚುರನಾದರೂ ಅವನಿಂದ ಅವನಿಗರಿಯದಂತೆಯೇ ಅನುಷಿಡ ಕಾರ್ಯಗಳು ಸಂಭವಿಸಿಯೇ ತೀರುತ್ತವೆ ಎಂಬದರಲ್ಲಿ ದೃಢವಿಶ್ವಾಸವನವನಿಗೆ. ಕಿಟಕಿಯ ಬಾಗಿಲುಗಳನ್ನು ಪರಿಕ್ಷೇಸಿದ ಎಲ್ಲ ಡಾರ್, ಕವಾಟುಗಳನ್ನು ಹಸ್ತಿದಂತದ ಮೂರ್ತಿಗಳನ್ನು ಕೈಬಿರಳಿನ ಗುರುತುಗಳಾಗಿ ಪರಿಕ್ಷೇಸಲಾಯಿತು. ಬಾಗಿಲೆನ ಗುಂಟು ರಕ್ತದ ಕಲೆಗಳೇನಾದರೂ ಬಿಡ್ಡಿರುವವೇನೋ ಎಂದು ನೋಡಲಾಯಿತು. ತಲೆಬಾಗಿಲು ತೆರೆದಿದ್ದರಿಂದ ಅಲ್ಲಿಂದಲೇ ಅನಾಮಧೇಯ ಕೊಲೆಗಾರನು ಬಂದು ಹತ್ಯಗ್ರಿದಿರಬೇಕೆಂದು ತರ್ಕಸಲಾಯಿತು. ಆ ಎದುರಿನ ಬಾಗಿಲಿ ನಿಂದ ಬಂದ ಅವನಿಗೆ ಯಾವ ಮತ್ತು ಯಾರ ಪ್ರತಿರೋಧವಿಲ್ಲವೆಂದು ಜಾಣುತ್ತದೆ. ಈ ಮನೆಯನ್ನು ಅವನು ಜೆನ್ನಾಗಿ ಅರಿತವನಿರಬೇಕು. ಅವನು ಯಾರೂ ಇರದ ಹೊತ್ತಿನಲ್ಲಿ ಬಂದು ಸುಲಭವಾಗಿ ಕೊಲೆ ಮಾಡಿ ಹೋಗಿದ್ದಾನೆ.

ಸರಕಾರಿ ಡಾಕ್ಟರ ಕೈಯಲ್ಲಿ ಲೆದರ ಬ್ಯಾಗ ಹಿಡಿದುಕೊಂಡು ಒಳಗೆ ಬಂದು ಹೆಣದ ಹತ್ತಿರ ಕುಳಿತು ಅದನ್ನು ಪರಿಕ್ಷೇಸಿದ ಶ್ರೀಧರ ಕುತೂಹಲ ದಿಂದ ಅವನ ಮೋರೆಯನ್ನು ನೋಡಿದ, ಕುತೂಹಲ ಬೆರೆತ ಘ್ರನಿಯಿಂದ ಶ್ರೀಧರ ಕೇಳಿದ.

“ಆಶ್ಚರ್ಯತ್ವ ರಾಯರ ಕೊಲೆಯಾಗಿ ಸುಮಾರು ಎಪ್ಪು ಗಂಟೆಯಾಗಿರ ಬಹುದು?”

ಡಾಕ್ಟರ ದೃಷ್ಟಿ ಅವರ ವಾಚಿನ ಕಡೆಗೆ ತೆರಳಿತು. ಆ ಮೇಲೆ ಶ್ರೀಧರನೆಡಿಗೆ ನೋಡುತ್ತಿತ್ತಾ, ಸುಮಾರು ಈಗ ಇಗ ಗಂಟೆಯಾಗಿದೆ. ಕೊಲೆಯಾಗಿ ಎರಡುವರೆ ತಾಸು ಕಳೆದಿದೆ. ಅದರೆ ಎಂಟುವರೆಯ ಮೇಲೆಯೇ ಈ ಕೊಲೆಯನ್ನು ಮಾಡಿದ್ದಾರೆ.

“ಎಂಟುವರೆ ಗಂಟೆಯಾದ ಮೇಲೆಯೇ” ಶ್ರೀಧರ ತನ್ನ ಘ್ರನಿಕ್ಕೆ ತಾನೆ ಪುಟಪುಟಿದೆ. ಜೊನೆಫರು ಅಳ್ಳಿಯೇ ಬಂದು ಕೊಚಿನನೆಲೆ ವಿಜಾರ ಮುಖ ಮುದ್ರಿಯನ್ನು ತೋರುತ್ತ ಆಸಿನರಾಗಿದ್ದರು. ವಿಷಯ ಜಟಿಲ ವಾದುದೆಂದು ಅನುಭವಣಿ ರಾದ ಅವರಿಗೆ ಮನದಬ್ಜಾಗಿತ್ತು. ಅನೇಕ

ಕೋನಗಳಿಂದ ಫೋಟೋ ತೆಗೆಯಲಾಯಿತು. ಶ್ರೀಧರ ಪ್ರೇತವನ್ನು ಪ್ರೋಸ್ಟ್ ಮಾರ್ಪುಂಗಾಗಿ ಕಳುಹಿ ತಾನು ಸಬ್ರ್ ಇನ್ಸ್‌ಪೇಕ್ಟರ್ ಜೋಸೆಫರು ಕುಳಿತುಕೊಂಡಿದ್ದ ಕೋಟಿನವ್ಯಾಲೆ ಕುಳಿತುಕೊಂಡ ನಾರಾಯಣನಿಗೆ ಒಳಗಿನ ಅಸರ್ವವಾದ ವಾತಾವರಣವನ್ನು ನಿರುಕ್ತಿಸುವ ಸಾಮರ್ಥ್ಯವಿರಲಿಲ್ಲ ಹಳ್ಳದೆ ಗಂಟಲು ಬಿಗಿದು ತಾನಿಗ ಯಾವದೋ ನಿಜರ್ ನಾರಣ್ಯದಲ್ಲಿ, ಜನನಿಬಿಡವಾದ ನಗರವನ್ನು ತ್ಯಜಿಸಿ ಒಂಟಿಯಾಗಿ ಬಾಳಬೇಕಾಗಿದೆಯಿಂಬ ಭಾವನೆ ಬೆಟ್ಟಿಯಿಡದೆ ಬೆನ್ನುತ್ತತ್ತುತ್ತತ್ತು. ತಲೆ ಸಿಡಿಯುತ್ತತ್ತುತ್ತತ್ತು. ಅಸಹ್ಯವೇದನೆಯಿಂದ ಮೆದುಳಿಗೆ ಉರಿಯನ್ನು ತಾಕಿಸಿದಂತಿತ್ತು. ಬಾಹ್ಯಪ್ರಜ್ಞಾತಪ್ರಿಯಿಂದ ಹಲವು ನೆನಪುಗಳ ಮಧ್ಯ ತೇಲಾಡುತ್ತಿದ್ದು. ಒಳಗೆ ಕುಳಿತುಕೊಂಡಿದ್ದ ಅಧಿಕಾರಿಗಳಲ್ಲಿ ವರ್ಣನ ತಾನೇ ತಾನಾಗಿ ಬಲೆಯನ್ನು ಹೆಣಿದಿತ್ತು. ಜೋಸೆಫರಿಗೆ ಇದು ಸಹ್ಯವಾಗಲಿಲ್ಲ.

“ಸರ್ ನಿಮಗೇನಾದರೂ ಸುಳವು ತಿಳಿದು ಬಂದಿತೆ?”

“ಅಂ” ಎಂದು ಶ್ರೀಧರ ಮೆಟ್ಟಿಬಿದ್ದ. ದೀಘವಾದ ಯಾವುದೋ ಅಲೋಚನೆಯಲ್ಲಿ ಶೋಡಿದ ಶ್ರೀಧರ ಒಮ್ಮೆಲೇ ತನ್ನ ಯೋಚನೆಯ ಕೊಂಡಿ ಕಳಚಿ ಬಿದ್ದು ದನ್ನು ಕಂಡು—

“ಇಲ್ಲ, ಇಲ್ಲ ಅಂಥ ಸೂಕ್ತ ಸುಳವುಗಳೇನು ತಿಳಿದುಬರಲಿಲ್ಲ” ಎಂದು ಸುಡಿದು ಸುಮ್ಮನಾದ.

“ಈ ಮನೆಯಲ್ಲಿ ಆಪ್ತರಾರೋ ಇವರನ್ನು ಕೊಲೆ ಮಾಡಿದಂತಿದೆ.”

“ಹಾಗೆಂದು ನಿಶ್ಚಯವಾಗಿ ಹೇಳಲು ಬರುವದಿಲ್ಲ ಜೋಸೆಫರೆ. ಈ ಮುದುಕನ ಜೀವ ಎಷ್ಟು ರಹಸ್ಯಗಳಿಂದ ಕೂಡಿತ್ತೊಂದು ಏನೋ? ಮೊದಲು ಇವನ ಜೀವನದ ಸಂಪೂರ್ಣ ಘಟನೆಗಳ ವರಿಜಯವಾಗಬೇಕು. ತದನಂತರ ಇವನ ಮಿಶ್ರಾರು, ಶತ್ರುಗಳಾರು ಎಂಬುದು ತಿಳಿದುಬರಬೇಕು. ಆ ಮೇಲೆ ಶೋಧನೆ ಕಾರ್ಯ ಆರಂಭವಾಗುವದು. ಅದಿರಲೆ ಈ ಉರಿನಲ್ಲಿ ಅಶ್ವತ್ಥರಾಯ ವಾಸಿಸಲು ಪ್ರಾರಂಭಿಸಿ ಎಷ್ಟು ದಿನಗಳಾದವು?”

ಸುಮಾರು ಐ-೨೫ ವರ್ಷಗಳಿಂದ ಈತ ಇಲ್ಲಿಯೇ ಮನೆಯನ್ನು ಕಟ್ಟಿಕೊಂಡು ವಾಸಮಾಡುತ್ತಿದ್ದಾನೆ. ಬಹಳ ಶ್ರೀಮಂತನೆಂದು ಕಾಣುತ್ತಾನೆ.”

ಯಾವ ವ್ಯವಹಾರದಿಂದ ಇಷ್ಟು ನಿಧಿ ಸಂಗ್ರಹವಾಗಿದೆ?” ಶ್ರೀಧರ ಕೇಳಿದ.

ಅದೇನು ಅಮೃತವಾಗಿ ಹೇಳಲು ಸಾಧ್ಯವಿಲ್ಲ. ಯಾವದೇನೂ ಭಂಗಾರದ ವ್ಯವಹಾರದಲ್ಲಿ ಲಕ್ಷಗಟ್ಟಿಲೀ ಸಂಪಾದನೆ ಮಾಡಿದನೆನ್ನು ತಾತ್ತವಿನೆ. ಯಾರನ್ನೈ ಮುಳುಗಿಸಿ ಈ ಪಶ್ಚಯುದ ಅಧಿವಿಷಯಾಗಿದ್ದಾಗಿನೆಂದು ಹೇಳುತ್ತಾರೆ. ಒಟ್ಟಿನ ಮೇಲೆ ಹೇಳುವದಾದರೆ ಮುದುಕ ಸಭ್ಯನಿರಲಿಲ್ಲ.

“ಇವನ ಪ್ರಾವ ಪ್ರಕರಣಗಳೇನಾದರೂ ನಮ್ಮ ಇವೆಯೆ?”

“ಹಳೆಯ ಪ್ರಕರಣಗಳೇನೂ ಇಲ್ಲ. ಇವನ ವ್ಯವಹಾರವೇಲ್ಲ ಒಜಳ ರಹಸ್ಯವಾಗಿ ಸಾಗುತ್ತಿತು. ಮುದುಕ ತಾರುಣ್ಯದಲ್ಲಿದ್ದಾಗ ಮಾಡಬಾರದ ಕೃತ್ಯಗಳನ್ನೇ ಸಗಿದ್ದನಂತೆ. ಇವನಿಗೆ ಒಟ್ಟು ಮೂರು ಜನ ಹೆಂಡಂದಿರು ಆದರೆ ಅವರಲ್ಲಿ ಯಾರೂ ಜೀವಂತರಾಗಿ ಉಳಿದಿಲ್ಲ. ಈ ಮುದುಕ ವಿದು ರನಾಗಿದ್ದ. ಇವನಿಗೆ ಒಟ್ಟು ಏದು ಜನ ಮಕ್ಕಳು ಅದರಲ್ಲಿ ಒಬ್ಬಳು ಮಗಳು.”

“ಈಗ ಬಂದಿದ್ದನಲ್ಲ ಅವನೂ ಒಬ್ಬ ಮಗನೆಂದು ಕಾಣುತ್ತದೆ. ಸ್ವಲ್ಪ ರಸಿಕನಾಗಿಯೇ ಕಾಣುತ್ತಾನೆ. ವ್ಯಕ್ತಿ ಅಲ್ಲವೇ ಜೊಗೆಸ್ಥಾ.”

“ಉಂಟೆ ಮಾಡಲು ಮೃಷ್ಣಾನ್ನು, ಉಡಲು ಶಿಲ್ಪಿನ ಒಟ್ಟು, ಇಚ್ಛಾ ಮಾಡಲು ಸಮೃದ್ಧ ಹಣವಿರುವಾಗ ಯಾವ ಸನಾಯಿ ತಾನೆ ಸಂಸಾರಿಯಾಗಲಾರ. ಸರ್ ಅವರಲ್ಲಿ ನಮ್ಮುಂಫವರ ವಾದೇನು?“ ಜೊಗೆಸ್ಥಾರು ನಗುತ್ತ ತಮ್ಮ ಅನುಭವದಾಳದಿಂದ ಬಂದು ತತ್ವಜ್ಞಾನದ ಬಾಣವನ್ನೇ ಸೆದರು. ಅವರೆ ಮುಂದುವರಿಯುತ್ತ “ಈ ಕೊಲೆ ಮಾಡಿದಾತ ಬಲಶಾಲಿರಬೇಕಳ್ಳವೇ?”

“ನೀವನ್ನು ವದು ನಿಜ. ಅಶ್ವತ್ಥಾಯ ಸಹ ದುರ್ಬಲನಾದ ವ್ಯಕ್ತಿಯೇನೂ ಅಲ್ಲ. ಅವನನ್ನು ಕೊಲ್ಲಲು ಸ್ವಲ್ಪ ಬಲಷ್ಟಾದ ವ್ಯಕ್ತಿಯೇ ಬೇಕು. ಈ ಮನೆಯ ಕಾವಲಿಗೆ ಪ್ರೋಲೀಸರನ್ನು ನಿಯಮಿಸಿರಿ. ವೇಳೆಯನ್ನು ಸೋಡುತ್ತಾ ಈಗಳೇ ಸುನೂರು ಇಂಗಂಟಿಯಾಗುತ್ತಿರುತ್ತದೆ. ನಾಳೆ ಆ ನಾರಾಯಣನನ್ನು ಕರಿಸಿರಿ. ರಾತ್ರಿ ಅವನೆಲ್ಲಿದ್ದ, ಅವನ ತಂದೆಯ ಮತ್ತು ಅಣ್ಣ ತಮ್ಮುಂದಿರ ವಿಷಯವಾಗಿ ವಿನಾದರೂ ಹೊಸ ವಿಷಯ ತಿಳಿದು ಬರಬಹುದು.”

“ಆ ರೀತಿಯಾಗಿಯೆ ವ್ಯವಸ್ಥೆ ಮಾಡುವೆನು” ಎನ್ನುತ್ತ ಜೊಗೆಸ್ಥಾರು ತಮ್ಮ ಆಜ್ಞೆಯನ್ನು ಕಾಯುಕಾರಿ ಮಾಡಲು ಎದ್ದು ನಿಂತರು. ನಾರಾ

ಯಂನಿಗಿಗ ಬಾಹ್ಯ ಪ್ರಕ್ಷೇ ಬಂದಿತ್ತು. ನಾಳೀಯ ವಿಚಾರಕೆಗೆ ತಾನು ಸಿದ್ಧನಿರಬೇಕೆಂಬ ವಿಷಯ ಅವನಿಗೆ ತಳಿಯಿತು. ಪೋಲೀಸಿನವರ ವಿಷಯವಾಗಿ ಯಾವದೋ ಭಿತ್ತಿ ಅವನ ಮೆದುಳನ್ನು ಕೊರೆಯುತ್ತಿತ್ತು. ಭಯದ ಹಾಲಾಡಲ ನರನರಗಳಲ್ಲಿ ಪಸರಿಸಿ, ಎದೆ ಹಾರುತ್ತಿತ್ತು.

ವರುದಿನ ನಾರಾಯಣ ಪೋಲೀಸ ಸೈಕಿನಿನಲ್ಲಿ ಹಾಜರಾಗಿದ್ದು. ಇನ್ನಪೇಕ್ಕರು ಇನ್ನು ಬಂದಿಲ್ಲವಾದ್ದರಿಂದ ಭಯಮಿತ್ತಿತ ಉತ್ಸರ್ಪಿತ ಮನದಿಂದ ಕುಳಿತುಕೊಂಡಿದ್ದು. ೫-೧೦ ನಿಮಿಷಗಳು ಕಳೆದಮೇಲೆ ಇನ್ನ ಪೇಕ್ಕರ ಶ್ರೀಧರ ಆಗನಿಸಿದ. ಅವನನ್ನು ಕಂಡು ನಾರಾಯಣ ಎದ್ದು ನಿಂತು ನಮಸ್ಕರಿಸಿದ. “ಕೂಡಿ, ಕೂಡಿ ಪರವಾಗಿಲ್ಲವೆನ್ನುತ್ತ ಶ್ರೀಧರ ಕುಳಿತುಕೊಂಡೆ. ಮೇಜಿನ ಮೇಲಿನ ಕಾಗದ ಪತ್ರಗಳನ್ನೊಮ್ಮೆ ನೋಡಿದೆ. ನಾರಾಯಣನನ್ನೊಮ್ಮೆ ಓರಿಗಣ್ಣಿನಿಂದ ಈಟ್ಟಿಸಿದ. ನಾರಾಯಣ ಸ್ವಲ್ಪ ತೀಳ್ಳಾದ ವ್ಯಕ್ತಿ. ೯೦-೯೫ ವಯಸ್ಸಾಗಿದ್ದವೆಂದು ಕಾಣುತ್ತದೆ ಶಿಲ್ಪ ಶರಟ್, ಆಧುನಿಕ ರೀತಿಯ ಕ್ರಾಂತಿ ತಲೆಯ ಮೇಲೆ, ಕಣ್ಣ ಶಾಂತವಾಗಿ ದ್ವಾರ್ಪಿ. ನೋಡುವವರಿಗೆ ಮೃದು ವ್ಯಕ್ತಿಯಿಂದು ಕಾಣುತ್ತಿದ್ದು. ಶ್ರೀಧರ ತನ್ನ ನೀರಿಷ್ಟುಹೆಯನ್ನು ಮುಗಿಸಿ,

“ನಿಮ್ಮ ಹೆಸರು ನಾರಾಯಣಾಲ್ಲವೇ?”

ಶ್ರೀಧರ ಕೇಳಿದ ರೀತಿಯನ್ನು ನೋಡಿ ಜೋಸೆಫರು ಕಣ್ಣ ರಳಸಿ ಅವನನ್ನೊಮ್ಮೆ ನೋಡಿದರು.

“ಹೌದು, ಸರ್ ನನ್ನ ಹೆಸರು ನಾರಾಯಣ”

“ನಿಮ್ಮ ತಂಡೆಯವರಿಗೆ ನೀವೇ ಹಿರಿಯ ಮಕ್ಕಳೋ ಅಥವಾ ನಿಮ್ಮ ಅಣ್ಣಿಂದಿರಿದ್ದಾರೆಯೋ?”

“ನಾನೆ ಅವರ ಹಿರಿಯ ಮಗ.”

“ನಿಮ್ಮ ಉಳಿದ ತಮ್ಮಂದಿರೆಲ್ಲಿದ್ದಾರೆ?”

“ನನ್ನ ಕಿರಿಯ ತಮ್ಮ ಶೇಖರ. ನನ್ನೊಂದಿಗೆ ಇರುತ್ತಾನೆ. ಉಳಿದಿಬ್ಬರು ತಮ್ಮಂದಿರಲ್ಲಿ ಒಬ್ಬ ಸುರೇಷ ದಿಲ್ಲಿಯಲ್ಲಿದ್ದಾನೆ. ಇನ್ನೊಬ್ಬ ಮಾಧವ ಮದ್ರಾಸಿನಲ್ಲಿದ್ದಾನೆ.”

“ನಿಮ್ಮ ತಂಗಿ

“ಹೋದು, ಈಗ ಅವಳಿಲ್ಲಿ ಇಲ್ಲ. ಸಿಲೋನಿನಲ್ಲಿದ್ದಾಳೆ.”

“ನಿಮ್ಮ ತಂಗಿ ಏನಾದರೂ ಇಲ್ಲಿಗೆ ಬರುತ್ತಿದ್ದರೆ ಆಥವಾ ನಿಮ್ಮ ತಂದೆಯವರೇ ಅಲ್ಲಿಗೆ ಹೋಗುತ್ತಿದ್ದರೋ?”

“ನಿಮ್ಮ ತಂದೆ ಆಗಾಗ ಅಲ್ಲಿಗೆ ಹೋಗುತ್ತಿದ್ದರು. ಆದರೆ.....ನಾರಾಯಣ ತಡೆದು ಮತ್ತೆ ಮುಂದುವರೆದು ‘‘ತಮ್ಮ ಮಗಳು ತಮಗೆ ವಿರುದ್ಧವಾಗಿ ನಡೆದುಕೊಂಡುದನ್ನು ಕಂಡು ಅವರು ಅಲ್ಲಿಗೆ ಹೋಗುವ ದನ್ನು ಬಿಟ್ಟುಬಿಟ್ಟರು.’ ಎಂದು ವಿವರಿಸಿದ.

“ನಿಮ್ಮ ತಂಗಿಗೆ ಮಕ್ಕಳೇನಾದರೂ ಇದ್ದಾರೋ?”

“ಒಬ್ಬ ಮಗಳು ಮಾತ್ರ ಇದ್ದಾಳೆ. ಆವಳಿ ಹಿಂದೆ ಇಲ್ಲಿಗೆ ಬರುತ್ತಿದ್ದಳು. ಈಗಿಗ ಅವರ ವಿವರವಾಗಿ ಯಾವ ಸಂಗತಿಯು ತಿಳಿದಿಲ್ಲ.”

“ನಿಮ್ಮ ತಂದೆಯವರು ತಮ್ಮ ವಿರುದ್ಧವಾಗಿ ಯಾವದನ್ನು ನಡೆಯುತ್ತಿರಲಿಲ್ಲವೆಂದು ಕಾಣುತ್ತದೆ.”

“ಹೋದು ಅವರಿಗೆ ಪ್ರತಿಯಾಗಿ ಹೇಳಲು ಯಾರಿಗೂ ಢೈಯರ್ವಿರಲಿಲ್ಲ” ತಂದೆ ಮಗಳ ನಡುವೆ ಜಗತ್ವಾಗುವ ನೊದಲು ಅವರು ತಮ್ಮ ಮಗಳನ್ನು ಬಹಳ ಸ್ತ್ರೀತಿಸುತ್ತಿದ್ದರು. ಆದರೆ ತಮ್ಮ ಆಜ್ಞೆ ಭಂಗವಾದುದು ಅವರಿಗೆ ಸಹನವಾಗಲಿಲ್ಲ.

“ನಿಮ್ಮ ತಮ್ಮಂದಿರೆಲ್ಲ ಏನು ಕೆಲಸ ವಾಡುತ್ತಿದ್ದಾರೆ? ಅವರೇನಾದರೂ ಇಲ್ಲಿಗೆ ಬರುತ್ತಿರುತ್ತಾರೆಯೇ?”

“ದಿಲ್ಲಿಯಲ್ಲಿರುವ ಸುರೇಶ ಇನ್ನೂರನ್ನು ಕಂಪನಿಯಲ್ಲಿದ್ದಾನೆ. ಮದ್ರಾಸಿನಲ್ಲಿರುವ ವಾಧವ ತನ್ನ ಮಾನನ ನೋಟಾರ ಕಂಪನಿಯಲ್ಲಿ ಸಹಾಯ ಮಾಡುತ್ತಿದ್ದಾನೆ. ಶೇಖರ ಇಲ್ಲಿಯೇ ಇದ್ದಾನೆ. ಅವರಿಬ್ಬರೂ ಇಲ್ಲಿಗೆ ಬರುವದಿಲ್ಲ. ಕಾರಣ.....ನಾರಾಯಣ ಮೌನ ತಾಳಿದ್ದ.”

“ಪರವಾಗಿಲ್ಲ ಹೇಳ ಮಿ. ನಾರಾಯಣ ನಿಮುಗೆ ತಿಳಿದಿರುವದನ್ನೇಲ್ಲ ವಿವರವಾಗಿ ತಿಳಿಸಿ ಅವರಿಂದ ನಮಗೆ ಸಹಾಯವಾಗಬಹುದು.’ ಜೋನೆಸೆ ಫರು ಅವನ ಮೌನವನ್ನು ಮುರಿಯಲು ನಡುವೆಯೆ ಮಾತನಾಡಿದರು. ತೀರ್ಥರ ಅದು ಸರಿಯಿಂಬಂತೆ ಅವನ ಮುಖವನ್ನು ನೋಡಿದ.

ನಾರಾಯಣ ನಿವಾರಣೆಯಲ್ಲಿದೆ ಉಗುಳು ನುಂಗುತ್ತ ನುಡಿದ—

“ನಮ್ಮ ತಂದೆಯವರ ಆಚರಣೆ ಚೆನ್ನಾಗಿರಲಿಲ್ಲ. ನನ್ನ ಉಳಿದಿಬ್ಬರು ತಮ್ಮಂದಿರಿಗೆ ಅವರ ಸವಾರಧಿಕಾರ ಒಪ್ಪಿಗೆಯಾಗಲಿಲ್ಲ. ಆದ್ದರಿಂದ ಅವರು ಬೇರೆಯಾಗಿ ಹೊರಟುಹೋದರು. ಅನೇಕ ವರುಷಗಳಾದರೂ ಅವನಿತ್ತ ಕಡೆ ಬಂದಿಲ್ಲ.

“ಅಂದರೆ ನಿಮ್ಮ ತಂದೆಯವರ ಆಸ್ತಿಯಲ್ಲಿ ಯಾವ ಪಾಲಿಲ್ಲವೆಂದು ಕಾಣುತ್ತದೆ.”

“ಅದೇನನ್ನ ನಾನು ನಿಶ್ಚಯವಾಗಿ ಹೇಳಲಾರೆ.”

ಒಂದೆರಡು ನಿಮಿಷಗಳವರೆಗೆ ನಿಸ್ತುಭ್ರತೆ ಆ ಸ್ಥಳವನ್ನು ವ್ಯಾಪಿಸಿತು.

“ನಿನ್ನ ಸಂಚೆ ನೀವು ಎಲ್ಲಿದ್ದಿರಿ? ಎನು ಮಾಡುತ್ತಿದ್ದಿರೆಂಬುದನ್ನು ವಿವರವಾಗಿ ಹೇಳಬಹುದೇ?”

ಶ್ರೀಧರನ ಈ ಏಕಾ ಏಕ ಪ್ರಶ್ನೆಗೆ ನಾರಾಯಣ ಬೆಂಟ್‌ಬಿದ್ದ. ಭೀತಿಯ ಘಾಯಿಯೊಮ್ಮೆ ಪಸರಿಸಿ ಮಾರುವಾಯಿತು.

“ನಿನ್ನ ಸಂಚೆ ಸುಮಾರು ೬-೭೦ ಗಂಟೆಗೆ ನಾನು ಮನೆಯನ್ನು ತ್ಯಜಿಸಿದೆ. ಅಲ್ಲಿಂದ ನೇರವಾಗಿ ಥೇಟರಿಗೆ ತೆರಳಿದೆ.”

“ಮಿ. ನಾರಾಯಣ ನೀವು ಮನೆಯನ್ನು ತ್ಯಜಿಸಿದಾಗ ನಿಮ್ಮ ತಂದೆಯವರು ಏನು ಮಾಡುತ್ತಿದ್ದರು? ಅಂದು ಯಾರಾದರೂ ನಿಮ್ಮ ತಂದೆಯವರೊಡನೆ ಭೀಟ್ಟಿಯಾಗಲು ಬಂದಿದ್ದರೇನು?

“ನಾನು ಮನೆಯನ್ನು ತ್ಯಜಿಸಿದಾಗ ನಮ್ಮ ತಂದೆಯವರು ತಮ್ಮ ರೂಪಿನಲ್ಲಿದ್ದರು. ಅಂದು ಅವರನ್ನು ಭೀಟ್ಟಿಯಾಗಲು ಯಾರೂ ಬರುತ್ತಿರಲಿಲ್ಲ. ಅವರದು ಬಹಳ ವಿಚಿತ್ರ ಸ್ವಭಾವ.”

“ಸಾಯಂಕಾಲ ನೀವು ಹೊಗುವ ವೋದಲು ನಿಮಗೆನಾದರೂ ಹೇಳಿದರೇ ನಿಮ್ಮ ತಂದೆಯವರು? ಅವರು ಯಾರನ್ನಾದರೂ ನಿರೀಕ್ಷಿಸುತ್ತಿದ್ದರೇನು?”

“ಅವರು ಅಂದು ಯಾರನ್ನು ನಿರೀಕ್ಷಿಸುತ್ತಿರಲಿಲ್ಲ. ಆದರೆ ಅವರು ಬಹಳ ಉದ್ದೇಶಗಾವಸ್ಥೆಯಲ್ಲಿದ್ದರು. ಅಂದು ಯಾರನ್ನು ಕಂಡರೂ ಸಿಡಿ ಮಿಡಿಗುಟ್ಟಿದ್ದರು. ನಾನು ಹೊರಡುವ ವೋದಲು ಅವರು ತಮ್ಮ ರೂಪಿನಲ್ಲಿ ಶತಪಥ ತಿರುಗುತ್ತಿದ್ದರು. ಅವರು ಒಮ್ಮೆ ತಮ್ಮ ರೂಪನ್ನು ಸೇರಿದರೆ ಮರುದಿನವೇ ಕೆಳಗೆ ಇಳಯುತ್ತಿದ್ದರು.”

“ಕೊಲೆಯಾದ ದಿನ ಮನೆಯಲ್ಲಿ ಯಾವ ಆಳುಗಳರಲ್ಲಿವೇ? ಬಟ್ಟು ಎಷ್ಟು ಜನ ನಿಮ್ಮ ಸೇವಕರು?”

“ಸಾನು ಹೋಗುವ ವೊದಲು ಮನೆಯಲ್ಲಿ ಯಾರೂ ಇರಲಿಲ್ಲ. ಸೇವಕರಾರೂ ಇರಲಿಲ್ಲ. ನರಸಮ್ಮ ಎಂಬ ಆಡುಗೆಯವಳಿದ್ದಾಗಿ. ಆವಳು ಸುಮಾರು ಎಂಟು ಗಂಟೆಗೆ ಮನೆಯನ್ನು ಬಿಟ್ಟು ತೆರಳುತ್ತಾಗಿ. ಆದರೆ ಅಂದು ಆವಳು ಒಂಟೆಗೆ ಹೊರಟು ಹೋಗಿದ್ದಳು. ಮಾದಪ್ಪನೆಂಬ ಆಳಿಗೆ ಮೈಯಲ್ಲಿ ಸರಿಯಾಗಿಲ್ಲವೆಂದು ಏರಡು ದಿನದಿಂದ ಬಂದಿಲ್ಲ. ಇನ್ನೊಬ್ಬ ಆಳು ರಂಗ ತನ್ನ ಬಳಗದವರು ಯಾರೀನೇ ತೀರಿಕೊಂಡರೆಂದು ಹೊಸರೆಂಟಿಗೆ ಹೋಗಿದ್ದಾನೆ. ನನ್ನ ತಮ್ಮ ಶೇಖರಸಂತು ಸುಮಾರು ನಾಲ್ಕು ದಿನಗಳ ಹಿಂದೆಯೇ ಮುಂಬಯಿಗೆ ಹೊರಟು ಹೋಗಿದ್ದಾನೆ.”

“ನಿಮ್ಮ ತಂದೆಯವರು ಹಣವನ್ನೇನಾದರೂ ತಮ್ಮ ಸಂಗಡ ಇಟ್ಟು ಕೊಂಡಿರುತ್ತಿದ್ದರೇನು?”

“ಕ್ವೆನಿಸಬೆಂಕು. ಆ ವಿಷಯವಾಗಿ ನನಗೇನೂ ತಿಳಿಯದು.”

“ನಿಮ್ಮ ತಂಗಿಯ ಮಗಳು ಇಲ್ಲಿಗೆ ಬರುವ ವಿಷಯ ನಿಮಗೆ ತಿಳಿತ್ತೇನು?”

ನಾರಾಯಣ ಆವನನ್ನೊಬ್ಬ ಮೈ ಆಚ್ಚರಿಯಿಂದ ಸೋಡಿದ—

“ಸಿಜವಾಗಿಯೂ ಆ ವಿಷಯ ತಿಳಿಯದೆನಗೆ. ಸೀವಾಜ್ ಕೆ ಆ ವಿಷಯವನ್ನೇತ್ತಿದಿರಿ?”

“ಹಾಗಾದರೆ ಆ ವಿಷಯ ನಿಮಗೆ ತಿಳಿದಿರಲಿಲ್ಲವೇನ್ನು. ನಿನ್ನ ಸೀವಿಲ್ ದಾಗ ಆವಳು ಬಂದಿದ್ದಾಗಿ. ಅದಿರಲಿ ನಿನ್ನ ರಾತ್ರಿ ಸೀವು ಎಷ್ಟು ಗಂಟೆಗೆ ಮನೆಗೆ ಬಂದಿರಿ?”

“ಸಿನ್ನೆ ಸುಮಾರು ಹತ್ತುಗಂಟೆಯಾಗಿತ್ತು. ಆರೂವರಿಗೆ ನಾನು ಮನೆಯನ್ನು ಬಿಟ್ಟು War and Peace ಪಿಕ್ಚರ ಸೋಡಲು ತೆರಳಿದ್ದೆ. ಸೀವು ಥೇಟರಿನಲ್ಲಿ ಆ ವಿಷಯವಾಗಿ ಶೋಧವಾಡಬಹುದು. ಮಾತ್ರಾನೇಜರ ನನಗೆ ಹೊದಲಿಸಿದಲೂ ಗುರುತು. ತಿರುಗಿ ಮನೆಗೆ ಬರುವಾಗ ಈ ಸಂಗತಿ.....”

ನಾರಾಯಣ ಕಂಬನಿಮಂಬಿದ ಕಣ್ಣನ್ನು ಸೋಡಿ ಚೋಸಿಫರು—

“ಮಿ. ನಾರಾಯಣ ಘ್ಯಯರ್ತಂದುಕೊಳ್ಳಿರಿ. ನಿಮ್ಮ ತಂದೆಯು

ವರ ಕೊಲೆಯ ವಿಷಯವಾಗಿ ನಮಗೂ ವ್ಯಧಿಯಾಗಿದೆ. ನೀವೇಲ್ಲರೂ ನಮಗೆ ಸರಿಯಾಗಿ ಸಹಾಯ ಮಾಡಿದರೆ ರಹಸ್ಯ ಬೇಗನೆ ಬಯಲಾಗುವದು. ಎಲ್ಲ ನಿಮ್ಮ ಹಾದಿಕ ಸಕ್ರಿಯ ಸಹಾಯದ ಮೇಲೆ ಅವಲಂಬಿಸಿದೆ” ಎಂದು ಮಾನುಷಳು ಸಹಾನುಭೂತಿಯನ್ನು ತೋರಿದರು. ಅವರ ಸರೈತ ಕೂಡಲುಗಳು ಇಂಥ ಎಷ್ಟ್ಯೂ ಸನ್ನಿಹೆಚ್ಚಳನ್ನು ಕಂಡು ಹ್ಯಾದಯ ಬಿರುಸಾಗಿದೆಯೆಂದು ಹೇಳುತ್ತಿದ್ದವು. ಶ್ರೀಧರನ ನೋರೆ ಯಾವ ನೋವು ನಲಿವುಗಳನ್ನು ತಾಳದ ಸ್ಥಿತಿ ಪ್ರಜ್ಞನ ವೋಗದಂತಿತ್ತು. ನಾರಾಯಣ ತನ್ನ ಪರಿಸ್ಥಿತಿ ಸುಧಾರಿಸಿಕೊಂಡು ಕೇಳಿದ.

“ಇನ್ನು ನಾನು ಹೋಗಬಹುದೆ? ಬೇರೇನಾದರೂ ಕೇಳುವದಿದ್ದರೆ ಕೇಳಿರಿ.”

“ಆಗ ಸದ್ಯ ಯಾವ ಪ್ರಶ್ನೆಯು ಇಲ್ಲ. ಆದರೆ ಮುಂದೆ ಸನ್ನಿಹೆಚ್ಚಳು ಬರಬಹುದು. ಆಗ ನಿಮ್ಮನ್ನು ಮತ್ತೆ ಕರೆಯಿಸಿಕೊಳ್ಳಬೇಕಾಬಹುದು. ಮಿ. ನಾರಾಯಣ ನಿಮಗೆ ಕೊಡುವ ಒಂದೇ ಒಂದು ಸೂಚನೆಯೆಂದರೆ ನಡೆದ ಫಳನಿಗಳನ್ನು ನಿಜವಾಗಿ ಹೇಳಿರಿ. ನೀವಿನ್ನು ಹೋಗಬಹುದು.”

ನಾರಾಯಣ ಅಲ್ಲಿಂದ ಹೊರಗೆ ತೆರಳಿದ. ಅವನು ಭಿತ್ತಿನಾಗಿದ್ದು ಶ್ರೀಧರನಿಗೆ ತಿಳಿದುಬಂದಿತು.

“ನಿಮ್ಮ ಆಭಿಪ್ರಾಯವೇನು ಇವನ ಬಗ್ಗೆ?” ನಾರಾಯಣ ಹೊರಗೆಹೊಡುದನ್ನು ನೋಡಿ ಜೋಸೆಫರು ಕೇಳಿದರು.

“ವ್ಯಕ್ತಿ ಸ್ವಲ್ಪಎಂದು ಶ್ರೀಧರ ನುಡಿಯುತ್ತಿರುವಾಗಲೇ ನಾರಾಯಣ ಸ್ವಲ್ಪ ಆತುರತೆಯಿಂದ ಒಳಗೆ ಪ್ರವೇಶಮಾಡಿದ.

“ನಾನು ನಿಮಗೆ ಒಂದು ಫಳನಿಯನ್ನು ಹೇಳಿಹೋಗಲು ಮರೆತಿದೆ. ನಾನು ಹೋಗುವ ಪೂರ್ವದಲ್ಲಿ ನಿಮ್ಮ ತಂಡೆಯವರು ಫೋನುಮಾಡುತ್ತಿದ್ದರು.”

ಶ್ರೀಧರ ಆವನ ಮಾತು ಕೇಳಿ ಸ್ವಲ್ಪ ಕುತ್ತಳೆಲ ಕೆರಳಿದ ತನ್ನ ಕಣ್ಣಗಳಿಂದ ಅವನನ್ನು ನೋಡಿದ.

“ಯಾರಿಗೆಂದು ನೀವು ಹೇಳಬಹುದೆ?”

“ಖಚಿತವಾಗಿ ನಾನೇನು ಹೇಳಲಾರೆ. ಆದರೆ ಅದು ನಮ್ಮ ವಕೀಲಿಗೆ ಲಂಗಿಂದು ಕಾಣುತ್ತದೆ. ಕೊರ್ಪು.....ಕಾಗದವಕ್ತು.....ನಾಳೆ ಇಲ್ಲಿಗೆ ಬಣ್ಣಿ.....ಮುಂತಾದ ಶಬ್ದಗಳು ನನಗೆ ಅಸ್ತುಟವಾಗಿ ಕೇಳಿಸಿದವು. ಇದೆಂದೆ ನಿಮಗೇನಾದರೂ ಸಹಾಯವಾಗಬಹುದೆ?”

“ಷೋ, ಇದೆಂದ ಸಹಾಯವಾಗಬಹುದು ನಿಮ್ಮ ವಕೀಲರು ಯಾರು?”

“ಪ್ರಸನ್ನ ಕುಮಾರರಿಂದು ಆವರ ಹೇಸರು. ಆವರು ನಮ್ಮ ವಕೀಲರಾಗಿ ಒಹಳಿದಿನಗಳಾದವು.”

“ಮಿ. ನಾರಾಯಣ, ಈ ಘಟನೆಯನ್ನು ಹೇಳಿದ್ದಕ್ಕೆ ಭಾಷಿಸು”
ಜೊಸೆಫರು ಈ ಘಟನೆಯಿಂದ ಶ್ರೀಧರನಿಗೆ ಯಾವ ಅಂಶ ತೀರ್ಣಿ ತೆಂಬ ಪ್ರಶ್ನಾರ್ಥಕ ದೃಷ್ಟಿಯಿಂದ ಅವನನ್ನು ನೋಡಿದರು. ಶ್ರೀಧರ ತನ್ನ ವಾಚನ್ನು ನೋಡಿಕೊಂಡು ಹೊರಬಿದ್ದ.

ನಿಂತಾ ಹಿಂದಿನ ರಾತ್ರಿಯ ದೃಶ್ಯವನ್ನು ನೆನೆಯುತ್ತೇ ಮುಲಗಿದ್ದಳು. ಅಂದಿನ ದೃಶ್ಯ ಎಷ್ಟು ಆಕಸ್ಮಿಕವಾದುದಾಗಿತ್ತೇ ಆಷ್ಟೇ ಭಯಾನಕವಾಗಿತ್ತು. ತಾನು ಯೋಚಿಸಿದ್ದೇನು? ನಡೆದ ಘಟನೆಯೆಂಥಂತಹು? ತಾಯಿಯ ಮಾತಿನಂತೆ ಸುಮೃದ್ಧಿ ಅಲ್ಲಿಯೆ ಉಳಿದುಕೊಂಡಿದ್ದರೆ ಯಾವ ಅಪಾಯವೂ ಇರಲಿಲ್ಲ. ಇಲ್ಲಿ ಯಾವದೇ ಅಂತ್ಯವಿಲ್ಲದ ಜಾಲದಲ್ಲಿ ಸಿಲುಕಿಹಾಕಿಕೊಂಡಿದ್ದೇನೆ. ನಿನ್ನ ರಾತ್ರಿ ಹೊಸ್ತಿಲಮೇಲೆ ನಿಂತಿದ್ದ ಯುವಕನ ಚಿಕ್ಕವನ್ನು ಚಿತ್ರಿಸಿಕೊಳ್ಳಲು ಯಶ್ವಿಸಿದ್ದಳು. ಆದರೆ ಅದು ಸಾಧ್ಯವಿಲ್ಲದಾಯಿತು. ಅವನಾರು?

ಅಂದಿನ ರಾತ್ರಿ ತನ್ನ ಹಿಂದೆ ಬಂದ ಕಾರಣವೇನು?

ಕೊಲೆಗೆ ಅವನಿಗೆ ಯಾವದಾದರೂ ಸಂಬಂಧವಿದೆಯೆ?

ತಾನು ಪ್ರವೇಶಿಸುವಾಗ ಮನೆಯು ನಿರ್ಜನವಾಗಿದ್ದಿತು. ಆವನೆಲ್ಲಿ ಅಡಗಿ ಈಳತು ನನ್ನ ಚಲನವಲನೆಗಳನ್ನು ನೋಡುತ್ತಿದ್ದನೋ? ಅಂದಿನ ಘಟನೆಯನ್ನು ನೆನಪಿಗೆ ತಂಮಕೊಳ್ಳುತ್ತಿದ್ದ ಅವಳ ಸ್ಥಿತಿ ನಗುತ್ತ ಕಲೆಯುತ್ತ ತನ್ನ ಸಂಗಡಿಗರೊಂದಿಗೆ ನೀರು ಕುಡಿಯಲು ಬಂದ ಹರಿಣವು ತೊರೆಯ ನೀರಿನೊಡನೆ ಜಿಲ್ಲಾಟವಾಡಿ ನೀರು ಕುಡಿದು ಉತ್ತಾಹ ಚಪಲಕೆ ತುಳುಕುವ ಮುಖವನ್ನು ಮೇಲೆತ್ತಿದಾಗ ಹಸಿದ ಕಣ್ಣಗಳಿಂದ ಕುಳಿತ ವ್ಯಾಸ್ಪವನ್ನು ಕಂಡಂತಾಗಿತ್ತು.

ಆಲ್ಲಿಂದ ಇಲ್ಲಿಗೆ ತನ್ನನ್ನು ತಂದವರಾರು?

ಸಂಕಯ ಬೃಹದಾಕಾರ ತಾಳಿ ಅವಳನ್ನು ಬಿರುಗಾಳಿಗೆ ಬಲಿಯಾದ ಪತಂಗದಂತೆ ದೂರ ದೂರ ಕೊಂಡೊಯ್ಯುತ್ತಿತ್ತು. ತಾನು ಈ ಆಷ್ಟೇತ್ತಿಗೆ ಬಂದುದು ಅವಳಿಗೊಂದು ರಚನ್ಯವಾಗಿ ಕಂಡುಬರುತ್ತಿತ್ತು. ಇಂದು ಅವಕೊಡನೆ ಯಾರೂ ನಾತನಾಡಿರಲಿಲ್ಲ. ಯಾರೂ ಅವಳಿಂದ ಏನನ್ನೂ ಕೇಳುವ ಗೋಚಿಗೆ ಹೋಗಿರಲಿಲ್ಲ. ನರ್ಸ ಬೆಳಗಿನ ಕಾಫಿ ಬ್ರೆಡ್ಸನ್ನು ಕೊಟ್ಟು ಮೌನವಾಗಿ ಹೊರಟು ಹೋಗಿದ್ದಳು. ತಾನು ಏರಡು ಮೂರು

ಸಲ ಕೇಳದರೂ ಸರಿಯಾದ ಉತ್ತರವನ್ನೆ ಕೊಟ್ಟಿರಲಿಲ್ಲ ಅವಳು. ಆದರೆ ನಾನು ಆ ರೀತಿಯಾಗಿ ಹೆಚ್ಚು ಹೂನದಿಂದಿರುವದು ಸಾಧ್ಯವಿಲ್ಲವೆಂದು ಅವಳಿಗೆ ತಿಳಿದಿತ್ತು. ವೀಣಾ ವಿಚಾರದಲ್ಲಿ ವಿವರವಾಗಿರುವಾಗ ಶ್ರೀತಾಂಬಿ ರಿಯಾದ ನರ್ಸರ್ ಒಳಗೆ ಬಂದಳು. ಆವಳ ಹಿಂದೆಯೇ ಸ್ವಿರಂಗಿನಬಾಗಿಲು ‘ಕಿರೀ’ಂದು ಮುಚ್ಚಿಕೊಂಡಿತು. ನರ್ಸರ್ ಆವಳಿಗೆ ಬಂದು ಪಿಂಟಿಂಗ ಕಾರ್ಡನ್ನು ಕೊಟ್ಟಿಲ್ಲ. ವೀಣಾ ಅದನ್ನು ನೋಡಿ ಭೆಟ್ಟಿಯಾಗಬಹುದೆಂದು ಗೂಡಣಿ ಹಾಕಿದಳು. ನರ್ಸರ್ ಹೊರಗಿ ಹೊಡಮೇಲೆ ಸ್ವಿರಂಗಿನಬಾಗಿಲನ್ನು ಮಾಡಿಕೊಂಡು ಪ್ರೋಲೀಸ ಡ್ರೆಸ್ಸಿನಲ್ಲಿದ್ದ ಸುವೂರು ಇಂಜಿನ್ ವಯಸ್ಸಿನ ವೃಕ್ತಿಯೊಬ್ಬ ಹೆಸನ್ಸುಪ್ರೀನಾಗಿ ಒಳಗೆ ಪ್ರವೇಶವಾಡಿನ. ಅವನ ಕಣ್ಣಗಳಿಂದ ಅವನು ಭಾವನಾಚಿವಿಯಾದ ವೃಕ್ತಿಯುಂತೆ ಕಾಣುತ್ತಿದ್ದೆ. ಕತ್ರಿನ ಕೂದಲುಗಳು ಗಾಳಿಗೆ ಅನ್ತವ್ಯಸ್ಥವಾಗಿ ಹಾರಾಡುತ್ತಿದ್ದವು. ವೀಣಾ ನಿನ್ನಿನ ಯುವಕನೊಡನೆ ಇವನನ್ನು ಹೊಡಿಸಿದಳು. ಆದರೆ ಇವನು ಅವನಂತೆ ಕಂಡುಬರಲಿಲ್ಲ. ಅವನು ಅಲ್ಲಿಯೇ ಇದ್ದ ಜೀರಿನ ಮೇಲೆ ಕುಳತುಕೊಂಡು ಶಾಂತಸ್ವರದಿಂದ—

“ನನ್ನ ಪರಿಚಯ ನಿಮಗೆ ಆಗಲೇ ಆಗಿರಬಹುದು. ನಾನು ಸ್ಥಳೀಯ ಇನ್ನಪೆಕ್ಕಾರನೆಂದು ಕೆಲಸ ಮಾಡುತ್ತಿದ್ದೇನೆ, ನನ್ನ ಹೆಸರು ಶ್ರೀಧರ್.”

ವೀಣಾ ಅವನ ಮಾತಿಗೆ ಮುಖದಲ್ಲಿ ಮುಗ್ಜುಗೆಯನ್ನು ತುಳುಕಿಸಿದಳು ಮಾತ್ರ.

“ನಿನ್ನಿನ ವಿಷಯವಾಗಿ ನಾನು ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ.” ಶ್ರೀಧರ ಪೀರಿಕೆಯನ್ನು ಹಾಕಿದ.

“ನೀವು ಅವಶ್ಯವಾಗಿ ಎಲ್ಲವನ್ನು ಕೇಳಬಹುದು. ನನಗೆ ತಿಳಿದುದನ್ನೆಲ್ಲ ಚಾಚುತ್ತಿದ್ದೇನೆ.”

“ಅಶ್ವತ್ಥರಾಯರಿಗೆ ನೀವೇನಾಗದೇಕು?”

“ಆ ನಾನು ಅವರ ನೊಮ್ಮೆಗಳು.”

“ನೀವು ಇಲ್ಲಿಗೆ ಬರಲು ಅಶ್ವತ್ಥರಾಯರ ಓಲಿಗ್ರಾಮ ಕಾರಣವೆಂದು ಕಾಣುತ್ತಿದೆ.”

“ಹೌದು” ಎನ್ನತ್ತು ವೀಣಾ ಅವನಿಗೆ ಇದು ಹೇಗೆ ತಿಳಿಯಿತು

ಎಂಬಂತೆ ನೋಡಿದ್ದಳು. ಶ್ರೀಧರ ಕಣ್ಣಲ್ಲಿಯ ಅವಳ ಭಾವವನ್ನು ಅರಿತು ಕೊಂಡು. ಆದರೂ ಭಾವರಹಿತನಾಗಿ—

“ಅಷ್ಟತ್ತಾರಾಯಿರ ಪ್ರೀತಿಯ ಮೊಮ್ಮೆಗಳೆಂದು ಕಾಣುತ್ತದೆ ನೀವು?”

“ನಿಜ. ಅಜ್ಞನನ್ನು ಕಂಡರೆ ನನಗೂ ಅಷ್ಟೇ ಪ್ರೀತಿ.”

“ನಿಮ್ಮ ತಾಯಿಯವರಿಗೆ ನಿಮ್ಮ ಅಜ್ಞಸಿಗೆ ವೈಮನಸ್ವಿತ್ತೆಂದು ಕಾಣುತ್ತದೆ.”

“ಹೌದು.” ವೀಣಾ ಅವನೆಡಗೆ ವಿಸ್ತೃಯದ ನೋಟಬೀರುತ್ತ “ನಿಮ್ಮ ತಾಯಿಯ ಎರಡನೆಯ ವಿವಾಹ ಇದಕ್ಕೆ ಕಾರಣ” ಎಂದ್ದು.

“ವೀಣಾದೇವಿ ನಿನ್ನ ನೀವು ಎಷ್ಟು ಗಂಟೆಗೆ ಈ ಉಂಗಿಗೆ ಬಂದಿರಿ. ನಿತ್ಯತವಾಗಿ ಹೇಳಬಹುದೆ?”

ನಿನ್ನ ಸುಮಾರು ಲ—ಇಂ ಗಂಟೆಗೆ ಇಲ್ಲಿಗೆ ಬಂದು ಇ—ಇಂ ಗಂಟೆಗೊಂತೆ ಅಥವಾ ಇಂ ಕೊನ್ನೇ ನಿಮ್ಮ ಅಜ್ಞನ ಮನೆಯನ್ನು ತಲುಪಿದೆ. ಆದರೆ ಅಲ್ಲಿ.....” ಭಯದ ಬೇಗೆಯಿಂದ ಅವಳ ಹಣೆಯ ಮೇಲೆ ಬೆವರು ಹಸಿಗಳು ಮೂಡಿದವು.

“ಮುಂದೆ?” ಶ್ರೀಧರ ಅವಳಿದುರಿಗೆ ಮುಂದಿನ ಪ್ರಶ್ನೆಯನ್ನು ನೀಡಿದ.

“ಆ ಮೇಲೆ..... ಕೊಲೆಯಾದುದನ್ನು ನೋಡಿದೆ. ನಾನು ಅಲ್ಲಿಗೆ ಹೊಡಾಗ ಮನೆಯು ಸಿಂಹನವಾಗಿತ್ತು. ಆ ಕೊಟ್ಟಿಡಿಯಿಂದ ನಾನು ಓಡಿ ಹೊರಬರುವಾಗ ಬಾಗಿಲಲ್ಲಿ ಯಾವನೋ ಅವರಿಚಿತ ವ್ಯಕ್ತಿ ಸಿಂತಿದ್ದ. ಮುಂದೇನಾಯಿತೋ ನನಗೆ ತಿಳಿಯದು.”

“ಆ ಕಾರು ನಿಮಗೆಲ್ಲಿ ದೊರೆಯಿತು?”

“ದೊರೆಯಿತು.....” ವೀಣಾ ಪ್ರಶ್ನಾಥರ ಮುಖಮುದ್ರೆಯಿಂದ ಅವನನ್ನು ನೋಡಿ—

“ನಾನೆ ಆ ಟ್ರಾಕ್ಸೆಯನ್ನು ಗೊತ್ತು ಮಾಡಿಕೊಂಡು ಬಂದೆ. ಯಾಕೆ ಆದರಲ್ಲಿ ನಾದರೂ.....” ನಡುವೆಯೆ ತಡೆದು ಸುಮ್ಮನಾದ್ದು.

“ನಿನ್ನ ನೀವು ಟ್ರಾಕ್ಸೆ ಮಾಡಿದ ಕಾರು ಕಳುವಾದ ಕಾರು.”

“ಇನ್ನೆ ಕ್ಕರ! ಅದು ನಿಜವಾಗಿ ಕಳವಿನ ಕಾರೆ? ಆದರ ವಿಷಯ

ವಾಗಿ ನಾನೇನು ಅರಿಯೆ?” ವೀಣಳ ಮುಖ ಭಯದಿಂದ ಬೆಳ್ಗಾಯಿತು ತನ್ನನ್ನು ಯಾವದೋ ಬಲೆಯು ಒಗಿಯುತ್ತಿದ್ದಂತೆ ಭಾಸವಾಯಿತವಳಿಗೆ.

“ಗಾಬರಿಯಾಗಲು ಕಾರಣವೇನಿಲ್ಲ. ನಿನ್ನೇಯ ಡ್ರಾಯಪ್ಪ ರನನ್ನು ನೀವು ಗುರುತಿಸಬಹುದೇನು?”

“ಸಾಧ್ಯವಿಲ್ಲ. ಆವನ ಮುಖವನ್ನು ನಾನು ಸರಿಯಾಗಿ ನೋಡಿಲ್ಲ. ನನ್ನನ್ನು ಬಿಟ್ಟು ಹೊದ ಆವನು ತಿರುಗಿ ಬರಲೇ ಇಲ್ಲ.”

“ವೀಣಾದೇವಿ, ನಿನ್ನ ನಿಮ್ಮನ್ನು ಆ ರೀತಿಯಾಗಿ ಕಾಯಿಸಿದ್ದು ಉದ್ದೇಶಪೂರ್ವಕವಾಗಿ.”

“ಖಂದ್ದೇಶಪೂರ್ವಕವಾಗಿಯೋ?” ಯಾವದೋ ಕಣಬಾರದ ದೃಶ್ಯವನ್ನು ಕಂಡಂತೆ ವೀಣಾ ಬೆಳ್ಳಬೆಂದ್ದು ಕೇಳಿದಳು. ನಿನ್ನ ನನಗೆ ಅಜ್ಞನ ಮನೆಯಲ್ಲಿ ಕಂಡ ವ್ಯಕ್ತಿಕೊಲೆಗಾರನೆಂದೆ ನನ್ನ ಭಾವನೆ.” ವೀಣಾ ಹಿಂದಿನ ರಾತ್ರಿಯ ಸನ್ನಿಹಿತವನ್ನು ಆವನೆದುರಿಗೆ ವಿವರಿಸಿದಳು.

“ನಿಮ್ಮದು ತಪ್ಪ ಭಾವನೆ. ನಿನ್ನ ನೀವು ಕಂಡ ವ್ಯಕ್ತಿ ನಮ್ಮ ಸಿ.ಆರ್.ಡಿ.ಆರ್ ಕಳುವಾದ ಕಾರಿನ ವರದಿ ಆ ಮೊದಲೇ ಬಂದಿತ್ತು. ಆದನ್ನೆ ಹುಡಿಕಿಕೊಂಡು ನಮ್ಮ ಸಿ.ಆರ್.ಡಿ ಆಲೆಯುತ್ತಿದ್ದ. ನಿನ್ನ ನಿಮ್ಮನ್ನೇ ಅನುಸರಿಸಿ ಆವ ಬಂದ.”

“ಅಂದರೆ ನಿನ್ನ ಸಾಟುಧಾರಿಯಾಗಿ ಬಂದ ವ್ಯಕ್ತಿ ನಿಮ್ಮ ಸಿ.ಆರ್.ಡಿ.ಯೆ ಹಾಗಾದರೆ?” ವಿಸ್ತೃತ ಸ್ವರದಿಂದ ವೀಣಾ ಕೇಳಿದಳು.

“ಹೊಮು. ನಿಮ್ಮಾಜ್ಞ ಈ ಮೊದಲು ಒಂದು ವಿಲ್ಲನ್ನು ತಯಾರಿಸಿದ್ದರಂತೆ ಹೊದೆ?” ಶ್ರೀಧರ ಬಂದು ಸುಳ್ಳನ ಬಾಣವನ್ನು ಎಸೆದ. ನಾಟಿದರೆ ನಾಟಲಿ ಬಿಟ್ಟರೆ ಬಿಡಲಿ,

ಒಂದು ವಿಲ್ಲನ್ನು ಈ ಮೊದಲು ತಯಾರಿಸಿದ್ದರು. ಆದರಲ್ಲಿ ಇ ಮಕ್ಕಳಿಗೆ ಸರಿಸುವಾದ ಆಸ್ತಿಯನ್ನು ಬರೆದಿದ್ದರೂ ವಿಕೀರ್ಣವಾಗಿ ನನ್ನ ತಾಯಿಯವರಿಗೆ ಹೆಚ್ಚಿಗೆ ಬರೆದಿದ್ದರು. ಆದರೆ ಮುಂದೆ ತಮ್ಮ ಮಗಳು ವಿರುದ್ಧವಾಗಿ ವರ್ತಿಸುವದನ್ನು ಕಂಡು ಆದನ್ನು ನಾಶ ಮಾಡಿದರಂತೆ. ಆ ರೀತಿಯಾಗಿ ಆವರು ಒಂದು ಪತ್ರವನ್ನು ಬರೆದಿದ್ದರು.

ಇತ್ತೀಚೆಗೆ ಹೊಸ ವಿಲ್ಲನ್ನೇನಾದರೂ ಬರೆದಿದ್ದಾರೆಯೇ?

ಇಲ್ಲ. ಇತ್ತೀಚೆಗಂತೂ ನಮ್ಮ ಅವರ ಬಾಂಧವ್ಯ ಕಡಿದುಹೋಗಿತ್ತು. ಆದರೆ ಹೊನ್ನೆ ಅವರ ಟೀಲಿಗಾರುಮನ್ನು ಕಂಡು ಓಡಿಬಂದೆ.

ನಿಮ್ಮ ಅಜ್ಞನ ವಿಷಯವಾಗಿ ಅಂದರೆ ನಡತೆಯ ವಿಷಯವಾಗಿ ನಿಮಗೆ ಏನಾದರೂ ತಿಳಿದಿದೆಯೇ?

ಅಜ್ಞ ಯಂವ್ಯನದಲ್ಲಿದ್ದಾಗ ನಿತ್ಯಿಯನ್ನು ಕಾಲ ಕೆಳಗೆ ಮೆಟ್ಟಿ ಸ್ಪೇಚ್‌ನಲ್ಲಿಯಂದ ವರ್ತಿಸಿದರಂತೆ. ಆದರೆ ಇತ್ತಿತ್ತಲಾಗಿ ಅವರಿಗೆ ಪಶ್ಚಾತ್ತಾವ ವಾಗಿತ್ತೇಂ.

“ಈ ನಾಲ್ಕು ಅಣ್ಣ ತಮ್ಮಂದಿರ ನಡತೆ ಹೇಗೆದೆ?”

“ನೋಡಿ ಆವರಿಗೆ ಮತ್ತು ನನಗೆ ಬಳಕೆಯಿರುವದು ಇಡಿಮೆ. ಆದರೆ ಅವರಲ್ಲಿ ಶೇಖರ ಮಾತ್ರ ಕ್ಷಾರ.”

“ಶ್ರೀಧರ ಅವಳ ಮಾತನ್ನು ಕೇಳಿ ಅಜ್ಞರಿಯಂದ ನಿಟ್ಟಿಸಿ ನೋಡಿ “ಅವನು ಕ್ಷಾರನೇನ್ನಲು ಕಾರಣ?”

“ನಾನು ಬಾಲ್ಯದಲ್ಲಿ ಕಳಿದ ಸ್ವಲ್ಪ ದಿನಗಳ ಅನುಭವದಿಂದ ಹೇಳಿದೆ. ಇನ್ನವೆಕ್ಕರ ಅನುಚಿತ ಮತ್ತು ಆಕಸ್ಮೀಕ ಈ ಘಟನಗಳಿಂದ ನಿವೇ ನನ್ನನ್ನು ನಿರ್ವಹಿಸಬೇಕು. ಈ ಅಮಾನುಷ ಕೊಲೆ ರಹಸ್ಯ ಕಂಡು ಹಿಡಿಯಲು ನನ್ನಿಂದಾದ ಸಹಾಯ ಮಾಡಲು ನಿದ್ದಳಿದ್ದೇನೆ.”

“ನಿಂತಾ ನಿರ್ವೇಸು ಹೆದರುವ ಕಾರಣವಿಲ್ಲ.”

“ಈ ರೀತಿಯಾಗಿ ಕೊರಳು ಕತ್ತಲಿಸುವದನ್ನು ನಾನು ಕನಸಿನಲ್ಲಿ ಕಂಡಿರಲಿಲ್ಲ.”

“ನಿಮಗಿನ್ನೂ ವಾಸ್ತವಿಕ ಪ್ರಪಂಚದ ಕ್ಷಾರನಲ್ಲಿ ಪರಿಚಯವಿಲ್ಲ.”

ಶ್ರೀಧರನ ನುಡಿ ಜೀವನದ ಅನಂತ ಕಷ್ಟಗಳ ಕುಶಾರದಿಂದ ರೂಪಗೊಂಡು ಮೂರ್ತಿಯಾದ ಮುದುಕನ್ನು ಹೊಮ್ಮುಗನ ಮುಗ ಮಾತುಗಳನ್ನು ಕೇಳಿ ನರೀತ ತನ್ನ ಗಡ್ಡಗಳಿಂದ ಮುಗ್ಳಿಗೆಯನ್ನು ಹೊರಸೂಸಿದಂತಿತ್ತು. “ಅವಕ್ಕ ಬಿದ್ದರೆ ನಿಮ್ಮನ್ನು ಭೆಟ್ಟಿಯಾಗುವೆ.” ಎಂದು ಶ್ರೀಧರ ಅವಳಿಗೆ ನಮಸ್ಕರಿಸಿ ಹೊರಬಿದ್ದು.

ಅಲ್ಲಿಂದ ಶೀರಳಿದ ಶ್ರೀಧರನಿಗೆ ಮುಂದೆ ಯಾವ ದಾರಿಯನ್ನು ಅನುಸರಿಸಿ ಹೋಗಬೇಕೆಂಬುದು, ಯಾವ ರೀತಿಯಾಗಿ ಕೊಲೆಯ ಕೇಸಿನ ಸೂತ್ರ

ಗಳನ್ನು ಹಿಡಿಯಬೇಕೆಂಬುದು ಸ್ವಲ್ಪ ಹೊತ್ತು ತಿಳಿರುದಾಯಿತು. ಪ್ರೋಲೀಸ ಸ್ಕೇಟನ್ನಿನೆಡೆ ಸದೆದ. ಪ್ರೋಸ್ಟ್ ಮಾರ್ಪಂದ ಸುದ್ದಿ ಸ್ಕೇಟನ್ನಿಗೆ ಈಗಾಗಲೆ ಬಂದಿರಬಹುದು. ಮೊದಲು ಅದನ್ನು ತಿಳಿಯಬೇಕು. ತರುವಾಯ ಅಶ್ವತ್ಥ ರಾಯರ ವಕೀಲ ಪ್ರಸನ್ನ ಕುಮಾರನನ್ನು ಭೆಟ್ಟಿ ಯಾಗುವ ದವರ್ಶ. ಅವರಿಂದೇನಾದರೂ ಬೆಳಕು ಬೇಳಬಹುದು. ನಾರಾಯಣನ ತಮ್ಮ ಶೇಖರ ಬಂದಮೇಲೆ ಅವನನ್ನೆನ್ನು ಮೈ ನೋಡಬೇಕು. ಅಶ್ವತ್ಥ ರಾಯರ ಮನೆಯ ಸುತ್ತುಮುತ್ತಲಿನ ವಾತಾವರಣವನ್ನು ಒಂದೇ ಎಲ್ಲರೂ ಮನೆಯನ್ನು ಬಿಟ್ಟು ತ್ಯಜಿಸಬೇಕಾದರೆ ಅದಕ್ಕೊಂದು ಒನ್ನೆಲೆ ಇರಲೇಬೇಕು. ಆಳುಗಳಲ್ಲಿ ಯಾರ ದಾದರೂ ಹಸ್ತ ಇವರಲ್ಲಿ ಇರಬಹುದು. ಅಧವಾ ಅವರನ್ನೆ ಕೊಲೆಗಾರನು ಉದ್ದೇಶಪೂರ್ವಕವಾಗಿ ಕಚ್ಚುಹಿಸಿರಬೇಕು. ಶ್ರೀಧರ ಪ್ರೋಲೀಸ ಸ್ಕೇಟನ್ನಿನ ಮೆಟ್ಟಲುಗಳನ್ನು ಏರುತ್ತೇ ಒಳಗೆ ಬಂದ. ಜೋಸೆಫರು ಅವನಿಗಾಗಿಯೇ ಕಾಯುತ್ತಿದ್ದಂತೆ ಕಂಡಿತು. ಶ್ರೀಧರ ಬಂದಮೇಲೆ ಪ್ರೋಸ್ಟ್ ಮಾರ್ಪಂದ ವಿಷಯವನ್ನು ಅವಸಿಗೆ ತಿಳಿಸಿದರು.

“ಲ-೩೦ ರ ಮೇಲೆಯೇ ಕೊಲೆಯಾಗಿದೆ. ಒಳ್ಳೆ ಹರಿತವಾದ ಆಯುಧದಿಂದ ಒಂದೆ ಏಟಿಗೆ ಅಶ್ವತ್ಥ ರಾಯರನ್ನು ಕೊಲೆ ಮಾಡಲಾಗಿದೆ. ಎದುರುಗಡೆಯಿಂದಲೇ ಖಾನಿ ನೂಡಿದ್ದಾರೆ.”

“ಸುಮಾರು ಲ-೩೦ ರಿಂದ ಗಂಟೆಯವರಿಗೆ ಯಾರಾರು ಯಾವ ಸ್ಥಳವಲ್ಲಿದ್ದರೆಂಬುದನ್ನು ತಿಳಿಯುವದು ಬಹಳ ಅವಕ್ಷಬಾದುದು.”

ಶ್ರೀಧರ ಅಂದು ಅಶ್ವತ್ಥ ರಾಯರ ಬಂಗಲೆಯನ್ನು ಮತ್ತೆ ಪ್ರವೇಶಿಸಿದ. ಅವನು ಮನೆಯ ಸುತ್ತಲೂ ಒಂದು ಪ್ರದಕ್ಷಣೆಯನ್ನು ಹಾಕಿದ. ಮನೆಯ ನಾಲ್ಕು ಕಡೆಗೆ ವಿಶಾಲವಾದ ಸ್ಥಳವಿದೆ. ಅನೇಕ ಬಗೆಯ ಹೂವಿನ ಗಿಡಗಳವೇ. ತರ ತರದ ಬಣ್ಣದ ಹೂಗಳು ಅಗಳ ನೋಡುವರರ ಮುಖವನ್ನು ಅರಳಿಸುತ್ತಿದ್ದವು. ಮನೆಯ ಬಳಗಡಿಗೆ ಒಂದು ಸುಂದರ ವಾದ ಚಿಕ್ಕ, ಕೊಳ್ಳ. ಅದರಲ್ಲಿ ಅನೇಕ ಕಮಲಗಳು ಆನ್ನಿಲದ ಆಭ್ಯರದಿಂದ ವೀಕ್ಷಣೆಯ ಮೃದು ಮಧುರ ರೈಂಬಂಕಾರಕ್ಕೆ ತಲೆದೂಗುವ ಶಾರವಕರಂತೆ ತಲೆದೂಗುತ್ತಿದ್ದವು ತಾವು ಅತ್ಯಿತ್ತ. ಎಡಗಡಿಗೆ ಒಂದು ಟೆನ್ನಿಸ ಕೋರ್ಟು.

ಅಶ್ವತ್ಥ ರಾಯರ ಮೇಲಿನ ಕೋಟಿಗೆ ಎರಡು ಕಿಟಕಿಗಳಿದ್ದವು. ಅವುಗಳಿಂದ ಸುತ್ತುತ್ತಿರುವ ಸೌಂದರ್ಯವನ್ನು ಸವಿಯಬಹುದಿತ್ತು. ಶ್ರೀಧರ ಆ ಕಿಟಕಿಗಳ ಕೆಳಗೆ ಬಂದು ಮೇಲೆ ನೋಡಿದ. ಮೇಲೆ ಹತ್ತಿಹೋಗಲು ಯಾವ ಸಾಧನಗಳು ಇರಲಿಲ್ಲ. ಕೆಳಗೆ ಕೆಲವು ಗುಲಾಬಿಯ ಕಂಟಿಗಳು ಹೂಗಳಿಂದ ಸಮೃದ್ಧವಾಗಿ ತಲೆಬಾಗಿಸಿ ನಿಂತಿದ್ದವು. ಅವುಗಳನ್ನು ಯಾರು ಉಪಯೋಗಿಸುತ್ತಿರಲಿಲ್ಲವೆಂದು ಕಾಣುತ್ತದೆ. ಪುಷ್ಟಗಳೆಲ್ಲ ವಿಕಸಿಸಿ ತಮ್ಮ ಸೌರಭವನ್ನು ಎಲ್ಲೆಡಿಗೆ ಪರಿಸಿ ಒಣಿ ಕೆಳಗೆ ಉದುರಿದ್ದವು. ಶ್ರೀಧರ ಸೂಕ್ಷ್ಮವಾಗಿ ಗುಲಾಬಿ ಕಂಟಿಗಳನ್ನು ಪರಿಸ್ತಿಸಿದ. ಬಂದು ಕೆಂಪನೆಯ ಎಳೆ ಅದಕ್ಕೆ ಅಂಟಿಕೊಂಡಿತ್ತು. ಆದನ್ನು ತೆಗೆದುಕೊಂಡು ಹಾಗೆಯೇ ಮುಂದುವರಿದ. ನಾಲ್ಕುರು ಎಳಿಗಳು ಅಲ್ಲಲ್ಲಿಯೇ ಅಂಟಿಕೊಂಡಿದ್ದವು. ಮುಂದೆ ಅವು ಇದ್ದಂತೆ ಕಂಡು ಬರಲಿಲ್ಲ. ಮೇಲೆ ಕಿಟಕಿಗಳ ಬಾಗಿಲುಗಳನ್ನು ಹಾಕಲಾಗಿತ್ತು. ಆದರೆ ಇಲ್ಲಿ ಮಾತ್ರ ಯಾರೋ ಅಡ್ಡಾಡಿದ್ದರು. ಎದುರಿನಿಂದ ಬಂದು ಕೊಲೆ ಮಾಡಿ ಬಾಗಿಲುಗಳನ್ನು ಮುಚ್ಚಿ ಇಲ್ಲಿಂದ ಇಳಿಯುವುದು ಅಸಾಧ್ಯ. ಉದ್ದೇಶಪೂರ್ವಕವಾಗಿ ಈ ಎಳಿಗಳನ್ನು ಇಲ್ಲಿ ಇಟ್ಟಿರುವುದು ಅಸಂಭವನೀಯವಾದುದು. ಯಾವದೋ ವ್ಯಕ್ತಿ ಆತುರತೆಯಿಂದ ಅಡ್ಡಾಡುವಾಗ ಈ ಎಳಿಗಳು ಅವನಿಗರಿಂತುದಂತೆಯೇ ಅಂಟಿಕೊಂಡಿರಬಹುದು. ಅಂದರೆ ಕೊಲೆಗಾರ ಬೇರೆ. ಇಲ್ಲಿ ಒಡಾಡಿದ ವ್ಯಕ್ತಿ ಬೇರೆಯೇ? ಅವರಿಬ್ಬರೂ ಬಂದೆ ವ್ಯಕ್ತಿಯೇ?

ಶ್ರೀಧರಸಿಗೆ ಯಾವ ವಿಷಯವು ವಿವರವಾಗಿ ತಳಿಯಲಿಲ್ಲ. ಆದರೆ ಕೂಡಲೆ ಅವನಿಗೊಂದು ಯೋಜನೆಯು ಬಂದಿತು. ತಲೆಬಾಗಿಲಿನಿಂದ ಮೆಟ್ಟಲುಗಳನ್ನೇರಿ ಅಶ್ವತ್ಥ ರಾಯರ ಕೋಟಿಯನ್ನು ತಲುಸಿದ. ಕೋಟಿಯಲ್ಲಿ ಯಾರಿಗೂ ಪ್ರವೇಶ ಮಾಡಲು ಬಿಟ್ಟಿರಲಿಲ್ಲ. ಬಾಗಿಲುಗಳೆಲ್ಲ ಮೊದಲಿನಂತೆ ಹಾಕಿದಂತಿದ್ದವು. ಬಂದು ಕಿಟಕಿಯ ಬಾಗಿಲನ್ನು ತೆರೆದ ಅದರ ಕೆಳಗೆ ಗುಲಾಬಿ ಕಂಟಿಗಳಿದ್ದವು. ಬಾಗಿಲ ಹೊರಬದಿಗೆ ಬಂದು ಮೊಳೆಯನ್ನು ಬಡೆಯಲಾಗಿತ್ತು. ಆ ಮೊಳೆಗೆ ಬಂದು ಹಗ್ಗಿವನ್ನು ಕಟ್ಟಿ ಆ ಎರಡು ಬಾಗಿಲುಗಳನ್ನು ಅರ್ಥ ಮುಚ್ಚಿ ಬೋಲ್ಯು ಹಾಕಿದ. ಕೆಳಗೆ ಬಂದು ಹಗ್ಗಿದ ತುದಿಯನ್ನು ಜಗ್ಗಿದ. ಆಗ ಕಿಟಕಿಯ ಬಾಗಿಲಗಳಿರದು “ಟಿಪ್ಪಾ” ಎಂಬ ಶಬ್ದದೊಂದಿಗೆ ಮುಚ್ಚಲ್ಪಟ್ಟವು. ಈಗ ಅವು ಒಳಗಿನಿಂದ

ಭದ್ರಪಡಿಸಿದಂತಿತ್ತು. ಕೊಲೆಗಾರ ಹೊರಗಿನ ಬಾಗಿಲಿನಿಂದ ಪ್ರವೇಶಮಾಡಿ ಹತ್ಯಾಗ್ರಹದು ಹಿಂದಿನ ಕಿಟಕಿಯಿಂದ ಪರಾರಿಯಾಗಿದ್ದಾನೆ. ಹಾಗೆ ಅವನು ಹೋಗುವಾಗ ಅವನು ಧರಿಸಿದ ಕೆಂಪು ಕೊಟಿನ ಎಳೆಗಳು ಅವಸ್ಥಾರಿಯ ದಂತೆಯೇ ಸಿಲುಕಿಕೊಂಡಿವೆ. ಈ ಮನೆಯಲ್ಲಿ ಆ ರೀತಿಯ ಕೊಟನ್ನು ಯಾರು ಧರಿಸುತ್ತಾರೆಂಬುದನ್ನು ಶೋಧಿಸಬೇಕು. ಶ್ರೀಧರ ಯೋಜನೆ ಯಲ್ಲಿ ಮನ್ಯನಾಗಿ ಬಳ್ಳಿಯಿಂದ ಅಚ್ಚಾದಿತವಾದ ಹಂದರದ ಹತ್ತರ ಬರುವಾಗ ನಾರಾಯಣ ಅವನನ್ನು ಸ್ವಾಗತಿಸಿದ. ಹೊರಗೆ ಆಗುವ ಯಾವದೊಂದು ಗಡ್ಡಲವನ್ನು ಕೇಳಿ ವಿಚಾರಿಸಲು ಹೊರಗೆ ಬಂದಿದ್ದನವನು, ಇನ್ನೆ ಕ್ಷರನನ್ನು ನೋಡಿ ಅವನಿಗೆ ಭಯವೇ ಆಯಿತು. ಆದರೂ ಆ ಭಾವವನ್ನು ಮರಿಮಾಡುತ್ತಾ ಶ್ರೀಧರನನ್ನು ಒಳಗೆ ಕರೆದುಕೊಂಡು ಹೋದ.

“ನನ್ನಿಂದ ಮಾತ್ರಾವದಾದರೂ ಸಹಾಯ ಬೇಕಿತ್ತು ಇನ್ನೆಕ್ಕರ.”

—ಭಯರಹಿತ ನಮ್ಮಸ್ವರದಲ್ಲಿ ನಾರಾಯಣ ಕೇಳಿದ.

“ಮತ್ತೇನಿಲ್ಲ. ನಿಮ್ಮ ತಮ್ಮಂದಿರೇನಾದರೂ ಬಂದಿರುವರೇನು ನೋಡಲು ಬಂದಿದ್ದೆ. ಆಳುಗಳು ಬಂದಿದ್ದಾರೆಯೇ?”

“ಇಬ್ಬರು ಆಳುಗಳಂತು ಬಂದಿಲ್ಲ. ಆದರೆ ಆಡುಗೆಯ ಸರಸಮ್ಮನು ಬಂದಿದ್ದಾಳೆ. ಅವಳನ್ನು ಕರೆಯಲೇನು? ಪಾಪ ಅವಳಂತು ಬಹಳ ಹೆದರಿಹೋಗಿದ್ದಾಳೆ. ಬಹಳ ನಮ್ಮವಾದ ಹೆಂಗಸವಳು.”

ಶ್ರೀಧರ ತಾನು ಮಾಡಿದ ಶೋಧನೆಯ ಕಾರ್ಯವನ್ನು ನಾರಾಯಣನಿಗೆ ತಿಳಿಸಿ ಅವನ ಮುಖವನ್ನು ಸೂಕ್ಷ್ಮವಾಗಿ ನಿರುಕ್ಷಿಸಿದ.

“ಹಾಗಾದರೆ..... ಹಾಗಾದರೆ ಹಿಂದಿನ ಕಿಟಕಿಯಿಂದ ಅವನು ಹೊರಟು ಹೋಗಿರಬಹುದೆನ್ನು ತೀರಾ?”

—ಮಾತನಾಡುವ ನಾರಾಯಣ ಘ್ರನಿ ಕಂಪಿಸುತ್ತಿದ್ದಾದು ಶ್ರೀಧರನಿಗೆ ತಿಳಿಯಿತು. ಅವನ ವೋರೆಯೋಮ್ಮೆ ವಿವಳ ವಾಗಿ ಮತ್ತೆ ಮೊದಲಿನಂತಾದೆನ್ನು ಇನ್ನೆಕ್ಕರ ಚುರುಕ ನಯನಗಳು ಕಂಡುಕೊಂಡವು.

ನಾರಾಯಣ ಆಡುಗೆಯವಳನ್ನು ಕೆಳಗೆ ಕರೆಯಲು ಹೋದ ಮೇಲೆ ಶ್ರೀಧರ ಅವರ ಅರಿವೆಗಳ ಮೇಲಿನ ಲಾಂಡ್ರಿಯ ಗುರುತುಗಳನ್ನು ನೋಡಿದ ಸರಸಮ್ಮ ಮತ್ತು ನಾರಾಯಣ ಇಬ್ಬರೂ ಬಂದರು. ನಾರಾಯಣ ಅವ

ಉಗೇನೋ ಧೈಯರವನ್ನು ಹೇಳುತ್ತಿದ್ದು. ಅವಳು ಆಗಲೆ ಯಾವದೊೀ ದಟ್ಟವಾದ ತರಣ್ಯದಲ್ಲಿ ಮುಕ್ಕಿಗಾಳಿಗಳಬ್ಬರದ ಮಧ್ಯದಲ್ಲಿ ದಾರಿಗಾಳಿದೆ ಧೈಯರವನ್ನು ಕಳೆದುಕೊಂಡ ವಾಂಧಿಕನು ಎದುರಿನಲ್ಲಿ ಮಿಂಚು ಮಿಂಚಿ ದಾಗ ಹೆಡಿತೆರೆನ ನಾಗರ ಕಾವನ್ನು ಕೆಂಡಂತೆ ಇನ್ನೆಸ್ಕೆರನನ್ನು ಕೆಂಡಳು.

“ಹೇದರಬೇಡಿ ತಾಯಿ ಅಂದಿನ ನೀವು ಎಲ್ಲಿದ್ದಿರೆಂಬುದು ತಿಳಿದರೆ ಸಾಕು. ಅಂದು ಸಿಕ್ಕಿ ತವಾಗಿ ಎಮ್ಮು ಗಂಟಿಗೆ ಮನೆಯನ್ನು ಬಿಟ್ಟಿರೆಂಬು ದನ್ನು ಹೇಳಬಹುದೇ?”

— ವಿವರಣಾದ ಅವಳಿಗೆ ಶ್ರೀಧರ ಧೈಯರ ತುಂಬಿ ವಿಚಾರಿಸಿದ.

“ನಾನೇ ಅಂದು ಸುವಾರು ಇ—ಇ ಕೊನ್ನಿಂದ ಇಂದ ಕೊನ್ನಿಂದ ಮನೆಯನ್ನು ಬಿಟ್ಟು. ಅಂದು ನನ್ನ ತಮ್ಮನ ಹೆಂಡತಿಗೆಸಬಿತ್ತಾ ಕಾಯಿಲೇಯಾದ್ದರಿಂದ ನಾನು ಬೇಗನೆ ತೆರಳಿದೆ.

“ಸಿಮೊಡನೆ ಅಕ್ಕಣಿ ರಾಯರು ಅಂದು ಏನಾದರೂ ಮಾತನಾಡಿದರೆ ಅಥವಾ ಅವರೂಡನೆ ಯಾರಾದರೂ ಮಾತನಾಡಲು ಬಂದಿದ್ದರೇ?”

“ಇಲ್ಲ. ನನೊಡನೆಯಂತು ಅವರಾವ ಮಾತನ್ನು ಆಡಲಿಲ್ಲ. ಅವರನ್ನು ಭೆಟ್ಟಿಯಾಗಳೂ ಅಂದು ಯಾರೂ ಬಂದಿರಲಿಲ್ಲ. ಅಂದು ಶನಿವಾರ ಯಜಮಾನರು ಅಂದು ಉಟಪನ್ನು ಮಾಡುವದಿಲ್ಲ. ಹಾಲನ್ನು ಕುಡಿದು ಮಲಗಿದ್ದರು. ಆದರೆ ಅಂದು ಅವರು ಸ್ವಲ್ಪ ಬಿಸಿಯಾಗಿದ್ದರು. ಸಿಡಿ ಮಿಡಿ ಗುಟ್ಟಿತ್ತಿದ್ದರು.”

“ನೀವಿದ್ದಾಗ ಅವರು ಯಾರಿಗಾದರೂ ಫೋನು ಮಾಡಿದರೆ ಅಥವಾ ಯಾರಿಂದಲಾದರೂ ಅವರಿಗೆ ಫೋನು ಬಂದಿತ್ತೇ?”

“ಅಂಥ ಫೋನೆಯೇನು ಸಂಭವಿಸಲಿಲ್ಲ.”

“ನರಸಮ್ಮಾ ಈ ಮನೆಯಲ್ಲಿ ಕೆಲಸ ಮಾಡಲು ಪ್ರಾರಂಭ ಮಾಡಿ ಎಮ್ಮುದಿನಗಳಾದವು?”

“ಸುವಾರು ಗ೦-ಗ೦ ವರ್ಷಗಳು ಕಳೆದಿವೆ.”

“ಸೀವಿನ್ನು ಹೋಗಲಡ್ಡಿಯಾಳ್ವಿವೆಂದು ಹೇಳಿ ಶ್ರೀಧರ ಹೊರ ಹೊರಹಬೆ. ಶ್ರೀಧರ ನೇರವಾಗಿ ಪೋಲೀಸ ಸ್ಪೇಕ್ಸ್‌ನಿಗೆ ತೆರಳಿ ಪೋಲೀಸ ಲಿಂಗಪ್ಪಸಿಗೆ ಉಂಡ್ರಿಯ ಮಾರ್ಕನ್ನು ತಿಳಿಸಿ ಅದನ್ನು ಶೋಧ ಮಾಡಲು

ಹೇಳಿದ. ಮನೆಗೆ ಅಲ್ಲಿಂದ ತಿರುಗಿ ಬಂದು ಉಟ್ಟವಾದಿ ಈಸಿಚೇರಿನ ಮೇಲೆ ವಿಶ್ವಾಸಿತಿಗಾಗಿ ಒರಿಗಿದ. ತನ್ನ ಮಾತಿಸಂದ ನಾರಾಯಣ ಎಂಕೆ ಹೆದರಿದನೆಂಬುದು ಶ್ರೀಧರನಿಗೊಂದು ದೊಡ್ಡ ಸಮಸ್ಯೆಗೊಂಡಿತು.

ಸಂಜೆಯ ಓಗಂಟಿಯ ಸುಮಾರಿಗೆ ಶ್ರೀಧರ ಕಾಫಿಯನ್ನು ಸೇವಿಸಿ ಪೋಲೀಸ್ ಸ್ಟೇಶನ್‌ನ ಹಾಡಿಯನ್ನು ಹಿಡಿದ. ಹೊಸ ಪರದಿಗಳೇನಾದರೂ ಬಂದಿರುವವೇನೋ ಎಂದು ತನ್ನ ಟೀಬ್ಲ್ಯಾಂಪ್‌ನಮೇಲಿನ ಕಾಗದವಶ್ರೀಗಳನ್ನು ನೋಡಿದ. ಜೊಸೆಫ್ ಹೊರಗೆ ಯಾವದೋ ಕೆಲಸವನೇಲೆ ತೀರಳಿದ್ದರು. ಹಳೆಯ ರೆಕಾಡುಂಗಳನ್ನು ತಿರುವಿ ಹಾಕುತ್ತೇ ಸಂಜೆಯು ಅರುಗಂಟಿಗೆ ಪ್ರಸನ್ನ ಕುಮಾರರಿಗೆ ಘೋಂಸು ಮಾಡಿದ ಪ್ರಸನ್ನ ಕುಮಾರರು ಅಷ್ಟೇಂದ್ರಿ ನಲ್ಲಿಯೇ ಇದ್ದರೆಂದು ಕಾಣುತ್ತದೆ. ಅವರು ಭೀಟ್ಟಿಯಾಗಲು ಅಡ್ಡಿಯೇನಿಲ್ಲವೆಂದು ತಿಳಿಸಿದರು. ಪ್ರಸನ್ನ ಕುಮಾರರಿಂದ ಅಶ್ವತ್ಥರಾಯಾರ ಕಡೆಯು ಅಭಿಲಾಷೆಯು ತಿಳಿಯಬಹುದು. ಅವರ ವ್ಯವಹಾರದ ವಿಷಯ ಎಂದಿನ ಅನೇಕ ಅನೇಕ ಘಟನೆಗಳ ವಿಷಯವಾಗಿ ಬೀಳಕು ಕಂಡಿತು ಎಂಬ ಅಶ್ಯಯಿಂದಲೇ ಪ್ರಸನ್ನ ಕುಮಾರರನ್ನು ಭೀಟ್ಟಿಯಾದ. ಇನ್ನುವೆಕ್ಕರ ಬಂದು ವಕೀಲರನ್ನು ಭೀಟ್ಟಿಯಾದಾಗ ಅವರ ಗಂಭೀರ ಅಕ್ಕತಿ ಈಸಿಚೇರಿನವನೇಲೆ ಪವಡಿಸಿತ್ತು. ಪ್ರಸನ್ನ ಕುಮಾರರ ವಾರ್ತೆಯೇನು ಜೆನ್ನಾಗಿತ್ತೆಂದು ಶ್ರೀಧರ ಗ್ರಹಿಸಿದ. ಪ್ರಸನ್ನ ಕುಮಾರ ಶೀಖಿ ಜನರಂತೆ ಗಡ್ಡವನ್ನು ಬೆಳೆಯಿಸಿದ್ದರು. ಅಜಾನುಬಾಹುವಾದ ಆಕಷ್ಣಕ ಗಂಭೀರ ವ್ಯಕ್ತಿತ್ವ. ಕಣ್ಣಿನಲ್ಲಿ ಎರಡನೆಯವರ ಹೃದಯವನ್ನು ಹೊಕ್ಕಿರಿಯುವ ಕಳೆಯಿದೆ. ಒಟ್ಟನವೇಲೆ ಪ್ರೇಕ್ಷಕರ ಮನಃಪಟಲದ ಮೇಲೆ ಮೂಡಿ ನಿಲ್ಲಿವ ಅಕ್ಕತಿ. ಬಾಯಲ್ಲಿಯ ಸಿಗಾರು ಹೊಗೆಯನ್ನು ಕಾರುತ್ತಿತ್ತು. ಶ್ರೀಧರ ಒಳಗೆ ಅಡಿಯಿಟ್ಟು ಹೊಂದಿದ ಪ್ರಸನ್ನ ಕುಮಾರರು ಸುಪ್ರಸನ್ನಮೊಗ ದಿಂದ ಅವನನ್ನು ಸಾಂಗತಿಸಿದರು.

“ಇನ್ನುವೆಕ್ಕರ ನಿಜವಾಗಿ ನಿಮ್ಮ ಆಗಮನದಿಂದ ನನಗೆ ಅನಂದ ವಾಗಿದೆ. ನೀವು ಇಚ್ಛಿಸಿದ ಪ್ರಶ್ನೆಗಳನ್ನು ಕೇಳಬಹುದು.”

ಅವರ ಧ್ವನಿ ನೇರವಾಗಿ ಬಿಟ್ಟು ಅಂಬಿನಂತಿತ್ತು.

“ನಾನು ನೀವು ಅಶ್ವತ್ಥರಾಯಾರ ವಕೀಲರಿಂದು ಕೇಳಿದ್ದೇನೆ. ಅವರನ್ನು ನೀವು ಎಷ್ಟುದಿನದಿಂದ ಬಲ್ಲಿರಿ?”

“ಅವರನ್ನು ನಾನು ಎಂಟಿ ಹತ್ತು ವರುಷಗಳಂದಲೂ ಬಲ್ಲಿ.”

“ಮಿ. ಪ್ರಸನ್ನ ಕುಮಾರ ಅವರ ಬಿಜಿಸಿಸ್‌ನ ವಿಷಯವಾಗಿ ನಿಮಗೇ ನಾದರೂ ವಿವರಗಳು ತಿಳಿದುಬಂದಿವೆಯೇ?”

“ನನಗೆ ತಿಳಿದಿರುವದಿಷ್ಟೇ ಅವರು ಯಾವದೋ ಭಂಗಾರದ ವ್ಯವಹಾರರಲ್ಲಿ ಅವರಿಮಿತ ಧನವನ್ನು ಗಳಿಸಿದ್ದಾರೆ. ಜನ ಅವರ ಬಗ್ಗೆ ಏನೇನೋ ವರ್ಷಂತಿಗಳನ್ನು ಹುಟ್ಟಿಸಿದ್ದಾರೆ. ಅದರೆ ನಾನು ಮಾತ್ರ ಆ ವಿಷಯವಾಗಿ ಯಾವ ಲಕ್ಷಣವನ್ನು ಕೊಟ್ಟಿಲ್ಲ. ಆಶ್ಚರ್ಯ ರಾಯರು ಮಾತ್ರ ಯೋಗ್ಯರಾದ ಮನುಷ್ಯರು. ಈ ರೀತಿಯಾಗಿ ಅವರ ದಾರುಣ ಹತ್ಯೆನ್ನ ನಡೆದಿರುವದು ತೀರ ಶೋಚನೀಯ ವಿಷಯ.”

“ಮಿ. ಪ್ರಸನ್ನ ಕುಮಾರ ಆಶ್ಚರ್ಯ ರಾಯರು ಸಾಯಿವ ಮೊದಲು ನಿಮಗೆ ಫೋನು ಮಾಡಿದ್ದರಂತೆ?.

“ಅಂದೆ ಹೌದು ಅವರಂದು ತಮ್ಮ ಮನೆಯಲ್ಲಿಯ ಬಂಗಾರದ ಘಟ್ಟಿಗಳು ಕಳೆವಾಗಿವೆಯೆಂದು ತಿಳಿಸಿದ್ದರು.”

“ಬಂಗಾರದ ಘಟ್ಟಿಗಳು.”

—ಶ್ರೀಧರಧ್ವನಿ ಅಚ್ಚರಿಯಿಂದ ಅರ್ಥದಲ್ಲಿಯ ಪರಿಸರಾಪ್ತಿಯನ್ನು ಹೊಂದಿತ್ತು.

“ಅವರು ತಮ್ಮ ಹತ್ತಿರಬಂಗಾರದ ಘಟ್ಟಿಗಳನ್ನು ಟ್ರಿಕ್‌ಕೊಂಡಿದ್ದ ರಂತೆ ಅದು ಈ ವರೀಗೂ ತಿಳಿದಿರಲಿಲ್ಲ. ಅವರು ಮೊನ್ನೆ ಅವು ಕಳೆವಾಗಿವೆಯೆಂದು ತಿಳಿಸಿದ ಮೇಲೆ ನನಗೆ ಬಹಳ ಅಚ್ಚರಿಯಾಯಿತು. ಪ್ರೋಲೀಸರಿಗೆ ತಿಳಿಸಬೇಕೋ ಬೇಡಪೋ ಎಂದು ನನ್ನನ್ನು ವಿಚಾರಿಸಿದರು,”

“ನಿವೇನು ಉತ್ತರ ಕೊಟ್ಟಿರಿ.”

“ನೋಡಿ ಇನ್ನೆಕ್ಕರ ಆಶ್ಚರ್ಯ ರಾಯರಿಗೆ ತಾವು ಇಟ್ಟುಕೊಂಡ ಬಂಗಾರದ ಘಟ್ಟಿಗಳ ವಿಷಯ ಯಾರಿಗೂ ತಿಳಿಯಬಾರದೆಂದಿತ್ತು. ಪ್ರೋಲೀಸರಿಗೆ ತಿಳಿಹಿಡರೆ ಎಲ್ಲಿ ತಮ್ಮ ವಿಚಾರಣೆ ತುದಿ ಮೊದಲಿಲ್ಲದೆ ಸಾಗುವದೋ ಎಂಬ ಭಯ ಅವರಿಗೆ ಜನರಲ್ಲಿ ತಮ್ಮ ಹೆಸರು ಈ ರೀತಿ

ಯಾಗಿ ಪ್ರಚಾರವಾಗುವದು ಬೇಡವಾಗಿತ್ತು. ಇವನ್ನೆಲ್ಲ ನೋಡಿ ನಾನು ವಿಚಾರ ಮಾಡಿ ಮರುದಿನ ಅವರನ್ನು ಭೇಟ್ಟಿಯಾಗುವೆನೀಂದು ತಿಳಿಸಿದೆ. ಆದರೆ ಮರುದಿನ ಅವರೇ ಇರಲಿಲ್ಲ.

--ಪ್ರಸನ್ನ ಕುಮಾರರ ಧ್ವನಿಯಲ್ಲಿ ವಿಷಾದ ಅನುಕಂಪಗಳು ತುಂಬಿದ್ದವು.

“ಆಶ್ವತ್ಥರಾಯರ ಇತ್ತೀಚಿಗೆ ಹೊಸ ವಿಲ್ಲನ್ನೇನಾದರೂ ತಯಾರಿಸಿದ್ದಾರೆಯೇ?”

“ಸುಮಾರು ಮೂರು ನಾಲ್ಕು ತಿಂಗಳ ಕೆಳಗೆ ಒಂದು ವಿಲ್ಲನ್ನು ತಯಾರಿಸಿದ್ದಾರೆ. ಹೊದಲನೇಯ ವಿಲ್ಲನಲ್ಲಿ ತಮ್ಮ ಮಕ್ಕಳಗೆಲ್ಲ ಸರಿಯಾಗಿ ಆಸ್ತಿಯನ್ನು ಹಂಚಿದ್ದರು. ಆದರೆ ಇತ್ತಿತ್ತಲಾಗಿ ಮಕ್ಕಳ ಮತ್ತು ಅವರ ಸಡುವಿನ ಮನಸ್ಸಿಗಿರಲಿಲ್ಲವೆಂದು ಕಾಣುತ್ತದೆ. ಹೊಸ ವಿಲ್ಲಿನ ಪ್ರಕಾರ ಅವರ ಆಸ್ತಿಯ ಬಹುಭಾಗ ಅವರ ಹೊಮ್ಮೆಗಳಾದ ವೀಣಾಳೆಂಬುವಳಿಗೆ ಹೋಗುತ್ತದೆ.”

“ಅವರ ಹೊಮ್ಮೆಗಳು ಕೊಲೆಯಾದ ದಿನವೇ ಇಲ್ಲಿಗೆ ಬಂದಿದ್ದಾಳೆ.”

“ಹಾಗೋ ನನಗೆ ತಿಳಿದೆಯಿರಲಿಲ್ಲ.”

--ಪ್ರಸನ್ನ ಕುಮಾರ ಧ್ವನಿಯಲ್ಲಿ ವಿಸ್ತೃಯವು ತುಂಬಿತ್ತು.

“ಮಿ. ಪ್ರಸನ್ನ ಕುಮಾರ ನಿಮ್ಮಿಂದ ಬಹಳ ಉಪಕಾರವಾಯಿತು.”

“ಉಪಕಾರದ ಮಾತ್ಲಿಯದು ಬಿಡಿ. ಇಂಥ ಅನ್ಯಾಯವು ನಡೆದಾಗ ಆದಕ್ಕೆ ಸಕ್ರಿಯ ಸಹಾನುಭೂತಿಯನ್ನು ತೋರುವದು ಪ್ರತಿಯೋಬ್ಬನ ಕರ್ತವ್ಯ. ನಿಜವಾಗಿ ನಾನು ಈ ಕೇಸಿನಲ್ಲಿ ಬಹಳ ಆಸಕ್ತಿನಾಗಿದ್ದೇನೆ. ನಿನುಗೆ ಯಶಸ್ವಿ ಸಿಗಲೆಂದು ನನ್ನ ಹಾದಿಕವಾದ ಹಾರ್ಡೆಕೆ.”

“ಮಿ. ಪ್ರಸನ್ನ ಕುಮಾರ ನಿನ್ನ ಹಾರ್ಡೆಕೆಗೆ ನನ್ನ ಅಭಿನಂದನೆಗಳು”

ಪ್ರಸನ್ನ ಕುಮಾರ ಅಫೀಸಿನಿಂದ ಹೊರಬಿದ್ದ ಶ್ರೀಧರ ವಾಚನ್ನು ನೋಡಿಕೊಡ ರಾತ್ರಿಯ ಉ—೨೦ ಗಂಟೆಯಾಗಿತ್ತು. ಮನಸೆಗೆ ಹೋಗುವದೆ ಉತ್ತಮವೆಂದು ಕಾರನ್ನು ಡ್ರಾವ್ ಮಾಡಿಕೊಂಡು ವಿಚಾರಗಳಿಗೆ

ತನ್ನ ಮನವೊಷಿದಿದ ಬಂಗಾರದ ಫಟ್ಟಿಗಳ ವಿಷಯ ಅವನ ಮನದೆ ದುರು ಬ್ರಹ್ಮದಾಕಾರ ತಾಳಿ ನಿಂತಿತ್ತು. ಈ ಬಂಗಾರದ ಫಟ್ಟಿಗಳ ವಿಷ ಯಾಗಿಯೇ ಆವರ ಕೊಲೆಯಾಗಿದೆಯೇ? ಆಶ್ವತ್ಥರಾಯರು ಅಂದು ವಿವರಾಗಿದ್ದೇಕೆ? ವಿಣಾಳಿಗೆ ಟೆಲಿಗಾರಮನ್ನು ಕೊಟ್ಟು ಯಾಕೆ ಕರೆಯಿಸಿದರು? ಬಹುಕಃ ತಮ್ಮ ಹೊಸ ವಿಲೀನ ವಿಚಾರವನ್ನು ಆವಳಿಗೆ ಶಿಳಿಸುವದಕ್ಕಾಗಿ ಇರಬಹುದು. ಆಶ್ವತ್ಥರಾಯರ ಮಕ್ಕಳು ಹೊಸ ವಿಲೀನ ವಿಚಾರ ಕೇಳಿ ವಿಣಾಳ ಮೇಲೆ ಕುಸಿತರಾಗುವದು ಸಹಜಿಕವಾದುದು. ವಿಷಯ ಆವನಿಗೆ ತೊಡಕು ತೊಡಕಾಗಿಯೇ ಕಂಡಿತು. ಕಾರನ್ನು ಗ್ರಾಹಿ ಜನಲ್ಲಿ ಬಿಟ್ಟು ಶ್ರೀಧರ ಮೆಟ್ಟುಲುಗಳನ್ನೇ ರಿದ. ಸುಮಾರು ಹತ್ತು ನಿಮಿಷಗಳಲ್ಲಿ ಉಟ್ಟವನ್ನು ಪೂರ್ಣಿಸಿ ತನ್ನ ಪ್ರಾಯವೈಟ್ ರೂಪಿನಲ್ಲಿ ಕುಳಿತು ಸುತ್ತಲು ಹರಡಿಕೊಂಡಿದ್ದ ಬಿಳಿಯ ಧೂಮದಿಂದ ಆವನ ಶರೀರ ಮರಿಯಾಯಿತು.

ಮರುದಿನ ಬೆಳಗನಲ್ಲಿ ಶ್ರೀಧರ ಪ್ರತಿಕಾಲದ ತನ್ನ ಕಾರ್ಯಗಳನ್ನು ಮುಗಿಸಿ ಇ ಗಂಟಿಗೆ ಹೋಲಿಸಿದ್ದೇಶನ್ನಿನಲ್ಲಿದ್ದು. ಜೊತೆಪಡು ಯಾವದೋ ಕೆಲಸದಲ್ಲಿ ತಲ್ಲಿನರಾಗಿದ್ದರು. ವೃತ್ತಿನಿಯಮದಂತೆ ಇನ್ನಿಷ್ಟ್ರೆಕ್ಟರಿಗೆ ತಮ್ಮ ಸಲಾಮನ್ನು ನಲ್ಲಿಸಿದರು. ಶ್ರೀಧರ ಯಥಾವಿಧಿಯಾಗಿ ತನ್ನ ಸಾಫನವನ್ನು ಲಂಕರಿಸಿದ. ನಾಲ್ಕೆಪ್ಪು ದು ನಿಮಿಷಗಳು ಉರುಳದ ಮೇಲಿ ಜೊಸೆಫರು—

“ನಿನ್ನ ಅಶ್ವತ್ಥರಾಯರ ಉಳಿದ ಮಕ್ಕಳು ಬಂದರು” ಎಂದರು.

“ಶೈವರನು ಸಹ”

“ಹೌದು ನಿನ್ನ ರಾತ್ರಿ ಆವನನ್ನು ರೇಲ್ಪೇ ಸ್ಟೇಶನ್ನಿನಲ್ಲಿಯೇ ಕಂಡೆ.”

“ಹಾಗಾದರೆ ನಿನ್ನ ರಾತ್ರಿ ನಿಮ್ಮ ರೇಲ್ಪೇ ಸ್ಟೇಶನ್ನಿಗೆ ತೆರಳಿದ್ದಿರೋ?”

“ಹೌದು. ಹಳೆಯ ಕೆಸಿನ ವಿಷಯವಾಗಿ ಸ್ವಲ್ಪ ಇನಾಕ್ಸ್ಯೂರಿ ಮಾಡಬೇಕಾಗಿತ್ತು ಆದರಿಂದ ಹೋಗಿದ್ದೆ.”

“ನಿಷಾದೇವಿಯನ್ನು ಕಂಡಿದ್ದಿರಾ ನಿನ್ನೇ.”

“ಹೌದು. ನಿನ್ನ ಆವಳನ್ನು ಭೇಟಿಯಾಗಿದ್ದೆ. ಆವಳು ತಿರುಗಿ ಮನೆಗೆ ಹೋಗಲು ತವಕಪಡುತ್ತಿದ್ದಾಳೆ.”

“ತಿರುಗಿ ಮನೆಗೆಂದರೆ ತಾಯಿಯ ಮನೆಗೋ ಆಥವಾ ಅಜ್ಞನ ಮನೆಗೋ?”

“ಅಜ್ಞನ ಮನೆಗೆ.”

“ಹೋಸ ವಿಲ್ಲಿನ ವಿಚಾರ ನೀವೇನಾದರೂ ಕೇಳಿದ್ದೀರಾ?”

“ಇಲ್ಲ. ಯಾಕೆ ಅದರಿಂದೇನಾದರೂ...”

— ಜೊಸೆಫರು ಕುತೂಹಲದಿಂದ ಶ್ರೀಧರನ ವೋರೆಯನ್ನು ನೋಡಿದರು.

“ಈ ಹೋಸ ವಿಲ್ಲಿನ ಪ್ರಕಾರ ಅಸ್ತಿಯ ಬಹುಭಾಗ ನಿಷಾಳಗೆ ಹೋಗುತ್ತದೆ.”

“ಹಾಗೇನು? ಈ ಕೊಲೆಗೂ ಹೊಸ ವಿಲ್ಲಿಗೂ ಯಾವದಾದರೂ ಸಂಬಂಧವಿದೆಯೋದು ನಿಮ್ಮ ಅಭಿಮತವೇ?”

“ಸಂಬಂಧ ಈಗಿರದಿದ್ದರೂ ಮುಂದೆ ಬರಬಹುದು.”

ಶ್ರೀಧರನಿಗೆ ಮತ್ತು ಜೋಸೆಫರಿಗೆ ಮಾತು ನಡೆದಾಗ ಲಿಂಗಪ್ಪ ಬಂದು ಸ್ಯಾಲಾಟ್ ಮಾಡಿದ.

“ಏನು ಲಿಂಗಪ್ಪ ಲಾಂಡ್ರಿಯ ಪತ್ತೆಯೇನಾದರೂ ಆಯಿತೆ?”

“ಆಯಿತು ಸರ್. ಸೆಂಟ್‌ಲ್ರೂ ರೋಡಿನಲ್ಲಿರುವ ಕಡೆಯ ಅಂಗಡಿ ಯವನೆ ಈ ರೀತಿಯ ಮಾಕುಂಗಳನ್ನು ಹಾಕುತ್ತಾನೆ. ಆವನು ಅಶ್ವತ್ಥ ರಾಯರ ಆರಿವೆಗಳನ್ನು ವಾರ್ಕಮಾಡುತ್ತಿರುವದಾಗಿ ತಿಳಿಸಿದೆ.”

“ಸೆಂಟ್‌ಲ್ರೂ ರೋಡಿನ ಪಕ್ಕದಲ್ಲಿ ನಾನು ಹೋಗಿ ಆವನನ್ನು ಕಾಣುವೇ.”

ಲಿಂಗಪ್ಪ ವಿಧೇಯತೆಯಿಂದ ತನ್ನ ಆಧಿಕಾರ ಸಲ್ಲಿಸಿ ತನ್ನ ಕಾಯ್ದ ಕ್ಷಾಗಿ ಹೊರಟು ಹೋದ.

“ಜೋಸೆಫ ಅಶ್ವತ್ಥ ರಾಯರ ಮನೆಗೆ ಹೋನು ಮಾಡಿ ಇಂದು ಆವರ ಮೂರು ಮಕ್ಕಳನ್ನು ನೋಡಿಕೊಂಡು ಬರೋಣ. ೧೫-೨೦ ನಿಮಿಷಗ ಇಲ್ಲಿ ಶ್ರೀಧರನ ಕಾರು ಅಶ್ವತ್ಥ ರಾಯರ ಒಂಗಲೆಯ ಎದುರು ನಿಂತತ್ತು. ನಾರಾಯಣನೆ ಬಂದು ಆವರನ್ನು ಒಳಗೆ ಕರೆದುಕೊಂಡು ಹೋಗಿ ಒಂದು ರೂಪಿನಲ್ಲಿ ಕೂಡಿಸಿದ.

ಶ್ರೀಧರ ಮತ್ತು ಜೋಸೆಫರಿಬ್ಬರು ಒಂದು ಸೋಧಾದ ಮೇಲೆ ಮಂಡಿಸಿದರು.

“ಮಿ ನಾರಾಯಣ ನಿಮ್ಮ ತಂಡೆಯವರು ಮಾಡಿದ ಹೋನಿನ ವಿಷಯ ವಿವರವಾಗಿ ತಿಳಿಯಿತೇ?”

“ಪ್ರಸನ್ನ ಕುಮಾರರು ಆದನ್ನು ಹೇಳಿದರು. ಆದನ್ನು ಕೇಳಿ ನನಗೆ ಬಹಳ ಅಚ್ಚಿರಿಯಾಗಿದೆ.”

“ಆವರು ಮನೆಯಲ್ಲಿಟ್ಟೆ ಬಂಗಾರದ ಘಟ್ಟಿಗಳ ವಿಷಯ ನಿಮಗೆ ತಿಳಿಯದೇನು?”

“ಅದರ ಬಗ್ಗೆ ನನಗೆ ಲವಲೇಶವಾದರೂ ನನಗೆ ತಿಳಿದಿರಲಿಲ್ಲ.”

“ಹೊಸ ವಿಲ್ಲಿನ ವಿಷಯವಾಗಿ....”

“ಅದರ ವಿಷಯವಾಗಿಯೂ ಏನೋಂದು ತಿಳಿದಿರಲ್ಲ. ಪ್ರಸನ್ನ ಕುಮಾರರಿಂದಲೇ ತಿಳಿಯಿತು. ನಮ್ಮ ತಂಡೆಯವರು ವಿಕಾಸಫಾತಕ ರೆಂದು ತಿಳಿದಿರಲ್ಲ.

ನಾರಾಯಣ ತನ್ನ ಅಂತರಾಳದ ಅಳಳನ್ನು ಅರಿವಿಲ್ಲದಲೇ ಮಾತಿನಲ್ಲಿ ತೋಡಿಕೊಂಡ. ತನ್ನ ತಮ್ಮಂದಿರನ್ನು ಕಳುಹಿಸಿಕೊಡುವೇನೆಂದು ಹೇಳಿ ಅಲ್ಲಿಂದ ತೀರಳಿದ.

“ಅವನ ಪರಿಸ್ಥಿತಿ ಕನಿಕರಾಪ್ಯದವಾಗಿಲ್ಲವೇ ಜೋಸೆಫ್.”

—ಶ್ರೀಧರ ತನ್ನ ತರಂಗದ ಸಹಾನುಭೂತಿಯನ್ನು ತೋಡಿಸಿದ.

“ಇಂದಿನ ವರಿಗೆ ಯಾವ ಚಿಂತೆಯಿಲ್ಲದೆ, ಸುಖಜೀವನವನ್ನು ಸಾಗಿಸಿದ್ದರು. ಈಗ ಅದಕ್ಕೆ ಕಲ್ಲು ಬಿದ್ದಿದೆ. ಜೀವನವೆಂಬಾದೇನೇಂಬುದು ಈಗ ಅವರಿಗೆ ತಿಳಿಯಲಿ.

— ಜೋಸೆಫರು ಶ್ರೀಧರನ ಸಹಾನುಭೂತಿ ಯೋಗ್ಯವಾದುದ್ದು ವೆಂದು ಅದನ್ನು ಅಲ್ಲಿಗಳಿಮು ಅಪ್ರತ್ಯಕ್ಷವಾಗಿ ಖಂಡಿಸಿದರು. ಇವರೀರ್ವರು ಮಾತನಾಡುತ್ತಿದ್ದಾಗ ಒಬ್ಬ ಯುವಕ ಪ್ರವೇಶಮಾಡಿದ. ಸ್ವೀಂಚ್‌ಕಟ್ಟಾ ಮಿಂಸೆ. ನೋಡಲು ಕುರಾಸಿಯು ಅಲ್ಲ ಸ್ಥರದೂಪಿಯು ಅಲ್ಲ. ಸಾದು ಗಮ್ಮಿ ಬಣ್ಣ. ಅವನು ಬಂದು ಇನ್ನವೆಕ್ಕರರ ಎದುರಿಗಿರುವ ಬುಚ್ಚಿಯಲ್ಲಿ ಕುಳಿತುಕೊಂಡ.

“ನಿಮ್ಮ ಹೆಸರು” ಎಂದು ಶ್ರೀಧರ ಆಗಂತುಕನ ಹೆಸರು ಕೇಳಿದ.

“ನನ್ನ ಹೆಸರು ಸುರೇಶ. ನಾನು ದೇಹಲಿಯಲ್ಲಿ ಇನ್ನುರನ್ನ ಕಂಪಿಯ ಮಾಡಿಸಿದ್ದೇನೇ.”

“ಮಿ. ಸುರೇಶ ನೀವು ನಿಮ್ಮ ತಂಡೆಯವರೊಡನೆ ಬಡಿದಾಡಿ ಮನೆಯನ್ನು ತ್ಯಜಿಸಿದ್ದಿರೆಂದು ಕೇಳಿದ್ದೇನೇ.”

“ಹೌದು ನಮ್ಮ ತಂಡೆಯವರ ನಡತೆ ದಾರಿಬಿಟ್ಟುದಾಗಿತ್ತು. ಹಣದ ಮದದಿಂದ ತಾವು ಮಾಡಿದ ಅನೇಕ ಕೃತ್ಯಗಳನ್ನು ಮುಚ್ಚಿಕೊಂಡಿದ್ದಾರೆ. ನಮ್ಮನ್ನು ತಂತ್ರಾ ಆವರು ಕೇಳುತ್ತಿಲ್ಲೇ ಇರಲಿಲ್ಲ. ಅವರು ತರುಣರಿದ್ದಾಗ ಅವರ ಜೀವನ ಕಡಿವಾಣ ಕಳಚಿದ ಕುದುರೆಯಂತಿತ್ತು. ಮನೆಯಲ್ಲಿ ನಮಗೆ ಯಾವ ಸ್ವತಂತ್ರತೆಯೂ ಇರಲಿಲ್ಲ. ನಮ್ಮ ತಂಡೆಯವರದ್ದಿ

ಸವಾರ್ಥಿಕಾರ. ನಾವು ಅ-ಂಡ ವರುಷದವರಿರುವಾಗಲೇ ನಮ್ಮ ತಾಯಿ ಯವರು ತೀರಿಕೊಂಡರಂತೆ. ಅವರಿಂತು ಇವರ ಕೈಯಲ್ಲಿ ಜೀವನ ಸಾಗಿ ಸಿದರೋ ಏನೋ? ದಿನಾಲು ಅವರ ಮತ್ತು ನಮ್ಮ ನಡುವೆ ಜಗತ್ವಾಗ ಶೈಕಣಿದ್ವರಿಂದ ಈ ಮನೆಯನ್ನು ಭೇಟ್ಟಿಪು. ಎಷ್ಟಾದರೂ ತಂದೆ ಸೋಡಿ ಅವರ ಪತ್ಯೇಯಿಂದ ನನಗೂ ಬಹಳ ವಿಷಾದವಾಗಿದೆ.

— ಸುರೇಶನ ಮಾತು ಹಿಡಿದಿಟ್ಟ ನದಿಯ ಒಡ್ಡನ್ನು ಒಡೆದಂಡಾಗಿತ್ತು. ಶಿಮಿಯಿಂದ ಸಿಡಿದಂಬಂದ ಕೆಡಿಗಳಂತೆ ಅವನ ಸೇಡಿನ ನುಡಿಗ ಇದ್ದವು.

“ನೀವು ಇಲ್ಲಿರುವಾಗ ನಿಮ್ಮ ತಂದೆಯವರನ್ನು ಯಾರಾವರೂ ಭೇಟ್ಟಿಯಾಗಲು ಬರುತ್ತಿದ್ದರೇನು?”

“ನಮ್ಮ ತಂದೆಯವರನ್ನು ಆ ರೀತಿಯಾಗಿ ಭೇಟ್ಟಿಯಾಗಲು ಯಾರು ಬರುತ್ತಿರಲೇ ಇಲ್ಲ. ಒಂದಿಬ್ಬಿರು ಬಂದಿದ್ದರೂ ನನಗೆ ಈಗ ಸೇನಸಿಲ್ಲ.

“ನಿಮ್ಮ ತಂದೆಯವರದು ಏಕಾಂತ ಜೀವನವೇನ್ನಿಂದಿಲ್ಲ.”

“ಹಾಗೆಂದು ಸಿರ್ವಿವಾದವಾಗಿ ಹೇಳಬಹುದು. ಯಾರಿಗೂ ತಿಳಿಸದೆ ಮಾಡುವದು ಅವರ ಸ್ವಭಾವ.”

“ಮಿ. ಸುರೇಶ ನೀವಿನ್ನು ಹೋಗಲಡ್ಡಿಯಿಲ್ಲ.” ಸುರೇಶ ಹೋಗಿ ನಾಲ್ಕು ದು ಸಿಮಿಷದ ನಂತರ ಮಾಧವ ಪ್ರವೇಶ ಮಾಡಿದ. ಸೋಡಲು ನಾರಾಯಣನಂತೆಯೇ ಇದ್ದ. ಅವನು ಬಂದು ಕುಳತಮೇಲೆ ಶ್ರೀಧರ—

“ಮಾಡುಸಿನಲ್ಲಿ ಕೆಲಸ ಮಾಡುವರು ನೀವೇ ಎಂದು ಕಾಣುತ್ತದೆ.”

“ಹೋದು ನಾನೆ ನಮ್ಮ ಮಾವನವರ ಹೋಟಾರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ.”

“ನೀವು ಮನೆಚಿಟ್ಟು ಹೋಗಲು ಕಾರಣ.”

“ನಮ್ಮ ತಂದೆಯವರಿಗೂ ನಮಗೂ ಕೂಡಿ ಬರದ್ದರಿಂದ ನಾವು ಬೇರೆಯಾಗಬೇಕಾಯಿತು. ಜಗತ್ತಿನಲ್ಲಿ ಧನಕ್ಕಿಂತಲೂ ಮಾನ ಮಹತ್ವದ್ದು.”

“ಮಿ. ಮಾಧವ, ನೀವು ಇಲ್ಲಿ ವಾಸಿಸುವಾಗ ನಿಮ್ಮ ತಂದೆಯವರನ್ನು ಯಾರಾದರೂ ಭೇಟ್ಟಿಯಾಗಲು ಬರುತ್ತಿದ್ದರಿ?”

“ನಮ್ಮ ತಂದೆಯವರೋಡನೆ ವ್ಯವಹಾರ ಮಾಡಿದ ವ್ಯಕ್ತಿಗಳನ್ನು ತುಸಾನರಿಯು.”

ನಿಮ್ಮ ತಂದೆಯವರನ್ನು ಯಾರಾದರೂ ದ್ವೇಷಿಸುತ್ತಿದ್ದರೀ? ”

“ಅವರನ್ನು ದ್ವೇಷಿಸುತ್ತಿದ್ದವರಿಂದರೆ ನಾವೆ. ನಮಗೆ ತಿಳಿಯದಂತೆ ಅವರ ಕತ್ತುಗಳು ಇರಬಹುದು. ಅವರ ನೀತಿ ಮಿತಿಯನ್ನು ಮೀರಿತ್ತು.” ನಿಮಗೆ ಯಾವ ರೀತಿಯ ಸಹಾಯ ಮಾಡಲಿಲ್ಲವೆಂದು ನನಗೆ ವಿಷಾದ ವೇನಿಸುತ್ತದೆ.”

—ಮಾಧವ ತನ್ನ ಅಸಮಾಧತೆಯನ್ನು ತೋಡಿಕೊಂಡ.

ಶ್ರೀಧರ- ವ್ಯಾಸನಪದಲು ಕಾರಣವಿಲ್ಲವೆಂದು ಹೇಳಿದ. ಜೋಸ್‌ಫರು ಮಾಧವ ಹೊರಗೆ ಹೋದುದನ್ನು ಕಂಡು—

“ಇವರಬ್ಬಿರಿಗೂ ಯಾವ ವಿಷಯವು ತಿಳಿಯದೆಂದು ಕಾಣುತ್ತದೆ.”

“ಅವರಿಬ್ಬರು ಮಾತನಾಡಿದ ರೀತಿಯಿಂದ ಹಾಗೆಯೇ ಕಂಡು ಬರುತ್ತದೆ. ಅವರ ತಂದೆಯ ವಿಲ್ಲಿನ ವಿಷಯದಲ್ಲಿ ಅವರಿಗೇನು ಆಶೀರ್ವಾಂತ್ಯದ ಕಾಣುವದಿಲ್ಲ.”

“ಆಶೀ ಅವರಿಗೆ ಹೊದಲಿಸಿಂದಲೂ ಇಲ್ಲವೇ ಇಲ್ಲವೆಂದು ಕಾಣುತ್ತದೆ ಅವರು ಎಂದೋ ತಮ್ಮ ತಂದೆಯ ಮಣವನ್ನು ಕಡಿದುಕೊಂಡಿದ್ದಾರೆ.”

ಉಲನ್ ಪ್ರಾಂಟು ಧರಿಸಿದ ಒಳ್ಳೆಯ ವಚ್ಚಸ್ವಿಯಾದ ಯುವಕ ಎದೆ ಸೆಟಿಸಿಕೊಂಡು ಹೊಲಿಸ ಅಧಿಕಾರಿಗಳಿದುರಿಗೆ ಬಂದು ಕೂಳತು ಕೊಂಡ. ವ್ಯಕ್ತಿ ಬಲಶಾಲಿಯಾಗಿದ್ದ. ಅವನ ಕಿರುಮಿನೆ ಅವನ ಹೊರಿಗೆ ಅದೊಂದು ಬಗೆಯ ಶೋಭೆಯನ್ನು ತಂದುಕೊಟ್ಟಿತ್ತು.

“ನಿಮ್ಮ ಹೆಸರು” ಶ್ರೀಧರ ಆ ಯುವಕನನ್ನು ನೋಡಿ ಕೇಳಿದ.

“ಶೈವರ. ಅಶ್ವತ್ಥರಾಯರ ಕಡೆಯವುಗ ನಾನು.”

—ಅವನ ಧ್ವನಿ ಸ್ವೇನಿಕರಿಗೆ ಆಜ್ಞೆ ನೀಡುವ ಸೇನಾಪತಿಯಂತಿತ್ತು

“ಮುಂಬಯಿಗೆ ನೀವು ಎಂದು ತೆರಳಿದಿರಿ?”

“ಸುವಾರು ಒ-ಲ ದಿನಗಳ ಹಿಂದೆ.

“ಕಾರಣ”

“ಪ್ರಾಯವ್ಯೋಮ ಕೆಲಸದ ಮೂಲಕ.”

—“ಇಲ್ಲದ ಉಪದ್ವಾಸ ನಿಮಗೇಕೆ ಎಂಬಂತಿತ್ತು ಅವನ ಕಂಗ ಗಳಲ್ಲಿಯು, ಮುಖದಲ್ಲಿಯ ಭಾವ.

“ಮಿ. ಶೇಖರ ನಿಮಗೆ ನಿಮ್ಮ ತಂದೆಯವರನ್ನು ಭೇಟ್ಟಿಯಾಗಲು ಇರುತ್ತಿದ್ದವರ ಪರಿಚಯವಿದೆಯೇ?”

“ನಿಮ್ಮ ತಂದೆಯವರಿಗೆ ಯಾವ ಮಿಶ್ರಿತದ್ದರೆಂಬುದನ್ನು ಕಾಣೆ.”
— ಶೇಖರ ಚುಟ್ಟಿಕೊನಲ್ಲಿ ಉತ್ತರ ಹೇಳಿದ.

“ನಿಮಗೆ ಹೊಸವಿಲ್ಲಿನ ವಿವರವೇನಾದರೂ ತಿಳಿದಿದೆಯೇ?”

“ತಿಳಿದಿದೆ. ತಂದೆಯವರ ಕ್ರಾರತನದ ಅರಿವು ಸಹ ಆಗಿದೆ. ಮುದುಕ ಸಾಯುವಾಗಲೂ ಸುಖವನ್ನು ಕೊಟ್ಟು ಸಾಯಲಿಲ್ಲ. ಇದ್ದಾಗಲೂ ಸಹ ಯಾವ ಸುಖವು ಹೊರೆಯಲಿಲ್ಲ.

— ಅವನ ಧ್ವನಿ ಆಸಮಾಧಾನದ, ಕ್ರಾಂತಿಕೆ ಕಿಡಿಯನ್ನು ಕಾರುತ್ತಿತ್ತು.

“ನಿಮ್ಮ ಆಕ್ಷಯ ಮಗಳನ್ನು ನೋಡಿದಿರಾ?”

ನೋಡಿ ಏನು ಮಾಡುವದು ಬಿಡಿ ಇನ್ನಪಕ್ಕರ. She is a lucky girl. ನಿಮ್ಮದೇ ದುರ್ದೈವ. ಇನ್ನು ಮುಂದೆ ನಾವು ಅವಳ ಆಶ್ರಯ ದಲ್ಲಿರಬೇಕಾಗಿ ಬಂತು.”

— ದೀರ್ಘವಾದ ನಿಟ್ಟುಸಿರೊಂದು ಅವನಿಂದ ಹೊರಬಂದಿತು.

“ಮಿ. ಶೇಖರ ನೀವು ಮುಂಬಯಿಯಲ್ಲಿ ಯಾರ ಮನೆಯಲ್ಲಿ ಆಧವಾಹೋಟಲಿನಲ್ಲಿ ಇಂದುಕೊಂಡಿದ್ದಿರಿ.” ಶ್ರೀಧರ ಸೂಕ್ತವಾಗಿ ಅವನನ್ನೇ ನೋಡುತ್ತ ಕೇಳಿದ.

ಶೇಖರ ಒಂದೆರಡು ಕ್ಷಣ ಅನುಮಾನಿಸಿ ನುಡಿದ—

“ನನ್ನ ಮಿಶ್ರಿನೊಬ್ಬನ ಮನೆಯಲ್ಲಿದ್ದು ಹೊಂಡಿದ್ದೆ. ಯಾಕ ನಿಮಗೆ ನನ್ನ ಪಯಣದ ಬಗ್ಗೆ ಅನುಮಾನವೇನಾದರೂ.....” ಅಧ್ಯಾದಲ್ಲಿ ಧ್ವನಿ ತಡೆಯಿತು.

“ಹಾಗೇನಿಇ. ಸಿನ್ನೆ ರಾತ್ರಿಯೇ ನಿಮ್ಮಲ್ಲಿಗೆ ಬಂದದ್ದು.”

“ಹಾದು ನಿನ್ನೆ ರಾತ್ರಿ.” ಅವನ ಮೇಲೆ ಸ್ವಲ್ಪ ವಿವರವಾಗಿ ಮತ್ತೆ ನಿರ್ವಿಕಾರವಾಯಿತು.

“ನಿಮ್ಮ ತಂದೆಯವರು ಮನೆಯಲ್ಲಿಟ್ಟ ಚಿನ್ನದ ಫಟ್ಟಗಳು ಕಳುವಾಗಿವೆಯಂತೆ. ಅದರ ವಿಷಯ ನಿಮಗೆ ತಿಳಿದಿದೆಯೇ?”

“ಬಂಗಾರದ ಫಟ್ಟಿಗಳು ಕಳುವಾಗಿವೆ! ನಿಜವಾಗಿ ಆ ಸಂಗತಿ ನನಗೇ ತಿಳಿದಿರಲೆ ಇಲ್ಲ. ಈ ವಿಷಯ ನಮ್ಮ ತಂಡೆಯವರ ಹೊರತಾಗಿ ಅನ್ಯರಾರಿಗೂ ತಿಳಿದಂತೆ ಕಾಣುವದಿಲ್ಲ.”

“ನಿಂದಿನ್ನು ಹೋಗಲಡ್ಡಿಯಿಲ್ಲ ಶೇಖರ.” ಶ್ರೀಧರ ಆವನು ನಿಗ್ರಹಿಸಲು ಅಚ್ಚೆಯನ್ನಿತ್ತು ತಾನು ಯೋಚನಾಧಿಕಾರಿಗಳಾದ. ಜೋಎಸೆಫರು ಆವನ ಯೋಚನೆಯನ್ನು ಅಧಿಕಾರದಲ್ಲಿಯಿ ಶುಂದರಿಸುತ್ತ—

“ಆಸಾಮಿ ಸ್ಪಷ್ಟ ಉರಟಿನೆಂದು ಕಾಣುತ್ತದೆ.”

“ನನಗೂ ಹಾಗೆಯೇ ಕಾಣುತ್ತದೆ. ಆವನು ಮಾತನಾಡುವ ರೀತಿ ನೋಡಿದರೆ ಯಾವದೋ ಸಂಗತಿಯನ್ನು ಅವನು ನಮ್ಮಿಂದ ಒಳ್ಳಿದಲು ಪ್ರಯತ್ನಿಸುತ್ತಿದ್ದಾನೆ.

ಶ್ರೀಧರ ಸೆಂಟ್ರಲ್ ರೋಡಿನ ಅಂಚನ್ನು ತಲುಪಿದಾಗ ಆವಸಿಗೆ ಲಾಂಡ್ರಿಯ ಭವ್ಯವಾದ ಬೋಡ್ಯೂ ಕಾಣಿಸಿತು. ಇಲೆಕ್ಟ್ರಿಕ್ ದಿಪಗಳ ಜಾಜ್ಯಲ್ಯೂಮಾನವಾದ ಪ್ರಕಾಶದಲ್ಲಿ ಹೊರಗೆ ಕಾಜಿನ ಬಿರುವಿನಲ್ಲಿ ವಿವಿಧ ತರಹದ ರೇಳಿಮೆಯು, ಉಲನ್ನದ ವ್ಯಾಂಟುಗಳನ್ನು, ಕೋಟಿಗಳನ್ನು ತೂಗಹಾಕಲಾಗಿತ್ತು. ಗಾಳಿಯಲ್ಲಿ ರೆಡಿಯೋದಿಂದ ಮಂಜುಳ ಧ್ವನಿ ಯೋಂದು ತೇಲಿ ಬರುತ್ತಿತ್ತು. ಲಾಂಡ್ರಿಯ ಯಜಮಾನ ಯಾವದೋ ಅರಿವೆಗಳನ್ನು ವ್ಯಾಕು ಮಾಡುತ್ತ ಕುಳತುಕೊಂಡಿದ್ದ. ಯುನಿಫಾರ್ಮ ನಲ್ಲಿದ್ದ ಇನ್ಸೆಕ್ಟರನ್ನು ಕಂಡು ಭಯದಿಂದ ಆಸ್ತ್ರವ್ಯಸ್ತವಾಗಿದ್ದರೂ ಧ್ವನಿ ತಾಳುತ್ತಿದ್ದ ಅವನ ಮನ, ಕ್ಲೌರವಾದ ವ್ಯಾಪ್ತಿದ ಬೋಸಿನಲ್ಲಿ ಬಿದ್ದ ಅಸಹಾಯ ಮಾನವ ಅದರ ಕಲೋರ ನಖಗಳಿಗೆ ಆಹುತಿಯಾಗುವ ವಂತೆ ಬೆದರಿಕೆಗೆ ಬಲಿಯಾಗಿತ್ತು. ಅಶ್ವತ್ಥರಾಯರ ಕೊಲೆ ಸುದ್ದಿ ಅವನಿಗೂ ತಿಳಿದಿತ್ತು. ತನ್ನ ಮೇಲೆ ಯಾವ ಗಂಡಾಂತರ ಕಾದಿದೆಯೋ ಎಂದು ಅವನು ಕಂಗಾಲಾದ.

“ಅಶ್ವತ್ಥರಾಯರ ವಾಶರಮನ್ ನಿಂದೇ ಅಲ್ಲವೇ.”

“ಹೋದು ಸ್ವಾಮಿ.” ಗಂಟಲು ಒಣಿಗಿ ಧ್ವನಿಯು ಹೊರಬಂದಂತಾಗಿತ್ತು. ಆದರೂ ಇದ್ದದ್ದರಲ್ಲಿಯೆ ಧ್ವನಿಯನ್ನು ತಾಳಿ ಒಳಗೆ ದಯ ಮಾಡಿಸಬೇಕು ಸ್ವಾಮಿ. ಹಾಗೆಯೇ ಹೊರಗೆಯೇ ನಿಂತಿದ್ದರಲ್ಲಾ.” ಎಂದು ಆಕ್ಷಾನಿಸಿದ. ಶ್ರೀಧರನಿಗೂ ಹೆಚ್ಚಿಗೆ ಮಾತನಾಡಬೇಕಾದುದರಿಂದ

ಅವನ ಕರಿಗೆ ಮನ್ಯಾಂಕ ಕೊಟ್ಟು ಒಳಗೆ ಪ್ರವೇಶಿಸಿದ. ತನ್ನ ಸೇವಕನೊಬ್ಬಿನಿಗೆ ಕಾಫಿಗೆ ಆರ್ಥರು ಮಾಡಲು ಹೇಳ ಯಜಮಾನ ಶ್ರೀಧರನೆಡೆಗೆ ತಿರುಗಿದ.

“ನಿನ್ನ ಹೆಸರೇನಯ್ಯಾ?”

‘ಮುನಿಸ್ವಾಮಪ್ರ ಸ್ವಾಮಿ.’’

“ಮುನಿಸ್ವಾಮಿ ಅಶ್ವತ್ಥರಾಯರ ಅರಿವೆಗಳನ್ನು ವಾಶ ಮಾಡಲು ಪಾರರಂಭಿಸಿ ಎಷ್ಟು ದಿನಗಳಾದವು?”

“ಸುಮಾರು ಇದಾರು ಪರ್ವತಗಳು ಆದವು ಸ್ವಾಮಿ.”

“ಅಂದಿನಿಂದ ಅವರ ಪರಿಚಯವಿದೆಯೇ ನಿನಗೇ?”

“ಹೋದು ಅಶ್ವತ್ಥರಾಯರು ಬಹಳ ಒಕ್ಕಿಯ ಮನುಷ್ಯರು”

“ಅವರ ಮಕ್ಕಳ ಅರಿವೆಗಳೇನಾದರೂ ನಿನ್ನ ಡೆಗೆ ಬರುತ್ತವೇನು?”

“ಅವರ ಮಕ್ಕಳ ಅರಿವೆಗಳಾದರೂ ನನ್ನ ಹತ್ತಿರವೇ ಬರುತ್ತವೇ.”

“ಅವರಲ್ಲಿ ಜೆಚ್ಚ ಬೆಲೆಯ ಅರಿವೆಗಳನ್ನು ಹಾಕುವವರು ಯಾರು? ಚಿಕ್ಕ ಯಜಮಾನರೋ ಅಥವಾ ದೊಡ್ಡ ಯಜಮಾನರೋ?”

“ಚಿಕ್ಕ ಯಜಮಾನರು ಅಂದರೆ ಶೇಖರಪ್ಪೇರೆ ಹೆಚ್ಚಿಗೆ ಅರಿವೆಗಳನ್ನು ಹೊಲಿಸಿದ್ದಾರೆ. ಅವರ ಅರಿವೆಗಳೆ ಹೆಚ್ಚಾಗಿ ಬರುತ್ತವೇ.”

“ಮುನಿಸ್ವಾಮಿ ಇವರಿಬ್ಬರಲ್ಲಿ ಯಾರದಾದರೂ ಕೆಂಪು ಕೊಟ್ಟು ಅಥವಾ ಶಟ್ಟಿ ಇದೆಯೇ?”

—ಶ್ರೀಧರ ನೇರವಾಗಿ ಅವನನ್ನೀಕ್ಕಿಸುತ್ತಾ ಕೇಳಿದ.

“ಕೆಂಪು ಬಟ್ಟೆ ಅದಿರುವಂತೆ ಕಾಣೆ.”

“ಜನ್ಮಾಗಿ ಯೋಚಿಸಿ ಹೇಳಿ ಮುನಿಸ್ವಾಮಿ”—ಶ್ರೀಧರ ಮತ್ತೊಮ್ಮೆ ಯೋಚಿಸಲು ಸಂಚಿಸಿದ. ಮುನಿಸ್ವಾಮಿಯವನ ಸ್ವಲ್ಪ ಹೊತ್ತಾ ಪಿಂಚಾರದ ಸುಳಿಯಲ್ಲಿ ಸಿಲುಕಿತು. ಒಮ್ಮೆ ಅವನು—

“ಹಾಂ ದೊಡ್ಡ ಯಜಮಾನರ ಒಂದು ಕೆಂಪು ಬುಶಶಟ್ಟಿದೆ. ಈಗ ಹತ್ತು ಹನ್ನೆರಡು ದಿನಗಳ ಹಿಂದೆಯೇ ಅದನ್ನು ತೆಗೆದುಕೊಂಡು ಹೊಡರು.”

“ದೊಡ್ಡ ಒಡೆಯರೆಂದರೆ ನಾರಾಯಣನಲ್ಲವೇ?”

“ಹೋದು ನಾರಾಯಣಪ್ರಾನದು ಆ ಬುಶಶಟ್ಟಿ.”

“ಇ ದಿನಗಳ ಹಿಂದೆಯೇ ಅದನ್ನವರು ತೆಗೆದುಕೊಂಡದ್ದು ನಿಶ್ಚಯವಾಗಿ ಹೇಳು ಮುನಿಸ್ತಾವಿನು.”

“ಸಿಜವಾಗಿ ಸ್ತಾವಿ ಇ ದಿನಗಳ ಹಿಂದೆ ಅದನ್ನವರು ಒಯ್ದರು.”

“ಶ್ರೀಧರ ಮುನಿಸ್ತಾವಿಯಿತ್ತು ಕಾಫಿಯನ್ನು ಸೇವಿಸಿ ಅಂಗಡಿಯನ್ನು ತ್ಯಜಿಸಿವ. ಶ್ರೀಧರ ಸೇದುತ್ತಿದ್ದ ಸಿಗರೆಟ್‌ನ ಘನಮತರಂಗಗಳು ಹವೆಯನ್ನು ವ್ಯಾಪಿಸಿದೆ ಅವನ ಮನಸ್ಸಿಗೆ ವಿಚಾರವಲೆಗಳು ಅವರಿಗಿದ್ದವು. ಕೆಂಪು ಅರಿವೆಯಂತು ನಾರಾಯಣನದು ಆ ರೀತಿಯಾಗಿ ಇನ್ನೊಬ್ಬರು ಕೆಂಪು ಬಿಟ್ಟೆಯನ್ನು ಧರಿಸಿರಬಹುದು. ಕೊಲೆಯಾದ ರಾತ್ರಿ ನಾರಾಯಣ ಥೀಟರಿನಲ್ಲಿದೆ. ತಾನು ಅಲ್ಲಿದ್ದ ಸೇಂದು ಅವನು ವಿಶ್ವಾಸಪೂರ್ವಕವಾಗಿ ಸುಡಿಯುತ್ತಾನೆ. ನಡುವೆ ಎದ್ದು ಬಂದು ಕೊಲೆ ಮಾಡಿ ಹೋಗಲು ಅವನಿಗೆ ಅವಕಾಶವಿತ್ತು. ಅದರೂ ಅವನು ಅಲ್ಲಿದ್ದನೇ ಇಲ್ಲ ಎಂಬ ಬಗೆಗೆ ಖಚಿತವಾದ ಸುದ್ದಿಯನ್ನು ದೊರಕಿಸಬೇಕು.

ಸಂಚಯ. ಆರು ಗಂಟೆಗೆ ಶ್ರೀಧರ ರೆಕ್ಕಟಾಕೀಜನ್ನು ತಲುಪಿದ. ಅಂದು ವಿಶೇಷ ಗದ್ದಲವಿರಲಿಲ್ಲ. ಆಳೆನ ಕೈಯಲ್ಲಿ ತನ್ನ ವಿಚಿಟಂಗ ಕಾರ್ಡನ್ನು ಕೊಟ್ಟು ಮ್ಯಾನೇಜರರ ರೂಪಿಗೆ ಕಳುಹಿದ. ಕೂಡಲೇ ಅವನಿಗೆ ಕರೆಬಂತು. ರುಗಮ್ಯಾಗಿಸುವ ದೀಪಗಳಿಂದ ಮ್ಯಾನೇಜರರ ವಿಶಾಲವಾದ ಆಫೀಸು ಕಂ ಗೊಳಿಸುತ್ತಿತ್ತು. ಹಸಿರು ಬಣ್ಣದ ಮ್ಯಾಟನ್ನು ನೆಲಕ್ಕೆ ಹೊದಿಸಲಾಗಿತ್ತು. ನಾಲ್ಕುಪ್ರಥಮ ಘಾನುಗಳು ಹವೆಯನ್ನು ಕತ್ತಲಿಸಿ ತಿರುಗುತ್ತಿದ್ದವು. ಮ್ಯಾನೇಜರ ಇವನನ್ನು ಕಂಡು ಮುಗ್ಳಿಗೆಯಿಂದ ಸ್ತಾಗತ ಬಿರಿದ, “ಏನೋ ಅವರೂ ಪವಾಗಿ ಇತ್ತು ಕಡೆ ಬಂದಿರುವಿರಿ.”

“ನಿಮ್ಮ ಹತ್ತರ ಅಜೆಂಟ ಕೆಲಸವಿದ್ದ ದರಿಂದಲೇ ಬರಬೇಕಾಯಿತು. ಅತ್ಯಾರೆ ರಾಯರ ಕೊಲೆಯಾದ ರಾತ್ರಿ ನಿಮ್ಮ ಟಾಕೀಜಿಗೆ ಅವರ ಮಗ ನಾರಾಯಣ ‘War and Peace’ ಪಿಕ್ಕರ ನೋಡಲು ಬಂದಿದ್ದನಂತೆ ಅದು ನಿಜವೇನು?”

—ಶ್ರೀಧರ ನೇರವಾಗಿ ವಿಷಯವನ್ನು ಪ್ರಸ್ತಾಪಿಸಿದ. ಮ್ಯಾನೇಜರ ಅವನು ಬಂದದ್ದು ತಾನು ನೋಡಿದ್ದೆನೆಂದು ಹೇಳಿದರು. ಅಂದು ಅವನು ನಡುವೆ ಎದ್ದು ಹೋದುಮುತ್ತಿರುತ್ತಿದ್ದರು. ಅಂದು ಇದ್ದಿಗೆ ಏಟಕೆ ಪರನನ್ನು ಕರೆಯಲು ಕಳುಹಿದರು. ಇಂಗ್ಲೀಷ್‌ಗಳು ಕಳೆದ

ಮೇಲೆ ರಹಿಮುನೆಂಬವನು ಅಂದು ಗೀಟಿಕ್‌ಪರನಿದ್ದು ಸೆಂದು ತಿಳಿಯಿತು. ಶ್ರೀಧರ ಅವನನ್ನು ಕರೆಯಲು ಕಳುಹಿವ ರಹಿಮು ಬಂದ ಮೇಲೆ ನಾರಾಯಣನೇನಾದರೂ ನಡುವೆ ಎದ್ದು ಹೊಡ ಬಗ್ಗೆ ವಿಚಾರಿಸಿದ ರಹಿಮು ಅವನ ಮಾತಿಗೆ ನಾರಾಯಣ ಒಳಗೆ ಬಂದವನು ಎಲ್ಲಿಗೂ ಹೋಗಲಿಲ್ಲ ವೆಂದು ಬಿಟ್ಟು ಮೇಲೆಯೇ ಸುವಾರು ಇ-ಶಾ ಕೊನ್ನು ಅಥವಾ ಇ-ಶಾಂಕೊನ್ನು ಹೊದುದುವಾಗಿ ಸೇಳಿದ. ಶ್ರೀಧರ ಮತ್ತೆ ಮತ್ತೆ ಕೇಳಿದರೂ ಅದು ತನಗೆ ಖಚಿತವಾಗಿ ಗೂತ್ತಿದೆಯಿಂದು ತಿಳಿಯಿದ. ಶ್ರೀಧರಸಿಗೆ ನಿರಾಶೆಯಾದಂತಾಯಿತು. ಮಾರ್ಯನೇಜರರಿಗೆ ತನ್ನ ಸಮಸ್ಯಾರ ಸಲ್ಲಿಸಿ ಕಾರಿನೆಡಿಗೆ ತೆರಳಿದ. ಈ ರಹಿಮುನನ್ನು ಎಲ್ಲಿಯೋ ಸೋಡಿದ ಸೆನಪು ಮಸಕು ಮಸಕಾಗಿ ಮಂಜಿನೆಂದಾಚಾಚಾ ದಿತವಾದ ವಿದ್ಯುದಿಪವಂತಿ ಕಾಣುತ್ತೆ. ಆದರೆ ಎಲ್ಲಿ ಎಂಬುದು ಅವನ ಆರಿವಿಗೆ ಎಟುಕದ ಸಂಗತಿಯಾಯಿತು. ಕಾರನ್ನು ಸ್ವಾರ್ಪ್ಯವಾಡುತ್ತಿದ್ದ ಶ್ರೀಧರ ತಿರುಗಿ ಮೇನೇಜರರ ಆಫೀಸನ್ನು ತಲುಪಿದ. ಅವನನ್ನು ಸೋಡಿ ಅವರಿಗೆ ವಿಸ್ಯಯವಾಯಿತೆಂದು ಕಾಣುತ್ತದೆ. ಅವರಿಂದ ರಹಿಮನ ಅಡ್ರೆಸ್‌ಸ್‌ ಪಡೆದು ಹೋಲೀಸ್‌ಸ್‌ ಸಸ್ಯೇಶನನ್ನು ತಲುಪಿದ. ಹಳೆಯ ಎಲ್ಲ ಲೆಕಾಡ್ಯುಗಳ ಘೋಳು ರೂಡಿಸಿದ. ಸುವಾರು ನಾಲ್ಕು ಅಥವಾ ಏಮು ವರ್ಷಗಳ ಕೆಳಗೆ ಅವನು ಅದೆಇನಸ್‌ಕ್ರೆಟರನಾಗಿ ಅಧಿಕಾರಕ್ಕೆ ಬಂದಿದ್ದು. ಆಗ ಈ ರಹಿಮನ ಕೇಸು ಬಂದಿತ್ತು. ಯಾವದೊಂದು ಹೆಂಗಸಿನ ಆಭರಣಗಳನ್ನು ಅವರಿಸಿಕೊಂಡು ಫರೂರಿಯಾಗಿದ್ದು. ಆ ಅವರಾಧಕಾಗಿ ಅವನಿಗೆ ಆರು ತಿಂಗಳ ಶಿಕ್ಷೆಯಾಯಿತು. ಅದೇ ಪ್ರಕ್ರಿಯೆ ಇವನೆಂಬಾದರಲ್ಲಿ ಶ್ರೀಧರಸಿಗೆ ಸಂದೇಹವುಳಿಯಲಿಲ್ಲ. ರಹಿಮು ಇಂದು ಹೇಳಿದ ವಿಶ್ವಾಸಪೂರ್ವಕವಾದ ಹೇಳಿಕೆಯ ನೆರಳನಲ್ಲಿ ಸುಳ್ಳ ಅಡಗಿದ್ದುದು ಶ್ರೀಧರಸಿಗೆ ತಿಳಿಯಿತು. ನಾಣ ಅವನಿಗೆ ಬಿಸಿಯನ್ನು ನುಟ್ಟಿಸಿ ವಿಷಯವನ್ನು ಬಾಯಿಬಿಡಿಸಬೇಕೆಂದ.

ರವಿಯ ಸ್ವಾರ್ಥಪುಯ ರಶ್ಮಿಗಳು ಕಂಗೊಳಸುತ್ತ ಎಲ್ಲ ವಸ್ತುಗಳಿಗೆ
ಒಂದು ನಷ್ಟೇನವಾದ ರೂಪವನ್ನು ಕೊಟ್ಟಿದ್ದವು. ಎಳೆಯ ಬಿಸಿಲನ್ನು
ಬೀರಿ ಹೊಂದರನ್ನೇರಿ ಸೂರ್ಯ ಹೊಳೆಯುತ್ತ ಕುಲಾಕುಲು ಎಂದು ಚೆಲು
ವಿನ ನಗುವನ್ನು ಹೊರಸೂಸುತ್ತ ಏರಿ ಬರುತ್ತಿದ್ದ. ಜನ ಆಲಸ್ಸವನ್ನು
ಹೊಡಿದೋಡಿಸುತ್ತ ಜಗನ ಮೌನವನ್ನು ಮುರಿಯಲು, ಮಂಬಿಗಳಿಗೆ
ಆಹಾರವಾದ ಸುಂದರ ಪುಷ್ಟಿಗಳನ್ನು ಉಸ್ಕಿಲಿತವಾಗಿ ಮಾಡುತ್ತ ರನ್ನ
ಕಿರಿಟಿವ ದಿನಕರ ಬರುತ್ತಿದ್ದ. ಸಿಕದ ಮೃದು ಮಧುರವಾದ ಉಲ್ಲಿಯಿಂದ
ಅರುಣೋದಯದ ಬಿಸಿಯಾದ ಕಿರಣಗಳು ಮೈಮೇಲೆ ಬೆಂದ್ದರಿಂದ
ಶ್ರೀಧರಸಿಗೆ ಎಚ್ಚರವಾಯಿತು. ಯಾವ ಯೋಚನೆಯು ಇಲ್ಲದೆ ನಿರ್ವಹಿಸು
ನಾಗಿ ಮಂಬಿಗಿ ಶ್ರೀಧರ ಮನಸ್ಸು ಯಾಂತ್ರಿಕವಾಗಿ ಯೋಚನೆಗಳಲ್ಲಿ ಲೀನೆ
ವಾಯಿತು. ಶ್ರೀಧರ ನಿದ್ರೆಯಲ್ಲಿದ್ದ ಆವಸ್ಥೆಯನ್ನು ನೆನೆಸಿಕೊಂಡ.
ಮನುಷ್ಯ ಆಗ ಯಾವ ಸಿಕಿತ್ತಿಯಲ್ಲಿರಬಹುದು. ಸುಮಾರು ವಸ್ತೇಯಲ್ಲಿ ಆತ್ಮ
ಶಂಕ್ವನ್ನು ಕುರಿತು ವಿಚಾರಿಸುವದಂತಿ. ಅಲ್ಲಿ ಆದೆ ವಿಚಾರದ
ವಸ್ತು, ಆದೆ ವಿಚಾರ ಮಾಡುವದು ಶಂಕ್ವನ್ನು ಕುರಿತು. ಆ ಸಿಕಿತ್ತಿಯಲ್ಲಿ
ಮನಸ್ಸನ್ನು ಕಂಗಡಿಸುವ ಯಾವ ವಿಧವಾದ ದಾರುಣ ಮೃಧೆಯಿಲ್ಲ; ಸುಖ
ಸಂತೋಷಗಳಿಂದ, ಆಲ್ಪ ಸಂತೃಪ್ತಿಗಳಿಂದ ತೃಪ್ತಿಯಾಗುವ ಸನ್ನಿಹಿತವಿಲ್ಲ.
ಇಂಥ ಕಾರ್ಯಗಳನ್ನು ಮಾಡಿಯೇ ತೀರಬೇಕೆಂಬ ನಿರ್ಧಾರವಿಲ್ಲ. ಆವ್ಯಕ್ತಿ
ಸಿಕಿತ್ತಿಯದು, ಏನೆಂದು ಮಾನವ ಭಾಷೆ ವರ್ಣಿಸುವದು ಆಸಾಧ್ಯ. ಮಾನ
ವನ ಆರಿವಿಗೆ ನಿಲುಕದ ವಿಷಯವದು. ತತ್ವಜ್ಞಾನದ ವಿಷಯದೇಡಿಗೆ
ಹೊರಳಿದ ಶಂಕ್ವ ಚಿಕ್ಕವನ್ನು ಕಂಡು ಶ್ರೀಧರಸಿಗೆ ನಗು ಉಕ್ಕೆ ಬಂದಿತು.
ಯಾವ ಆತ್ಮ ಏನು ಮಾಡುತ್ತಿದ್ದರೇನು? ತಮ್ಮ ಆತ್ಮ ಯಾವಾಗಲೂ
ಕೊಲೆಗಾರರ ಹಿಂದೆ ಇರುವದಂತು ನಿಜಸಂಗತಿ. ಶ್ರೀಧರ ಎಂದಿನಂತೆ
ಶಂಕ್ವ ಮುಂಜಾವಿನ ದಿನಚರಿಯಲ್ಲಿ ಮಗ್ನಾದ. ಒಂಬತ್ತುಗಂಟೆಗೆ
ಸಾಧಾರಣವಾದ ದ್ವೈಸ್ವನ್ನು ಮಾಡಿಕೊಂಡು ರಹಿಮನ ವಿಚಾರಣೆಗಾಗಿ

ಹೊರಟಿದ್ದ. ರಹಿಮು ಇರುವ ಸ್ಥಳ ಉರಿಸಿಂದ ಅ ಮೈಲು ದೂರ ವಾಗಿತ್ತು. ಶ್ರೀಧರ ನಡೆದುಕೊಂಡೆ ಹೊರಟಿ. ಅಸಹ್ಯವಾದ ಕೂಲಿಕಾರರ ಓರೆ ಅನೇಕ ಮನೆಗಳು. ಮನೆಗಳೆನ್ನು ಪದಕ್ಕಿಂತಲೂ ಗುಡಿಸಲುಗಳು. ಅವುಗಳೇಗೆ ತಗಡಿನ ಮೇಲಾಳ್ವಿಪರೆ ಎಡಬಲದಲ್ಲಿ ಹೊಲಿಸಿನ ರಾಶಿ. ನರಕ ಸದ್ಯವಾದ ಇಂಥ ಓಣಿಯಲ್ಲಿ ಜನರು ಯಾವ ಬಗೆಯ ಮನೋವಿಕಾರ ಕ್ಯಾಡೆಗೊಡದೆ ಯಾಂತ್ರಿಕ ಜೀವನವನ್ನು ಹಿಂದಿನಿಂದ ಸಾಗಿಸಿಕೊಂಡು ಬಂದಿದ್ದರು, ಈಗಾದರೂ ಸಾಗಿಸಿದ್ದರು. ಶ್ರೀಧರನಿಗೆ ಅಲ್ಲಿಂದ ಹೋಗಲು ಆಸಕ್ತವೇನಿಸಿದರೂ ಕರ್ತವ್ಯ ಸಿರ್ವಕಣ ಅವನನ್ನು ಮುಂದೆ ಮುಂದೆ ತಳ್ಳುತ್ತಿತ್ತು. ಕಟ್ಟುಕಡೆಗೆ ಒಂದು ವಿಶಾಲವಾದ ಕಟ್ಟುಡವಿತ್ತು. ಕಟ್ಟುಡ ಸುತ್ತುಮುತ್ತಲಿನ ವಾತಾವರಣ ನಿರ್ಮಲವಾಗಿತ್ತು. ಬಾಡಿಗಾಗಿ ಕಟ್ಟಿಸಿದ ಅನೇಕ ರೂಪುಗಳಿದ್ದವು. ಶ್ರೀಧರ ಹೆಚ್ಚಲುಗಳನ್ನೇರಿ ಮೇಲೆ ಹೋದ. ಎಡಬಲದಲ್ಲಿ ಅನೇಕ ಕೋಣೆಗಳಿದ್ದವು. ಎಡಬದಿಯಲ್ಲಿರುವ ಮೂರನೆಯ ಕೋಣೆಯೇ ರಹಿಮುನ ಕೋಣೆ. ಬಾಗಿಲಿಗೆ ಕೊಂಡಿಯನ್ನು ಹಾಕಿರಲಿಲ್ಲ. ಶ್ರೀಧರ ಎರಡು ಮೂರುಸಲ ಬಾಗಿಲನ್ನು ತಟ್ಟಿವೆ. ಆಗ ಒಳಗಿನಿಂದ ಬಿರುಸಾದ ಧ್ವನಿಯೊಂದು “ಯಾರೋ ಅವನು” ಎಂದಿತು. ಸಿಗರೆಟನ್ನು ಬಾಂತಲ್ಪಟ್ಟು ಕೊಂಡು ರಹಿಮು ಒಂದು ಬಾಗಿಲನ್ನು ತೆರಿದ. ಶ್ರೀಧರನನ್ನು ಸೋಡಿ ಅವನ ಮೋರೆ ಕಟ್ಟಿಟ್ಟಿತು. ಆದರೂ ವಿಕಾರರಹಿತ ಭಾವದಿಂದ “ಯಾಕೆ ಸ್ವಾಮಿ ಏನು ಕೆಲಸ” ಎಂದು ಬರಬಾಗಿಯೇ ಕೇಳಿದ.

“ಒಳಗೆ ನಡಿ ಆ ಮೇಲೆ ಎಲ್ಲಾ ತಿಳಿಯುವದು” ಎಂದು ಶ್ರೀಧರ ಅವನನ್ನು ದೂಡಿಕೊಂಡು ಒಳಗೆ ಪ್ರವೇಶ ಮಾಡಿದ. ಒಳಗೆಲ್ಲ ಕೊಳ್ಳುತ್ತಂಬಿತ್ತು. ಅಲ್ಲಿಯೇ ಇದ್ದ ಒಂದು ಮುರುಕು ಖಚಿತಯಿದೆ ಕುಳಿತು ಕೊಂಡ. ರಹಿಮು ಹಾಸಿಗೆಯ ಮೇಲೆ ಕುಳಿತುಕೊಂಡು ಇನ್ನಪೆಕ್ಕರನ್ನು ಉರಿಗಾರುವ ಕಣ್ಣಿಗಳಿಂದ ಸೋಡಿದ.

“ಸೋನ್ನ ವೊದಲಿನ ಮುದುಗಾಟ ಬಿಟ್ಟಿಂತೆ ಕಾಣಲಿಲ್ಲ.”

—ಶ್ರೀಧರ ಅವನನ್ನು ತೀಕ್ಷಣವಾಗಿ ಸೋಡಿದ.

“ಯಾಕೆ ಇನ್ನಪೆಕ್ಕರ. ನಾನೇನು ಮಾಡಿದ್ದೇನೇ. ಈ ಸಲ ನೆಮ್ಮುದಿ

ಯಾಗಿರಬೇಕೆಂದರೆ ನಿಮ್ಮ ಪ್ರೋಲೀಸಿನವರ ಕಾಟ ಪದೆ ಪದೆ ಎಂದು ಸೆಟೆದು ಮಾತನಾಡಿದ.

“ನಾಲಿಗೆ ಬಿಗಿ ಹಿಡಿದು ಮಾತಾಡು. ನಿನ್ನನ್ನು ಹೊದಲಿಸಿಂದಲೂ ನಾನು ಒಲ್ಲಿ. ನಿಮ್ಮ ಬಡೆಯರಿಂದ ಎಷ್ಟು ಹಣ ತೆಗೆಸುಕೊಂಡೆ ಈ ಸಲ.”

— ಶ್ರೀಧರನ ಘ್ಯಸಿಯಲ್ಲಿ ಅಜ್ಞೆಯ ಬಿರುಸುತ್ತನ ತೋರುತ್ತಿತ್ತು.

“ಯಾವ ಬಡೆಯ ಸಾಧ್ಯಾರ್ಥಿ. ನಿವು ಉದ್ದೇಶಪೂರ್ವಕವಾಗಿಯೇ ತಪ್ಪು ಹೊರಿಸಲು ಬಂದಂತೆ ಕಾಣುತ್ತದೆ.”

“ನಾರಾಯಣ ನಿಮ್ಮ ಬಡೆಯನೆಂದರೆ. ನಿಜ ಹೇಳು ಈ ವ್ಯವಹಾರ ದಲ್ಲಿ ಎಷ್ಟು ಹಣ ತಿಂದೆ. ಇಂದಿದ್ದರೆ ಮತ್ತೆ ಕಾಣಬೇಕಾದಿತ್ತತು.”

“ಬಿದರಿಸಿದರೆ ನಾನು ಹೇಳುತ್ತೇನೆಂದುಕೊಂಡಿರಾ. ಆವಸ್ತ್ಯಾ ಕಟ್ಟಿಟ್ಟಬ್ಬಿಂದಿ. ನಂಗಳೂ ರೂಲ್ಸ್ ಗೊತ್ತಿನೆ.”

“ರಚೇಮ ನನ್ನೆಡುರಿಗೆ ನೀನು ತಪ್ಪಿಸಿಕೊಳ್ಳುವದು ಸಾಧ್ಯಾರ್ಥಿ. ಇಂದೆಲ್ಲಾ ಬೋಗಳಬೇಡ ರಾಜ್ಯಸ್ವಲ್. ನಿಜ ಬೋಗಳ್ತೂ ಯೋಃ ಅಥವಾ ಸ್ವೇಶನ್ನಿನಲ್ಲಿ ಬಾಯಿಬಡಿಸಬೇಕೋ?”

— ಶ್ರೀಧರ ಬಿದರಿಕೆಯ ಕಿಡಿಯೋಂದನ್ನು ಗುಳಿದ.

“ಸ್ವೇಶನ್ನಿನಲ್ಲಿ ನನ್ನ ಬಾಯಿ ಬಿಡಿಸ್ತಿರಾ ಅಥವಾ ನಿಮ್ಮ ಮುಚ್ಚನೆಬೇಕೇ?” ಎಂದು ಮಂಗ್ಗಲಲ್ಲಿದ್ದ ಕಟ್ಟಿಗೆಯ ಶುಂಡನ್ನು ರಹಿಮು ಎತ್ತಿಕೊಂಡ. ಆಸಾಮಿ ಇಷ್ಟ ಮುಂದುವರಿಯುತ್ತಾನೆಂದು ಶ್ರೀಧರ ತಿಳಿದಿರುತ್ತಿ. ವೃಕ್ಷ ಜೋರಾಗಿದ್ದಾನೆಂದು ಕಾಣುತ್ತದೆ. ಏನೂ ಆಗಂವರೆಂತೆ ಡಳಿ.

“ಅದೆಲ್ಲಾ ಮುಡುಗಾಟ ಬಿಟ್ಟುಬಿಡು ರಹಿಮು. ನನ್ನನ್ನು ಮೊಡಿದು ನೀನು ಓಡಿಹೋಗಲಾರೆ. ಹೊರಗಡೆ ಪ್ರೋಲೀಸ ಕಾವಲಿದೆ. ಇಂತ್ಯೇ ಅಂತಿಮ ನಾರಾಯಣನನ್ನು ಹಿಡಿದುಹಾಕಿದ್ದೇನೆ. ಆವನೇ ನಿನ್ನ ಪಸರನ್ನು ನನಗೆ ಹೇಳಿದಾಗ್ನೇ.”

— ಶ್ರೀಧರನ ಮಾತನಿಂದ ರಹಿಮು ಹೆಚ್ಚಿನ ಬಿಗಿನ ಪ್ರಾಣಿಯು ಅದರ ಪಜ್ಜುಹಿಡಿತದಿಂದ ತಪ್ಪಿಸಿಕೊಳ್ಳಲು ತನ್ನ ಸಕಲ ಪ್ರಯತ್ನಗಳನ್ನು, ಸಾಮಧ್ಯವನ್ನು ಪ್ರಯೋಗಿಸಿ ಕೊನೆಗೆ ನಿರುವಾಯಾಗಿ ಸಂಕಟಪಟ್ಟು ತನ್ನ ಜೀವ ಕೊಡುವಂತೆ ತನ್ನ ಆಫಿನಯವನ್ನು ತ್ಯಜಿಸಿದ್ದ.

“ಸಿಕ್ಕರ ನಡೆದಾಗ ನಡುವೆ ಎನ್ನು ಗಂಟಿಗೆ ಓಡಿಹೋದ್”

“ಸುಮಾರು ಲ-ಗುಕ್ಕೆ ತೆರಳಿ ಕ್ಕೆ ತಿರುಗಿ ಬಂದರು.”

“ಅವರು ತಿರುಗಿ ಬಂದಾಗ ಅಂಜಿದ್ದರೋ?”

“ಹೌದು ಅವರ್ತ್ಯಾರೋ ಗಾಬರಿಯಾಗಿದ್ದರು”

“ಈಗ ಬುದ್ದಿ ಬಂದಿತೆಂದು ಕಾಣುತ್ತದೆ. ಇರಲಿ ಮತ್ತೊಮ್ಮೆ ನಿನ್ನನ್ನು ಕಾಣುವೆ.”

ಶ್ರೀಧರ ಅಲ್ಲಿಂದ ಹೂರಬಿದ್ದು ಅಶ್ವತ್ಥರಾಯರ ಬಂಗಲೆಯನ್ನು ತಲುಪಿದ. ನಾರಾಯಣ ಏನನ್ನೊಂದು ಓದುತ್ತು ಕುಳಿತ್ತಿದ್ದನೆಂದು ಕಾಣುತ್ತದೆ. ಅವನು ನಾರಾಯಣನನ್ನು ಅಲ್ಲಿಂದ ಕರೆದುಕೊಂಡು ತೋಟದ ಲಿದ್ದ ಬಂದು ಬೆಂಟಿನ ಮೇಲೆ ಕುಳಿತುಕೊಂಡ ಆ ಸ್ಥಳ ನಿಜನವಾಗಿತ್ತು. ಯಾರಿಗೂ ಅಲ್ಲಿಯ ವಾತಾಗಳು ಕೇಳುತ್ತಿದ್ದಿಲ್ಲ.

“ಮಿ. ನಾರಾಯಣ, ನೀವು ಅಂದು ಪಿಕ್ಕರಿಗೆ ಹೋಗಿದ್ದು ನಿಜಪೋಳಿ

— ಇನ್ನಪಕ್ಕರನ ಸೂಕ್ತ ನಯನಗಳು ಅವನ ಮುಖದ ಮೇಲಿನ ಬದಲಾವಣೆಗಳನ್ನು ನಿರೀಕ್ಷಿಸುತ್ತಿದ್ದವು ಕಂಸಿತ ಧ್ವನಿಯೊಂದಿಗೆ ನಾರಾಯಣ— .

“ಯಾಕೆ ಇನ್ನಪಕ್ಕರ ಏನಾದರೂ ಅನುಮಾನ ಬಂದಿದೆಯೋ?”

“ಮಿ. ನಾರಾಯಣ ನಾನು ನಿಮಗೆ ಮೊದಲೆ ವಾರ್ದೆ ಮಾಡಿದ್ದೇನೇ ನೀವು ನಿಜ ಹೇಳಬೇಕೆಂದು. ಈಗಾದರೂ ಹೇಳುವಿರೋ” ನಾರಾಯಣ ಒಂದೆರಡು ನಿಮಿಷ ಮಾತನಾಡಲಿಲ್ಲ.

“ನಾನೆಲ್ಲಾ ನಿಜವನ್ನು ಹೇಳಿದ್ದೇನೇ ಇನ್ನಪಕ್ಕರ.”

“ನೀವು ಸುಳಾಡುತ್ತಿದ್ದೀರಿ ಅಂದು ಪಿಕ್ಕರ ನಡೆದಾಗ ಅರ್ಥದಲ್ಲಿಯೇ ಎದ್ದು ಹೋಗಿದ್ದೀರಿ.”

— ಶ್ರೀಧರನ ಧ್ವನಿಯಲ್ಲಿ ಬಿರುಸಿತ್ತು, ಕಣ್ಣಿನಲ್ಲಿ ನಾರಾಯಣನ ಹೃದಯವನ್ನು ಹೊಕ್ಕಿರಿಯಾವ ನೋಟವಿತ್ತು. ನಾರಾಯಣನ ಮೋರೆ ಕಪಿಟ್ಟಿತು. “ನಾನೆ.....ನಾನೆ ಅಂದು ಎಲ್ಲಿಯಾ ಹೋಗಲಿಲ್ಲ” ನಡಗುತ್ತಿದ್ದ ಧ್ವನಿಯಲ್ಲಿ ನುಡಿದ.

“ಇಂಥ ವಿಷಯದಲ್ಲಿ ನಿಮ್ಮ ನಟನೆ ಯಶಸ್ವಿಯಾಗಲಾರದು. ಸತ್ಯವಾಗಿ ಹೇಳಿ ಸುವರಾರು ಉರಿಂದ ರ ವೇಕೆಯಲ್ಲಿ ಎಲ್ಲಿದ್ದಿರಿ? ಅದೇ ಹೊತ್ತಿನಲ್ಲಿ ಕೊಲೆಯಾಗಿರುವ ವಿಷಯ ಜ್ಞಾಪಕವಿರಲಿ.”

ನಾರಾಯಣ ಇಷ್ಟಪೆಕ್ಕರರ ಕೂರ ದೃಷ್ಟಿಯನ್ನು ಸೋಡಲಾರದೆ ಅವನತ ಶಿರನಾಗಿ ಕುಳಿತುಕೊಂಡಿದ್ದ. “ಇಂಥ ಸೀರಿಯಸ್ ವಿಷಯ ದಲ್ಲಿ ಸುಳ್ಳಿ ಪ್ರಯೋಜನವಿಲ್ಲ. ನೀವು ಕತ್ತಲ ಕೋಣೆಯನ್ನು ಕಾಣಬೇಕಾದಿತ್ತು.” ನಾರಾಯಣ ನಿಜವಾಗಿಯೂ ಈ ಮಾತನಿಂದ ಬೆದರಿದ. ಈ ಸಂಗತಿಯನ್ನು ಇನ್ನಪೆಕ್ಕರಿಗೆ ಯಾರು ಹೇಳಿರಬಹುದು? ರಹಿಮು ವಿಶ್ವಾಸಫೋತಕಿಯಾದ ಅವನ ವಿಷಯವಾಗಿ ನಾರಾಯಣನ ಹೋರಿಯ ಮೇಲೆ ಕ್ಷೋಧದ ಸೇಳಕೊಂಡು ಬೆಳಗ ಮಾಯವಾಯಿತು. ಜೀಲಿನ ಭೀತಿ ಕಣ ಕಣದಲ್ಲಿ ಪರಿಸಿ ಭೂತವಂತೆ ಬೆಂಬತ್ತಿದವು. ಒಂದೆ ಕ್ಷಣದಲ್ಲಿ ಸಹಸ್ರಾರು ಯೋಚನೆಗಳು ಕವಿದು ಅವನ ಮನದಲ್ಲಿ ಗೂಂದಲವೆಬ್ಬಿ ಸಿದವು. ಶ್ರೀಧರ ಆವನ ಮನೋವಿಕಾರಗಳನ್ನೇ ಸೋಡುತ್ತ ಕುಳಿತಿದ್ದ. ಕಡೆಗೆ ನಾರಾಯಣ ಉಗಳು ಸುಂಗಿಕೊಂಡು—

“ಇನ್ನಪೆಕ್ಕರ ನಾನು ನಿಮಗೆ ನಿಜವನ್ನೇ ಹೇಳುತ್ತಿದ್ದೇದೆ. ನಿಮ್ಮ ತಂದೆಯ ಕೊಲೆಯಾಗುವ ಪೂರ್ವದಲ್ಲಿ ವಕ್ಕಿಲರಿಗೂಮೈ ಫೋನು ಮಾಡಿದರು. ತರುವಾಯ ಆನಂದ ಪ್ರಭುಗಳೆಂಬ ತಮ್ಮ ಸಿತ್ತರ ಜೊತೆಗೆ ಫೋನಿನಲ್ಲಿ ಮಾತನಾಡಿದರು. ಆವರು ಮಾತನಾಡುವಾಗ ನನಗೊಂಡು ಸ್ವಾರಸ್ಯವಾದ ಶಬ್ದ ಕೇಳಿಸಿತು. ಆದ್ದರಿಂದಲೇ ನಾನು ಅಂದು ಹೊರಬಿದ್ದು ಆವರನ್ನು ಭಿಟ್ಟಿಯಾಗಲು ಹೋಗಿದ್ದೆ.”

“ಸ್ವಾರಸ್ಯಪೂರ್ವವಾದ ಶಬ್ದವಾವದು”

“ಆದು ಬಾಲ್ಯಕ ಮೇಲು”

“ಬಾಲ್ಯಕ ಮೇಲ ಬಾಲ್ಯಕಮೇಲ.....” ಶ್ರೀಧರ ತನ್ನ ಪ್ರಕ್ಕೆ ತಾನೆ ಪ್ರಥುರುಪಟಿಸಿದ.

“ನಿಮ್ಮ ತಂದೆಯವರನ್ನು ಯಾರಾದರೂ ಬಾಲ್ಯಕಮೇಲ ಮಾಡುತ್ತಿದ್ದರೆ?”

“ನನಗೆ ಗೊತ್ತಿದ್ದ ಮಟ್ಟಿಗೆ ಹಾಗೇನೂ ಇಲ್ಲ. ಆದರೆ ನಿತ್ಯಿತವಾಗಿ ನಾನೇನನ್ನು ಹೇಳಲಾರೆ.”

“ಈ ಆನಂದ ಪ್ರಭುಗಳು ಯಾರು?”

“ಈ ಉರಿನ ದೊಡ್ಡ ಶ್ರೀಮಂತರವರು.”

“ಅಂದು ನಿಷ್ವ ಆನಂದಪ್ರಭುಗಳನ್ನು ಭೇಟ್ಟಿಯಾಗಿದ್ದೀರಾ?”

“ಅಂದು ಆವರು ಮನೆಯಲ್ಲಿರಲಿಲ್ಲ.”

“ಈ ಆನಂದ ಪ್ರಭುಗಳು ನಿಮ್ಮನೇಗಾದರೂ ಬರುತ್ತಿದ್ದರೆ ಮಿ. ನಾರಾಯಣ.”

“ಇಲ್ಲ. ನನ್ನ ಹೊರತಾಗಿ ನಮ್ಮ ತಂಡೆಗೆ ಮತ್ತು ಆವರಿಗೆ ಪರಿಚಯವಿರುವದನ್ನು ಯಾರು ಅರಿಯಾರು. ಆವಶ್ಯಿನ ವರೆಗೆ ನನಗಾದರೂ ಈ ವಿವರ ತಿಳಿದಿರಲೇ ಇಲ್ಲ. ನಮ್ಮ ತಂಡೆಯವರು ಮಾಡುವ ಗುಪ್ತವ್ಯವಹಾರ ನಮಗೆ ಉಲ್ಲೇಖವಾದರೂ ತಿಳಿದಿಲ್ಲ.”

“ನಾರಾಯಣ ನಿಷ್ವ ಈಗ ಹೇಳಿದ್ದನ್ನು ನಾನು ಸಿಜವೆಂದು ನಂಬಲೇ?”

“ಯಾಕೆ ಆದರಲ್ಲೇ ನಿಡಿ.”

— ನಾರಾಯಣ ಗಾಬಿರಿಯಂದ ಬೆಳ್ಳಿಬಿಡ್ಡ ಕೇಳಿದ.

“ನಿಷ್ವ ಸಿಜವಾದ ಸಂಗತಿಯನ್ನು ಹೇಳಿರೆಂದು ನನ್ನ ಭಾವನೆ” ಎನ್ನುತ್ತಾ ಇನ್ನೆಸ್ಕೆರ ಅಲ್ಲಿಂದ ಕಂಪೋಂಡಿನ ಗೇಟಿನೆಡಿಗೆ ತೆರಳಿದ. ಶ್ರೀಧರ ಗೇಟನ್ನು ತೆರೆದಾಗ ಕಾರಿನಿಂದಿಳಿದು ವೀಣಾ ಒಳಗೆ ಬರುತ್ತಿದ್ದ ಳು ಶ್ರೀಧರನನ್ನು ನೋಡಿ ಮುಗ್ಜುಗೆಯಿಂದ--

“ಹಲೋ ಇನ್ನಪೆಕ್ಕರ ಎಲ್ಲಿಯ ವರೆಗೆ ಬಂದಿದೆ ನಿಮ್ಮ ಪತ್ತೆದಾರಿ” ಎಂದು ಕೇಳಿದಳು.

“ನಮ್ಮ ಪತ್ತೆದಾರಿಯೇ ಎಲ್ಲಿಂದ ಪ್ರಾರಂಭವಾಗಿದೆಯೋ ಅಲ್ಲಿಯೇ ಸ್ಥಿತವಾಗಿದೆ.”

“ಬಸ್ಸಿ ಇನ್ನಪೆಕ್ಕರ ಒಳಗೆ ಮಾತನಾಡೋಣ.” ವೀಣಾ ಅವನೆಡಿಗೆ ನೋಡುತ್ತ ಮುಂದುವರಿದಳು. ಶ್ರೀಧರ ಒಂದೆರಡು ನಿರ್ವಿಷಗಳ ವರಿಗೆ ಹೋಗಲೋ ಬೇಡವೋ ಎಂಬ ಸಂಧಿಗ್ರಹ ಪರಿಸಿತಿಯಲ್ಲಿ ಹೊಯ್ದಾ

ಡಿದ. ಕಡೆಗೆ ಅವಕ ಹಿಂದಿಸಿಂದ ಹೊರಟ್. ಬಲಗಡೆಯ ರೂಪಿನಲ್ಲಿಯೇ ವಿಣಾ ಇರುತ್ತಿದ್ದಳು. ಶ್ರೀಧರ ಬಂದು ಈಳತುಕೊಂಡ ಮೇಲೆ ವಿಣಾ ಟೀಯ ವ್ಯವಸ್ಥೆಗಾಗಿ ಒಳಗೆ ತೆರಳಿದಳು. ಶ್ರೀಧರ ಒಮ್ಮೆ ವಿಹಂಗಮ ದೃಷ್ಟಿಯಿಂದ ಅವಕ ಕೋಣೆಯನ್ನು ನೋಡಿದ. ವಿಣಾ ಪ್ರಸ್ತುತಿ ಸ್ಥಿರ ಹೀಂದು ಕಾಣುತ್ತದೆ. ಸೆಲ್ಪಿನ ಮೇಲೆ ಅನೇಕ ಇಂಗ್ಲೀಷ್ ಕಾದಂಬರಿಗಳು ಈಳತುಕೊಂಡಿದ್ದವು. ಶ್ರೀಧರನಾದರೂ ವಾಚನಾಭಿರುಚಿಯುಳ್ಳವ. ಪ್ರಸ್ತುತಿಗಳನ್ನು ನೋಡತ್ತೀಡಿಗಿದ. ಸೋಮರಸೆಟ್ ಮಾರ್ಪಾ, ಅಸ್ಟ್ರೇರಿಯಿಲ್ಲ, ಪಲ್ರಿಬ್ರ್ಕ್, ಥಾಮಸರಾಡ್ರ್, ಎಪಿಲಿರ್ಸ್‌ಎಲ್ಲಾ, ಜೀನ್ಸ್ ರಸನ್ನು ಕಾ ವಿವಿಧ ಕಾದಂಬರಿಗಳಿಂದ್ದವು. ಬಂದೆರಡು ಕ್ರಿಷ್ಟಿಯ ಕವನ ಸಂಗ್ರಹಗಳು ಇದ್ದವು. ಅವನು ಕಾದಂಬರಿಗಳನ್ನು ನೋಡುವದರಲ್ಲಿ ತಲ್ಲಿದ ನಾಢಾಗ ವಿಣಾ ಚಹ ತೆಗೆದುಕೊಂಡು ಬಂದಳು.

“ನಿಮಗೆ ಸಾಹಿತ್ಯವೆಂದರೆ ಸ್ತ್ರೀತಿಯ ವಿಷಯವೆಂದು ಕಾಣುತ್ತದೆ.”

— ಶ್ರೀಧರ ಅವಕು ಬಂದುದನ್ನು ನೋಡಿ ನಗುತ್ತ ಕೇಳಿದ.

“ನಿಜವಾಗಿ ಅದರಿಂದ ನನಗೆ ಅಂಗ್ಲ ಸಾಹಿತ್ಯವೆಂದರೆ ವಿಶೇಷ ಸ್ತ್ರೀತಿ “ನಿಮಗೆ?”

“ಇಂಗ್ಲೀಷನ್ನೇ ಬಯಸುವವರು ಹೆಚ್ಚು ಜನವೀಗ. ನಾನು ಕಾಲೇ ಜಿನಲ್ಲಿರುವಾಗ ಓದುತ್ತಿದ್ದೆ. ಈಗಾದರೂ ಆಗೀಗ ಓದುತ್ತಿದ್ದೇನೇ.”

“ಪದ್ಯ ನಿಮ್ಮ ನೆಟ್ಟಿನ ವಿಷಯವೇ?”

— ವಿಣಾ ಅವನ ಕ್ಯೆಯಲ್ಲಿರುವ ಬಂದು ಕವನ ಸಂಗ್ರಹವೇಂದನ್ನು ನೋಡಿ ಕೇಳಿದಳು.

“ಹೌದು. ಪದ್ಯ ಗದ್ಯಕ್ಕೆಂತಲೂ ಸಂಕ್ಷೇಪವಾದರೂ ಅದರಲ್ಲಿ ಜೀವನದ ಸ್ನೇಹಗಿರಿಕ ಅನಂತ ಮುಖಗಳವೇ.”

“ಅಂದರೆ ನಿಮಗೆ ಗದ್ಯ ಸೇರುವದಿಲ್ಲವೆಂದಾಯಿತು.”

— ವಿಣಾ ಶ್ರೀಧರನನ್ನು ನೋಡುತ್ತ ಕೇಳಿದಳು.

“ನಿವು ನನ್ನನ್ನು ತಪ್ಪಿ ತಿಳಿದುಕೊಂಡಿದ್ದಿರಿ. ನಿಜವಾದ ಕವಿಯ ಶ್ರೀಷ್ಟಿಯು ಜೀವನದ ಪರಿಪೂರ್ಣತೆ ಯಾವದೆಂಬುದನ್ನು ಮನಗಾಡಿ ಸುವಲ್ಲಿ ಬಾಕುವೇಯ ಸುಂದರವಾದ ವಿಚಾರಗಳನ್ನು ಹೆಚ್ಚಿಸುವ ಅವನ

ಸಾಮರ್ಥ್ಯದಲ್ಲಿ ಪುದುಗಿಕೊಂಡಿದೆಯೆಂದು ಹೇಸುಗಾಂತವಿನು ಈಕೆವಾಗ್ಯಾಭಾ ಅನಾರ್ಥಿಕ ಹೇಳಿದಾಗ್ನಿ. ಇದರಿಂದ ಕಾವ್ಯವು ಬಾಳುವೆಯ ವಿವರೆ ಯಾಗಲಿಲ್ಲವೇ? ಗಡ್ಡವೆಂದರೆ ರಬ್ಬಿಗಳನ್ನು ಉತ್ಸುಪ್ತಿ ರೀತಿಯಲ್ಲಿ ಹೊಂದಿಸುವದು, ಆದರೆ ಕಾವ್ಯವೆಂದರೆ ಶ್ರೀಪ್ತಿ ರಬ್ಬಿಗಳನ್ನು ತತ್ವಶ್ರಮಣ ರೀತಿಯಲ್ಲಿ ಪ್ರೋಣಿಸುವದೆಂದು ಕೊಲ್ಲಿರಿಜ್ಞನು ಹೇಳಿದಾಗ್ನಿ. ಆದರೂ ನಾನು ಗಡ್ಡವನ್ನು ಅಲ್ಲಿಗಳೇಯಲಾರೆ.”

—ವೀಣಾ ವಾತನಾಡುವ ಇನ್ನಪೆಕ್ಕಾರನನ್ನು ಎವೆಯಿಕ್ಕುದೆ ಸೋಡುತ್ತು ಕುಳಿತುಕೊಂಡಿದ್ದಳು.

“ಕಾದಂಬರಿಕಾರರಲ್ಲಿ ಸಿಮ್ಮೆ ನೆಚ್ಚಿನವರು ಯಾರು?” ಶ್ರೀಧರ ಚಹವ ಕಪ್ಪನ್ನೆತ್ತಿಕೊಳ್ಳುತ್ತಾ ಕೇಳಿದ.

“ಧಾಮಸ್ ಹಾಡಿ ನನ್ನ ಮೆಚ್ಚಿನವ. ಕಾದಂಬರಿಗಳನ್ನು ಬರೆಯುವದಲ್ಲಿ ಸಿದ್ಧಹಷ್ಟುನವನು. ಆವನ ಕಾದಂಬರಿಗಳಲ್ಲಿ ಸತ್ಯಪೂಣಿವಾಗಿವೆ. ಸಮಾಜದ ಜೀವನವನ್ನು ಎಳೆ ಎಳೆಯಾಗಿ ಬೆಡಿಸಿ ಸೋಡುವದರಲ್ಲಿ, ಹೊಸ ಹೊಸ ಸಮಸ್ಯೆಗಳನ್ನೆ ದುರಿಸಿ ಉತ್ತರಿಸುವಲ್ಲಿ, ಪಾತ್ರಗಳನ್ನು ಸಚೀವವಾಗಿ ಚಿತ್ರಿಸುವಲ್ಲಿ ಹಾಡಿ ಯಾದು ವೈಶಿಷ್ಟ್ಯಪೂಣಿವಾದ ನಿಲವು ಅಂಗ್ಲ ಸಾಹಿತ್ಯದಲ್ಲಿ. ಕೆಲವು ಕಾದಂಬರಿಗಳಲ್ಲಿ ಅವನು ಕಟ್ಟಿದ ಪಾತ್ರಗಳು ಒಮ್ಮೆಗರ ಮನದ ಮೇಲೆ ಅಚ್ಚೆಂದು ನಿಹಿತವೇ. ಸ್ತ್ರೀಪಾತ್ರಗಳನ್ನು ನಿರ್ವಹಿಸುವಲ್ಲಿ ಸೋಮರಸೆಟ್ ವಾಮನ ಅನುಭವ ವೈಶಾಲ್ಯ ಎದ್ದು ತೋರುತ್ತದೆ. ಸ್ತ್ರೀ ಪಾತ್ರಗಳನ್ನು ಎಷ್ಟು ಸ್ವಂತವಾಗಿ, ಮನೋವಿಶ್ಲೇಷಣತ್ವಕಾವಾಗಿ ವಾಮ್ ಸೃಷ್ಟಿಸಿದ್ದಾಗೆ. ಆ ಕಡೆಯಲ್ಲಿ ಅವನ ಸಿದ್ಧಾಹಸ್ತ. ಎಮಿಲಿರ್ಬೋಲಾನಂತು out spoken writer ಅವನ ಲೇಖನಿ ತೀಕ್ಷ್ಣವಾದ ಖಿಡ್ಕಿನಿಧಿಂತೆ. ಯಾರ ಹಂಗಿಗೂ, ಅಂಕಿಗೂ ಒಳಗಾಗದೆ ಬರೆಯುವನು. ಪರಿಬಕ್ಕಳದಂತು ಭಾಷೆ ಎಪ್ಪು ಸುಮಧುರವೋ ಅಪ್ಪೋ ಸರಳ.”

ಶ್ರೀಧರ ವೀಣಳಿಂದ ಸಾಹಿತ್ಯಕ ವಿಷಯವಾಗಿ ಹೊರಬರುತ್ತಿರುವ ನಿರಗರಳವಾದ ಸುಜಿಯು ವಾಹಿನಿಯನ್ನು ಕೇಳುತ್ತ ಕುಳಿತ್ತಿದೆ.” ಕಡೆಗೆ

“ನಿಮಗೆ ಬೇಸರ ಬಂದಿತೆಂದು ಕಾಣುತ್ತದೆ. ಸಾಹಿತ್ಯದ ವಿಷಯ ಮಾತನಾಡುವಾಗ ನನಗಂತು ಮೈಮೇಲೆ ಸ್ತ್ರೀತಿಯೇ ಇರುವದಿಲ್ಲ. ಇಂದು ನೀವು ಆ ವಿಷಯವಾಗಿ ಕೇಳಿದ್ದ ರಿಂದ ಮಾತನಾಡಬೇಕಾಯಿತು. ಸಾಹಿತ್ಯೆಂದರೆ ನಿರುಪಾಗಿಯೆಂದು ಹಲವರ ಭಾವನೆ. ಆದರೆ ಸ್ವಾಮಿ ವಿವೇಕಾನಂದರು ಸಹ Literature is the golden mirror of contemporaary society(ವಾಜ್ಯಯವು ಸಮಕಾಲೀನ ಸಮಾಜದ ರನ್ನ ಕ್ಷೇತ್ರದಲ್ಲಿ)ಎಂದು ಹೇಳಿದ್ದಾರೆ.”

—ವೀಣಾ ಒಮ್ಮೆಲೆ ವಿಷಯವನ್ನು ಬದಲಿಸಿ—

“ಈ ಕೊಲೆಯ ಬಗ್ಗೆ ಏನಾದರೂ ಬೆಳಕು ಬಿದ್ದಿದೆಯೇ” ಎಂದು ಕೇಳಿದಳು.

“ಹೇಳುವವರು ನಿಜ ಸಂಗತಿಯನ್ನು ಮರಿಮಾಡಿ ಹೇಳಿದರೆ ದಾರಿ ಸುಗಮವಾಗುವದು ಹೇಗೆ?”

—ಶ್ರೀಧರ ಮಾತಿನಲ್ಲಿ ತನ್ನ ಅಸಮಾಧಾನವನ್ನು ವೃಕ್ಷಮಾಡಿದ.

ವೀಣಾ ಅವನ ಮಾತು ಕೇಳಿ ಗಾಬರಿಯಿಂದ—

“ಯಾಕೆ ಎಲ್ಲರೂ ಸುಳ್ಳು ಹೇಳುತ್ತಿದ್ದಾರೆಯೇ?” ಎಂದು ಕೇಳಿದಳು.

“ನಾರಾಯಣ ಇಂದಿನವರೆಗೂ ಸುಳ್ಳು ಹೇಳಿದ.”

ಶ್ರೀಧರ ವೀಣಳಿಗೆ ಎಲ್ಲ ಸುಧಿಯನ್ನು ಆರುಪಿದ.

“ನಾನು ನಾರಾಯಣ ಪ್ರಮಾಣೆಕನೆಂದು ತಿಳಿದಿದ್ದೆ. ಅಜ್ಞನಿಗೆ ಹಾಗಾದರೆ ಯಾರೋ ಬಾಲ್ಯಕರೆಲ್ಲ ಮಾಡುತ್ತಿದ್ದರೇನ್ನು.”

“ಅಶ್ವತ್ಥರಾಯರು ಯಾವದೋ ಒಂದು ಗುರುತರವಾದ ಅಪರಾಧವನ್ನೇ ಸಗಿದ್ದಾರೆ. ಅದನ್ನು ತಿಳಿದವರು ಸಹ ಈ ಉರಿನಲ್ಲಿದ್ದಾರೆ.”

“ಇನ್ನವೆಕ್ಕರ, ಮನೆಯಲ್ಲಿಯ ಯಾರಾದರೂ ಕೊಲೆಮಾಡಿದ್ದ ರೆಂದು ನಿಮ್ಮ ಸಂದೇಹವೇನು? ಹಾಗೆ ಯಾರಾದರೂ ಮಾಡಿದ್ದರೆ ಬಲಿಪನಾದ ವ್ಯಕ್ತಿಯೇ ಅವನಿರಬೇಕಳ್ಳವೇ?” ವೀಣಾ ಅವನ ಮೋರೆಯನ್ನು ನೋಡುತ್ತ ಕೇಳಿದಳು.

“ನೀವು ಶೇಖರನನ್ನು ಸೂಚಿಸುತ್ತಿರುವಿರಾ?”

“ಇಲ್ಲ, ಇಲ್ಲ, ಹಾಗೇನಿಲ್ಲ. ಕೊಲೆಯಾದ ರೀತಿಯನ್ನು ನೋಡಿ ಆ ರೀತಿಯಾಗಿ ಸುಧಿದೆ. ಕಳುವಾದ ಕಾರು ಯಾರದೆಂದು ತಿಳಿಯಿತೇ?”

“ತಿಳಿಯಿತು. ಅವರ ಕಾರು ಕಳೆದು ಎರಡುದಿನವಾಗಿತ್ತಂತೆ. ಆದರೆ ಯಾರು ಒಯ್ದಿದ್ದರೆನ್ನ ವದು ಇನ್ನು ಖಚಿತವಾಗಿ ತಿಳಿದಿಲ್ಲ.”

“ನನ್ನ ಮೇಲಂತೂ ಯಾವ ಸಂಶಯವಿಲ್ಲ ತಾನೇ?

“ಭಿ, ಭಿ ನಿವ್ವ ಯಾವ ವೋಸವನ್ನು ಅರಿಯದವರು. ಇದೆಲ್ಲಾ ಪೂರ್ವ ಯೋಜನೆಯಿಂದ ಸಿದ್ಧವಾಗಿದೆ.”

ಶ್ರೀಧರನ ಹೇಳಕೆಯಂದ ವೀಣಳಗೆ ಸಮಾಧಾನವಾಯಿತ್ತೆಂದು ಕಾಣುತ್ತದೆ.

“ನಾರಾಯಣ ಕೊಲೆ ಮಾಡಲಿಲ್ಲವೆಂದು ನನ್ನ ಭಾವನೆ?”

“ಆ ರಿತಿಯಾಗಿ ತಿಳಿಯಬೇಡಿ. ಸ್ವೀಯರಿಂದಲೂ ಒಮ್ಮೆಯೈ ಇಂಥ ಕೊಲೆಗಳಾಗುತ್ತವೆ. ಹತ್ತೆ ಮಾಡುವಾಗ ಮನುಷ್ಯ ಉನ್ನಾದಾ ವಸ್ಥಿಯಲ್ಲಿದ್ದು ತನ್ನ ವಿವೇಕ ಬುದ್ಧಿಯನ್ನು ಕಳೆದುಕೊಂಡಿರುತ್ತಾನೆ. ಆ ಸ್ಥಿತಿ ಪಾಶವಿಶಕ್ತಿಯೊಂದು ತಾಂಡವಾಡುವ ಕಾಲ. ಎಂಥ ಅಳ್ಳಿದೆ ಯವರಲ್ಲಿ ಸಹ ಆ ಅವಸ್ಥೆಯಲ್ಲಿ ಮೃಗೀಯತೆ ತುಂಬಿರುತ್ತದೆ.” ನಾನಿನ್ನು ಹೊರಡುವೆ.

“ಇನ್ನಪಕ್ಷೇರ ನಿಮ್ಮ ಕೆಲಸಕ್ಕೆ ನನ್ನ ಹೃತಿಷ್ವರ್ವಕವಾದ ಸಹಾಯವಿದೆ.

“ಮಾತನಿಂದಲ್ಲ ವೀಣಾದೇವಿ, ಕ್ಷತಿಯಿಂದಾಗಬೇಕು.” ಎಂದು ಶ್ರೀಧರ ನಗುತ್ತ ಹೊರಬಂದ. ಆಗ ಇದಿರಿನಿಂದ ನರಸಮ್ಮಿಬರುತ್ತಿದ್ದಳು. ಬಹುಶಃ ಒಳಗಿನ ಕಪ್ಪಗಳನ್ನೆತ್ತಿಕೊಳ್ಳಲು ಇರಬಹುದು. ಶ್ರೀಧರ ವೀಣಳೊಡನೆ ಇಲ್ಲಿಯವರಿಗೆ ನಡೆದ ಸಂಭಾಷಣೆಯನ್ನೆ ಇದಿರಿಗೆ ತಂದು ಕೊಳ್ಳುತ್ತಿದ್ದ. ಈ ಸ್ವೀ ಯಾಕೆ ಮೇಲಿಂದಮೇಲೆ ಶೇಖರನನ್ನು ಸೂಚಿಸುತ್ತಿದ್ದಾಳೆ. ಶೇಖರನ ಮೇಲೆ ಅವಳಿಗೆ ಮೊದಲಿನಿಂದಲೂ ದೈವಭಾವನೆಯಿರಬಹುದು. ಶೇಖರನಿಗೂ ಅವಳಿಗೂ ವಿಲ್ಲಿನ ವಿಷಯವಾಗಿ ಜಗತ್ ವಾಗಿರಬಹುದು. ಶೇಖರನಿಗೆ ತನಗೆ ಅಸ್ತಿಯು ದೊರೆಯದೆಂಬ ಭಾವನೆ ಖಚಿತವಾಗಿದೆ. ಅದ್ದರಿಂದ ಅವನೆ ಅವಳನ್ನು ದೈವಭಾಡುತ್ತಿರಬಹುದು. ಶ್ರೀಧರ ಯಾವ ನಿಧಾರಕ್ಕೂ ಬರದೆ ಹೋದ್ದು ಶ್ರೀಧರನೆದುರಿಗೆ ಈ ಸಮಸ್ಯೆ ಬೆಟ್ಟವೇರಲು ನಿಂತ ಕುಂಟನೆದುರಿಗೆ ಅವನ ಹುಚ್ಚು ಸಾಹಸ

ವನ್ನು ಕಂಡು ಕುಹಕದ ನಗೆ ಬೀರುತ್ತ, ಅವನ ಹೌರುಪಕ್ಕೆ ಸವಾಲು ಮಾಡಿನಿಂತ ಬೆಟ್ಟದಂತೆ ನಿಂತಿತ್ತು. ಶ್ರೀಧರ ಪೋಲೀಸ ಸ್ಟೇಶನ್‌ನಿಗೆ ಬಂದಾಗ ಅವನಿಗಾಗಿ ಒಂದು ಸುದ್ದಿಯು ಕಾದಿತ್ತು. ಅವನು ಬಂದು ದನ್ನು ನೋಡಿ ಜೊನೆಫರು—

ಮಿ. ಶ್ರೀಧರ ಅಶ್ವತ್ಥರಾಯರ ಮನೆಯ ಆಳು ಅಂದು ತನ್ನವರಾ ರಿಗೋ ಜಡಾಗಿದೆಯೆಂದು ತೆರಳಿರಲ್ಲವೇ ಆವನಿಂದು ಬಂದಿದ್ದಾನೆ ಆವ ನಿಗ್ಯಾರೋ ಸುಕ್ಕು ತಾರನ್ನು ಮಾಡಿದ್ದರಂತೆ. ಆದನ್ನು ಕಂಡಕೊಡಲೆ ಅವನು ಗಾಬರಿಯಿಂದ ತನ್ನ್ನಾರ್ಗೆ ತೆರಳಿದನಂತೆ. ಇವನು ಆಕಸ್ತಾ ತಾಗಿ ಬಂದುದನ್ನು ಕಂಡು ಆವರಿಗೂ ಅಶ್ವಯವಾಯಿತಂತೆ ಜಡುಹೇಗಿದೆ? ಛೈಷಧ ಕೊಡಿಸಿದ್ದೀರಾ ಎಂದು ಇವನು ಹುಚ್ಚುಪಚ್ಚಿಕೇಳುವೆ ದನ್ನು ನೋಡಿ ಅವರು ನಕ್ಕರು. ಕಡೆಗವನ್ನು ಎಲ್ಲ ವಿವರ ಸಿಹೇಳದ ಮೇಲೆ ಅವರು ತಾವು ತಾರು ಮಾಡಿಲ್ಲವೆಂದು ಹೇಳಿದರಂತೆ. ಆವನು ಇಲ್ಲಿಗೆ ಬಂದಮೇಲೆ ಅಶ್ವತ್ಥರಾಯರ ಕೊಲೆಯ ಸುದ್ದಿಯು ತಿಳಿಯಿತು. ಅವರ ಕೊಲೆಗೆ ಇದು ಸಂಬಂಧವಿರಬಹುದೆಂದು ತಿಳಿದು ಅವನೇ ಇಂದು ಭೆಟ್ಟಿಯಾಗಿ ತಿಳಿಸಿದ. ಮುಂಚಿತವಾಗಿ ಯೋಜನೆಯನ್ನು ಸಿದ್ಧಪಡಿಸಲಾಗಿದೆಯೆಂದು ಕಾಣುತ್ತದ್ದಲ್ಲವೇ?

—ಎಂದು ಜೊನೆಫರು ಸಿಟ್ಟುಸಿರಿನೊಂದಿಗೆ ಪ್ರಶ್ನೆಯನ್ನು ಕೇಳಿದರು.

“ಈ ಕೊಲೆಯಾದ ಒತ್ತಿಯನ್ನು ನೋಡಿ ನನಗೆ ಹೊದಲಿನಿಂದಲೂ ಅದೆ ಸಂದೇಹವಿದ್ದಿತು.

“ನಾರಾಯಣ ನಡುವೆ ಎದ್ದು ಎಲ್ಲಿಗೆ ಹೋಗಿದ್ದನೆಂದು ತಿಳಿಯಿತೇ?”

“ಕಡೆಗೆ ಅವನೆ ಬಾಯಿಬಿಟ್ಟಿ ಆನಂದಪ್ರಭುಗಳಿನ್ನು ವವರು ಇವನ ತಂದೆಯ ಸ್ವೇಕಿತರಂತೆ ಕೊಲೆಯಾಗುವ ಮೊದಲು ಅಶ್ವತ್ಥರಾಯರು ಅವರಿಗೆ ಘೋನು ಮಾಡಿದರಂತೆ. ಬಾಲ್ಯಕಮೇಲ ಎಂಬ ಶಬ್ದವನ್ನು ಕೇಳಿ ಅವರನ್ನು ಭೆಟ್ಟಿಯಾಗಲು ಹೋಗಿದ್ದನಂತೆ. ಉರವರಿಗೆ ವೇಳಿಗಳಿಯಲು ಪಿಕ್ಕಾರಿಗೆ ಹೋಗಿದ್ದನಂತೆ. ಆಂದವನಿಗೆ ಆನಂದಪ್ರಭುಗಳು ಭೆಟ್ಟಿಯಾಗಲಿಲ್ಲವೆಂದು ಹೇಳಿದ.”

“ಇವರಿಬ್ಬರೂ ತಮ್ಮ ತಂಡಿಯವರ ವ್ಯವಹಾರವನ್ನೇ ರಹಸ್ಯವಾಗಿ ನೋಡುತ್ತಿದ್ದರೆಂದು ಕಾಣುತ್ತದೆ.”

—ಜೊನ್ಸೆಫರು ಈತ್ತಾಹಲದಿಂದ ಸುಡಿದರು.

“ಈ ಅಪ್ಪತ್ತರಾಯ ಮಾತ್ರ ನನಗೆ ವಿಚಿತ್ರ ವ್ಯಕ್ತಿಯಾಗಿ ಕಾಣುತ್ತಾನೆ. ಅವನ ಹಿಂದಿನ ಚರಿತ್ರೆಯನ್ನು ಮೊದಲು ತಿಳಿಯಬೇಕು. ಅಂದರೆ ಈ ಬ್ಲೋಕಮೇಲಿನ ರಹಸ್ಯ ಹೊರಬರುವದು. ಶೇಖರ ಮತ್ತು ನಾರಾಯಣರಿಬ್ಬರಿಗೂ ನಮಗೆ ಹೇಳಿದುದಕ್ಕಿಂತ ಹೆಚ್ಚಿಗೆ ತಿಳಿದಿದೆ. ನಾರಾಯಣನಂತು ನನಗೆ ಸಂದೇಹಾಸ್ಪದ ವ್ಯಕ್ತಿಯಾಗಿ ಕಾಣುತ್ತಾನೆ. ಜೊನ್ಸೆಫ ಆ ನಾರಾಯಣನ ಮೇಲೆ ಇಂದಿನಿಂದಲೇ ಒಬ್ಬ ಸಿ.ಆರ್.ಡಿ. ಯನ್ನು ಹಾಕಿ ಅವನು ಎಲ್ಲಿಗೆ ಹೊಗುತ್ತಾನೆ, ಏನು ಮಾಡುತ್ತಾನೆನೆಂಬುದು ಇಂದು ಮುಖ್ಯವಾದ ವಿಷಯವಾಗಿದೆ.”

“ಈ ದಿನದ ಅವನ ನಡೆವಳಿಕೆಯೆಂಬು?” —ಜೊನ್ಸೆಫರು ಆರಳಿದ ಕಣ್ಣಗಳಿಂದ ಅವನನ್ನು ನೋಡಿದರು.

“ಹೋದು, ಅವನು ನನಗೆ ನಿಜವನ್ನು ಹೇಳಿರುವನೆಂದು ನನಗೇನೂ ನಂಬಿಕೆಯಿಲ್ಲ. ಶೇಖರನ ಮುಂಬಯಿಯ ವಿಷಯವೇನಾಯಿತು?”

“ಅಂದು ಅವರು ಮುಂಬಯಿಗೆ ತೆರಳಿದ್ದು ನಿಜ. ಆದರೆ ಅವನು ಎಂದು ಮುಂಬಯಿಯನ್ನು ಒಟ್ಟುಇಲ್ಲಿಗೆ ಬಂದನೆಂಬುದು ಸ್ಥಿತವಾಗಿಲ್ಲ.”

“ಕೆಂಪು ಕೊಟ್ಟಿನ ರಹಸ್ಯವು ಹಾಗೆಯೇ ಉಳಿದಿದೆ. ಈ ಕೊಲೆಯಲ್ಲಿ ರಹಿಮನ ಪಾತ್ರ ಸಹ ಇರುವಂತೆ ಕಾಣುತ್ತದೆ. ಅವನನ್ನು ವಾಚ ಮಾಡುವದವರ್ತೆ.”

“ಆಗಲಿ ಸರ್ ಅದರಂತೆ ವ್ಯವಸ್ಥೆ ಮಾಡುವೆ.”

ನಾರಾಯಣನ ಮೇಲೆ ಶ್ರೀಧರ ಅನುಮಾನಪಟ್ಟಿ ಸಂಗತಿ ಯಶಸ್ವಿಯಾಗಿತ್ತು. ಅವನ ಮೇಲೆ ಒಬ್ಬ ಸಿ.ಆರ್.ಡಿ. ಯನ್ನು ನಿಯಮಿಸಲಾಗಿತ್ತು. ನಾರಾಯಣ ಇನ್ನೆಕ್ಕರಿಂದನೆ ಮಾತನಾಡಿ ಒಂದೆರಡು ತಾಸು ಕಳೆದ ಮೇಲೆ ಆನಂದಪ್ರಭುಗಳ ಮನಗೆ ಹೊರಟಿದ್ದು. ಅವನನ್ನು ಒಬ್ಬ ಬೇಕುಗಾರ ಬೆಂಬು ಹಡ್ಡಿದ. ನಾರಾಯಣ ಮೊದಲು ಕೇಫೆ ವೀಕ್ಷಣೆಯಾದಲ್ಲಿ ೧೫—೨೦ ಸಿಮಿವ ಕುಳಿತುಕೊಂಡ. ಅಲ್ಲಿ ಯಾರೋ

ಅವನನ್ನು ಭೆಟ್ಟಿಯಾಗುವವರಿದ್ದರೆಂದು ಕಾಣುತ್ತದೆ. ಅಡಿಗಡಿಗೆ ಉತ್ಸುಕತೆಯಿಂದ ಬಾಗಿಲೆಡಿಗೆ ನೋಡುತ್ತಿದ್ದ. ತನ್ನ ಕೈಯಲ್ಲಿ ವಾಚನ್ನು ನಿಟ್ಟು ಸುತ್ತಿದ್ದ. ಎದುರಿಗಿದ್ದ ಕಾಫಿಯನ್ನು ಅರೆ ಮನಸ್ಸನಾಗಿ ಗುಟ್ಟಿಕರಿಸುತ್ತಿದ್ದ. ಸಿ. ಆಯ್. ಡಿ. ದೂರ ಕುಳಿತು ಕಣ್ಣಲ್ಲಿ ಕಣ್ಣಿಟ್ಟು ಈ ಸಂಗತಿಯನ್ನು ನಿರೀಕ್ಷಿಸುತ್ತಿದ್ದ. ದಾರಿಗಾಯುತ್ತಿದ್ದ ನಾರಾಯಣ ಚಡವಡಿ ಸಿ ಎದ್ದು ಹೊರ ಹೊರಡಲು ಸಿದ್ಧಿನಾದ. ಅಷ್ಟರಲ್ಲಿ ಹೊರಗಿನದೊಂದು ವ್ಯಕ್ತಿ ಬಂದು ಬಹು ಮೇಲ್ಮಗೆ—

“ನೀವೇಯೋ ನಾರಾಯಣ ಎಂದರೆ?” ಎಂದು ಕೇಳತು.

“ನಾರಾಯಣ ಸುತ್ತಲೂ ಒಮ್ಮೆ ಸೂಕ್ಷ್ಮ ದೃಷ್ಟಿಯಿಂದ ನೋಡಿಹೇಳಿದೆ.—

“ಅಹುದು. ನಾನೆ ಅವನು” ಅವರಿಬ್ಬರ ನಡುವೆ ಯಾವದೋಗಹನವಾದ ವಿಷಯದ ಬಗ್ಗೆ ಜಚಿತ ನಡೆನಿತ್ತೆಂದು ಕಾಣುತ್ತದೆ. ಕಡೆಗೆ ನಾರಾಯಣನ ನೋರೆಯ ಮೇಲೆ ನಿರಾಶೆಯ ಕಾಮೋರ್ಥದುಗಳು ಕವಿದು ಅವನು ಇಚ್ಛಿ ಇಲ್ಲದವನಂತೆ ಎದುರಿನಲ್ಲಿದ್ದ ವ್ಯಕ್ತಿಯ ಮಾತುಗಳನ್ನು ಕೇಳುತ್ತಿದ್ದ. ಕಡೆಗೆ ಆ ವ್ಯಕ್ತಿ.—

“ಇಂದು ಅಜಂಟಾಗಿ ಅವರಿಗೆ ಕೆಲಸವಿನ್ನಿಧಿ ರಿಂದ ಬರಲಾಗಲಿಲ್ಲ ಮುಂದಿನಸಲ ಅವರು ಬರುತ್ತಾರೆ” ಎಂದು ನುಡಿಯಿತು.

“ಅವರಿಂದ ಬಂದಿದ್ದರೆ ಚೆನ್ನಾಗಿತ್ತು”—ನಾರಾಯಣನ ನುಡಿಯಲ್ಲಿ ಅಸಮಾಧಾನದ ಹೊಗೆಯನ್ನು ಕಾರಿ ಹೊರಬಿದ್ದ ಅವನಿಗಿಂತ ಮೊದಲೆ ಬಂದ ಅಗಂತುಕ ಹೊರಟುಹೋದ. ನಾರಾಯಣನನ್ನು ಹಿಂಬಾಲಿಸುತ್ತಿದ್ದ ಸಿ. ಆಯ. ಡಿ. ಹೆಚ್ಚೆಹಾಕಿದ. ಈಗವನು ಸ್ವಲ್ಪ ಚುರುಕಾಗಿಯೇ ನಡೆಯುತ್ತಿದ್ದ. ನಾರಾಯಣ ಸಿಟೆಬಸ್ಸಿಗಾಗಿ ನಿಲ್ದಾಣದಲ್ಲಿ ಕಾಯುತ್ತನಿಂತ. ಬಸ್ ಬಂದೊಡನೆಯೇ ಅದನ್ನೇರಿದ. ಇಂ-ಶಿಂ ನಿಮಿಷಗಳ ತರುವಾಯ ಅವನು ಆನಂದ ಪ್ರಭುಗಳ ಮನೆಯೆದುರು ಇಳಿದ. ಅಲ್ಲಿಯೇ ಇದ್ದ ಅವರ ಆಫಿಸಿನಡಿಗೆ ತೆರಳಿದ. ಆಫಿಸಿನ ಪಕ್ಕದಲ್ಲಿಯೇ ಅವರ ಭವ್ಯವಾದ ಮನೆ ವಿರಾಜಮಾನವಾಗಿತ್ತು. ಸಿ. ಆಯ. ಡಿ. ಒಳಗೆ ಹೋಗುವಂತಿರಲಿಲ್ಲವಾದರೂ ದೂರದಿಂದಲೇ ಆಫಿಸಿನಲ್ಲಿ ನಡೆಯುವ ವ್ಯವಹಾರ

ಬಾಗಿಲಿಗೆ ಅಳವಡಿಸಿದ ಗಾಜುಗಳ ಮೂಲಕ ಕಾಣುತ್ತಿತ್ತು. ನಾರಾಯಣ ಅಲ್ಲಿ ಯಾರೋಡನೇಯೋ ಮಾತನಾಡುತ್ತಿದ್ದು. ಜೀಬಿನಿಂದ ಅವನಿಗೆನೋ ಕೊಟ್ಟಿ. ಅವರಿಷ್ಟರು ಅರ್ಥತಾಸಿನವರಿಗೆ ಮಾತನಾಡಿದರು. ಆ ತರು ವಾಯ ನಾರಾಯಣ ಹಸನ್ನು ಖದಿಂದ ಹೊರಬಂದ ಹಾಗೆಯೇ ಸುತ್ತಾಡಿ ಕೊಂಡು ಮನೆಗೆ ತೆರಳಿದ. ಈಸುದ್ದಿಯನ್ನು ಸಿ. ಆಯ. ಡಿ. ಇನ್‌ಪೇಕ್‌ರಿಗೆ ತಲುಪಿಸಿದ. ಶ್ರೀಧರ ಎಣಿಸಿದಂತೆಯೇ ಸಡೆದಿತ್ತು. ಕೇಫೆಯಲ್ಲಿ ನಾರಾಯಣ ಮತ್ತು ಇನ್ನೊಬ್ಬನೊಡನೆ ನಡೆದ ವ್ಯವಹಾರವನ್ನೇ ವಿಚಾರ ಮಾಡುತ್ತ ಕುಳತುಕೊಂಡ. ಆ ಬಂದ ಆಗಂತುಕನು ಯಾರು? ಅವನು ಒಂದು ಮಾತನಾಡಿದ ರೀತಿಯನ್ನು ನೋಡಿದರೆ ಈ ಮೊದಲು ನಾರಾಯಣ ಅವನನ್ನು ಅರಿತಿರಲಿಲ್ಲವೆಂದು ಸ್ವಷ್ಟವಾಗುವದು. ಯಾವದೋ ಒಂದು ಗುಪ್ತ ಸಂಗತಿಯ ಚಚೆಂಗಾಗಿ ಅಲ್ಲಿಗೆ ತೆರಳಿದ್ದಾನೆ. ನಾರಾಯಣ ಯಾವದನ್ನೂ ಅರಿಯದವನೆಂತಿದ್ದರೂ ಎಲ್ಲ ಅರಿತಿದ್ದಾನೆ.

ಸಂಜೆಯ ಇಗಂಟಿಯ ಸುಮಾರಿಗೆ ಪ್ರಸನ್ನಕುಮಾರರ ಕಾರು ಅಶ್ವತ್ಥರಾಯರ ಮನೆಯೆಡುರು ಒಂದು ನಿಂತಿತ್ತು. ಅವರು ಬರುವದು ಮನೆಯವರಿಗೆಲ್ಲ ಮೊದಲೇ ತಿಳಿದಿತ್ತೇಂದು ಕಾಣುತ್ತದೆ. ಶೇಖರ ಒಂದು ಅವರನ್ನು ಸ್ವಾಗತಿಸಿ ಒಳಗೆ ಕರೆದುಕೊಂಡು ಹೊರಿದ. ಮೇಜಿನ ಸುತ್ತಲೂ ಅವರೆಲ್ಲ ಹೊನ್ನವಾಗಿ ಕುಳತುಕೊಂಡರು. ಪ್ರಸನ್ನ ಕುಮಾರರು ಒಂದೆ ರಡು ನಿರ್ವಿಷಗಳ ವರಿಗೆ ಅವರನ್ನೆಲ್ಲ ದಿಟ್ಟಿಸಿ ನೋಡಿ ಒಂದು ಕಾಗದವನ್ನು ಜೀಬಿನಿಂದ ಹೊರತೆಗೆದು “ನಾನು ವಿಳಿನ್ನು ಓದಬಹುದೇನು?:” ಎಂದು ಕೇಳಿದರು. ಕುಳಿತವರ ಸಮೃತಿ ಆದಕ್ಕೆ ದೊರೆಯಿತು. ಅಶ್ವತ್ಥರಾಯರ ಆಸ್ತಿಯ ಬಹುಭಾಗ ವೀಣಳಿಗೆ ಹೊಗುತ್ತಿತ್ತು. ಉಳಿದ ಭಾಗದಲ್ಲಿ ಅವನು ಗಂಡುಮಂಕ್ಕಳಿಗೆಲ್ಲ ಹಂಚಲಾಗಿತ್ತು. ಓದುವದು ಮುಗಿದಮೇಲೆ ಶೇಖರ ವೀಣಳನ್ನು ಉರಿಗಾರುವ ಕಣ್ಣಗಳಿಂದ ನೋಡಿದ. ತನ್ನ ಆ ಜನ್ಮ ಶತ್ರುವನ್ನು ನೋಡಿದಂತೆನಿಸಿತು ಅವನಿಗೆ.

“ಮುದುಕೆನಿಗೆ ಸಾಯುವಕಾಲಕ್ಕಾದರೂ ಬುದ್ಧಿ ಬರಲಿಲ್ಲ.”

— ಹೆಡಿತೆರಿದ ಹಾವು ಕ್ರೋಧದಿಂದ ಘಣೆಯನ್ನು ನೆಲಕ್ಕುಪುಳಿಸು ವಂತೆ ಬುಸುಗುಟ್ಟಿದ.

“ಸತ್ತವರನ್ನು ಕುರಿತು ಹಾಗೆ ನುಡಿಯಬಾರದು ಶೇಖರ” ಮಾಥವ ಅವನನ್ನು ಸಮಾಧಾನ ಮಾಡಲು ನುಡಿದ. “ಹೊಟ್ಟಿಯ ಸಂಕಟ ತಡೆಯಿದವ್ವರಿ ಅವರಾದರೂ ಏನು ಮಾಡಬೇಕು.”

— ವೀಣಳ ಧೈನಿಯಲ್ಲಿ ವ್ಯಂಗ್ಯದ ಪಾಠಾಹಲ ತುಂಬಿತ್ತು ಶೇಖರ ಸಿಡಿದ್ದು ನುಡಿದ—

“ನೀನೇನು ಮನುಷ್ಯಾಶೋ ಅಥವಾ ರಾಕ್ಷಸಿಯೋ!”

“ಶೇಖರ ನಾಲಿಗೆ ಹಿಡಿದು ಮಾತನಾಡು”—ವೀಣಾ ಅಪ್ಪೇ ಕಾವಿ ನಿಂದ, ಜೋರಿನಿಂದ ನುಡಿದಳು.

ಜಗಳ ವಿವರಿತವಾಗುವದೆಂದು ಪ್ರಸನ್ನ ಕುಮಾರರು ವೀಣಳನ್ನು ಕರೆದು ಕೊಂಡು ಹೊರಗೆ ಬಂದರು.

ಇತ್ತು ಉಳಿದ ಅಣ್ಣಂದಿರು ಶೇಖರನಿಗೆ ಸಮಾಧಾನವನ್ನು ಹೇಳುತ್ತಿದ್ದರು. ಆದರೆ ನಾರಾಯಣ ತನಗೆ ಇದಾವದು ಸಂಬಂಧವಿಲ್ಲವೆಂಬತೆ ಸಿತಪ್ರಜ್ಞನಂತೆ ಒಂದೇಡೆ ಕುಲತ್ವಕೊಂಡಿದ್ದ. ಪ್ರಸನ್ನ ಕುಮಾರರಿಗೆ ನಾರಾಯಣನ ಶಾಂತಸ್ವಭಾವ ಮನಸ್ಸಿಗೆ ಹಿಡಿಯಿತೆಂದು ಕಾಣತ್ತದೆ. ಅದನ್ನು ಮೆಚ್ಚಿ ಮಾತನಾಡಿದರು. ಶೇಖರ ಕಲೋರ ಸ್ವರದಿಂದ ಚೀರಿ ಮಾತನಾಡುತ್ತಿದ್ದ.

“ನೋಡಿ ಅವನಿಗೆ ನಾನು ಮಾಡಿದ್ದಾದರೂ ಏನು? ಯುಸಲೆಸ್ ಹೇಗೆ ನನ್ನ ಮೇಲೆ ಕಿಡಿಗಾರುತ್ತಿದ್ದಾನೆ.” ಹೊರಗೆ ಬಂದ ವೀಣಾ ಪ್ರಸನ್ನ ಕುಮಾರರಿಗೆ ಹೇಳಿದಳು.

“ಅವರವರ ಸ್ವಭಾವ ಬಿಡಿ. ನೀವೇಕೆ ಅವನ ಮೇಲೆ ವೃಥಾ ಕೊಪಗೊಳ್ಳುವಿರಿ.”

— ವಿವಶಾದ ಅವಳಿಗೆ ಸಾಂತ್ವನವನ್ನೀಯುತ್ತ ಪ್ರಸನ್ನ ಕುಮಾರರು ನುಡಿದರು.

“ನುಷ್ಟ ಸ್ವಭಾವವಿದು. ಯಾರನ್ನು ಕಂಡರೂ ಆಗದಂಥ ಸ್ವಭಾವ”

“ನೀವು ಸ್ವಲ್ಪ ಮುಂಜಾಗ್ರತೆಯಿಂದಿರಬೇಕು ವೀಣಾದೇವಿ.”

— ಪ್ರಸನ್ನ ಕುಮಾರರು ಅವಳನ್ನೂ ಎಚ್ಚರಿಸುವಂತೆ ನುಡಿದರು.”

“ನನ್ನನ್ನೇನು ಮಾಡುವನು ಬಿಡಿ ಇವನು. ಯುಸಲೆಸ್.....
ಯುಸಲೆಸ್.”

—ಎಂದು ವೀಣಾ ನುಡಿದಳು. ಅವಳ ಧ್ವನಿಯಲ್ಲಿ ಭಯಕ್ಕೆ ಎಡೆ
ಯಿರದೆ ಇರಲಿಲ್ಲ. ಶಿವನ ತಾಂಡವ ನೃತ್ಯದಂತೆ ತಡೆಯಿಲ್ಲದಲೇ ಅವನ
ವಾಗಾಢರೆ ಸಾಗಿತ್ತು. ಅಣ್ಣಂದಿರು ಸಮಾಧಾನ ಹೇಳಿದರೂ ಅವನು ಕೇಳ
ಲಿಲ್ಲ. ಅವನು ಬಯ್ಯಿವದು ವೀಣಳಿಗೆ ಅಪ್ಪಷ್ಟವಾಗಿ ಕೇಳಿಬರುತ್ತಿತ್ತು.
ಅವನ ಮಾತಿನಿಂದ ವೀಣಳಿಗೆ ನಖಶಿಖಾಂತವಾಗಿ ಸಿಟ್ಟಿ ಭುಗಿಲೆಂದು
ಉರಿಯುತ್ತಿತ್ತು. ಹೊಗಿ ಒಂದೆರಡು ಅಪ್ಪಳಿಸಬೇಕೆಂಬ ಭಾವ ಮಂಟ್ಟ
ತ್ತಿತ್ತು. ಆದರೆ ಆ ರೀತಿ ಮಾಡುವದರಿಂದ ದೈವ ಬೆಳೆಯುತ್ತ ಹೊಗು
ವದೆಂದು ಸುಮ್ಮನಾದಳು. ಶೇಖರನ ಅಪ್ಪಷ್ಟವಾದ ಧ್ವನಿ— “ಇವಳೆ
ಎನೋ ಮಾಡಿದ್ದಾಳೆ. ಇವಳ ಕೊಲೆ ಮಾಡದೆ ಬಿಡುವನನಲ್ಲ.....ಇವ
ಳಾದರೂ ಮನೆಯಲ್ಲಿರಬೇಕು ಅಥವಾ..... ನಾನಾದರೂ ಇರಬೇಕು.”
ಕೇಳಿ ವೀಣಳ ವೇಗರೆ ಭಯದಿಂದ ಬೆಳ್ಗಾಗುತ್ತಿತ್ತು. ಇವನು ಏನನ್ನು
ಮಾಡಲಿಕ್ಕೂ ಹೇಸುವವನಲ್ಲವೆಂದು ಅವಳಿಗೆ ತಿಳಿಯಿತು. ವಿವಶಾದ
ಅವಳ ನುನವು ಇನ್ನಪೆಕ್ಕರಿಗೆ ಈ ಸುದ್ದಿಯನ್ನು ತಿಳಿಸಿದ ಮೇಲೆಯೆ
ಹಿಮಿತಕ್ಕೆ ಬಂದಿತು. ಶ್ರೀಧರ ಅವಳಿಗೆ ಧೈರ್ಯವನನ್ನು ಹೇಳಿ ಕಣಹಿಸಿ
ಕೊಟ್ಟಿ. ಈ ಹೊಸ ಸಮಸ್ಯೆ ಅವನೆದುರಿಗೆ ಭೂತದಂತೆ ಬೆಳುದು ಅಣಕಿ
ಸುತ್ತಿತ್ತು.

“ಬನ್ನಿ ಬನ್ನಿ ಸರ್. ಒಳಗೆ ಬನ್ನಿ.” ಆನಂದ ಪ್ರಭುಗಳ ಕಚೇರಿಯಲ್ಲಿಯ ಶ್ಲಾಕು ಇನ್ನುಪೆಕ್ಕರರನ್ನು ಆದರದಿಂದ ಎಮರುಗೊಂಡ. ಅಲ್ಲಿಯೇ ಇದ್ದ ಜೆರಿನ ಮೇಲೆ ಆಸಿನೆನಾಗಿ ಆನಂದ ಪ್ರಭುಗಳ ಬಿಸಿನೀಸ್ ವಿಷಯವಾಗಿ ಮಾತನಾಡಿದ. ಆವಸಿಂದ ಆನಂದ ಪ್ರಭುಗಳ ನೋಟಾರ ಕಂಪನಿಗೆ ರುಕ್ತಿದೇಸೆ ಒದಗಿದೆಯಂಬುದು ತಿಳಿಯಿತು. ಏ-ಎ ವರುವಾಗಳ ಹಿಂದಿನ ಸುದ್ದಿಯು ಸಹ ತಿಳಿಯಿತು. ಆಗ ಪಾಪ ಆನಂದ ಪ್ರಭುಗಳ ಕಂಪನಿಗೆ ಬಹಳ ಹಾಸಿಯಾಗಿತ್ತಂತೆ. ಈಗವರು ಕುಬೇರರಾಗಿದ್ದಾರೆ. ಕಚೇರಿಯ ಬಲಗಡೆಯೇ ಆನಂದ ಪ್ರಭುಗಳ ಜಿಕ್ಕೆ ತರಮನೆ

“ನಿಮ್ಮ ಯಾಜಮಾನರು ಇಲ್ಲಿಗೆ ಬರುವರೋ? ಅಥವಾ ಮನೀಯಲ್ಲಿ ಭೆಟ್ಟಿಯಾಗಲೋ?”

“ನಿಮ್ಮ ಮನೀಗೆ ಹೋಗಿ ಭೆಟ್ಟಿಯಾಗುವದೆ ಒಳತು” ಎಂದು ಕ್ಷಾರ್ಕ ಹೇಳಿದ.

ಸಮೀವದಲ್ಲಿಯೇ ಇದ್ದ ಅವರ ವಾಸನ್ನಿಂದಿಡಿಗೆ ಹೆಚ್ಚೆ ಹಾಕಿದ. ಮನೀಯಿದುರಿರುವ ವಿಶಾಲವಾದ ಕಂಪೌಂಡು ಹಾಣಿ ಸುರಿಯುತ್ತಿತ್ತು. ನೀರಿನ ವೃವಸ್ಥಿ ಸಮೃದ್ಧವಾಗಿದ್ದರೂ ತೋಟಿನನ್ನು ಮಾಡುವ ಗೋಜಿಗೆ ಯಾರೂ ಹೋಗಿರಲ್ಲಿ. ಅಲ್ಲಲ್ಲಿ ಕಂಟಿಗಳು ಬೆಳೆದಿದ್ದವು. ಹುಲ್ಲು ಭರಿದಿಂದ ಬೆಳೆದು ಹಚ್ಚಿಪಚ್ಚಿನ್ನು ಆರಿವೆಯನ್ನು ಸೆಲಕ್ಕು ಹಾಸಿವಂತೆ ಕಾಣುತ್ತು. ಒಂದರಡು ಹೊನಿನ ಗಿಡಗಳಿಂದ ಶುಷ್ಕಗಳು ಇನುರಣಿತವಾಗಿ ದಾರಿಗಾರರು ತಮ್ಮನ್ನು ನೋಡಲೇಂಬಂತೆ ಮುಖವನ್ನು ಮೇಲೆತ್ತಿ ನಿಂತು ಕೊಂಡಿದ್ದವು ಪೂರ್ವಜರ ಆಸ್ತಿಯೆಂಬಂತೆ ದೊಡ್ಡ ಮರಗಳು ಪ್ರಕ್ಕಾಗಿ ನಿವಾಸವಾಗಿದ್ದವು. ಆದನ್ನು ನೋಡುತ್ತ ಶ್ರೀಧರ ಮುಂದುವರೆದ. ಬಾಗಿಲ ಹತ್ತಿರ ಬಂದು ಅಲ್ಲಿಯೇ ಇದ್ದ ಆಳಿನ ಕೈಯಲ್ಲಿ ತನ್ನ ವಿಜಿಟಿಂಗ್ ಕಾಡುನ್ನು ಕೊಟ್ಟಿ ಕಳುಹಿಸಿ ಪಡಸಾಲೆಯಲ್ಲಿಯು ನೋಫಾದ ಮೇಲೆ ಕುಳಿತುಕೊಂಡ. ಪಡಸಾಲೆ ವಿಶಾಲವಾಗಿತ್ತು. ಪ್ರೀಪಾಯ. ಮೇಜು

ಕುಚಿಗಳಿಂದ ತುಂಬಿತ್ತು. ಕೆಳಗೆ ನಸುಗಿಂಪಾಡ ಒಂದು ಜಮಿಖಾನೆಯನ್ನು ಹಾಸಲಾಗಿತ್ತು. ೧೮-೯೫ ವಿವಿಧ ನಮೂನೆಯ ಲಾಯಿಟ್ಟಿಗಳು ಹಾಲಿನೊಂದರಲ್ಲಿಯೇ ಇದ್ದವು. ಒಂದೆಡಿಗೆ ಗೋಡೆಯ ಮೇಲೆ ವಿವಿಧ ವಾಗಿಗಳಿಂದ ದೇವರನ್ನು ಸಾಕ್ಷಾತ್ಕಾರಿಸಿಕೊಂಡ, ಭಗವಂತನನ್ನು, ಧರ್ಮ ಸತ್ಯಗಳನ್ನು ನಾವು ಪ್ರವಂಚವನ್ನು ನೋಡುವದಕ್ಕಿಂತ ಅತಿಶಯವಾಗಿ ಅನುಭವಿಸಬಹುದು, ನೋಡುಬಹುದು; ಎಂದು ಕೆಳ್ಳಿದೆಯಿಂದ ಸಜೀವ ಸಂದೇಶವನ್ನು ಬೀರಿದ ಆಧ್ಯಾತ್ಮಿಕ ಮಹಾನುಭಾವ ಮನುಷ್ಯನ ಏಕ ಮೇವ ಆದರ್ಶ ಭಗವಂತನೆಂದು ಸಾರಿದ, ನಿರ್ಜೀವಿಗಳಾದ ಜನತೆಯಲ್ಲಿ ಸಚೀತನದ ವಸಂತ ಶುತ್ತುವನ್ನು ಮೂಡಿಸಿದ, ಉಜ್ಜುಲವಾದ ಬೆಳಕನ್ನು ನಯನಗಳಿಂದ ಹೊರಸೂಸುತ್ತೇ ಪದ್ಭಾಸನ ಹಾಕಿ ಕುಳಿತೆ ಶ್ರೀ ರಾಮ ಕೃಷ್ಣ ಪರಮಹಂಸರ ಚಿತ್ರ, ಇನ್ನೊಂದೆಡಿ ವಿಶ್ವದಲ್ಲಿ ಭಾರತೀಯ ಸಂಸ್ಕೃತಿಯ ಪ್ರಚಂಡ ತರಂಗಗಳಿಂದ ವಿಸ್ತೃಯಗೊಳಿಸಿದ, ಕೇಸರಿ ಕಂಠದಿಂದ ಜನತೆಯನ್ನು ಹೊಡಿದೆಬ್ಬಿಸಿದ ಶಾರದೇಯ ಪುತ್ರ ಸ್ವಾಮಿ ವಿವೇಕಾನಂದರು ಕರ್ಮಯೋಗದ ನಿಜ ಸಂದೇಶವನ್ನು ಸಾರಿದ, ಮುಗುಳ್ಳಿಗೆಯಿಂದ ಕೂಡಿದ ಬಾಪ್ರಾಚಿ, ರಾಜಕೀಯ ಉತ್ತರಂಗ ಶಿಖರದ ಮೇಲೆ ಭಾರತದ ಕ್ರಿತಿಕ ಧ್ಯಾಜವನ್ನು ಹಿಡಿದು ನಿಂತ ನೆಹರು ಮೊದಲಾದವರ ಚಿತ್ರಗಳು ಗೋಡೆಗಳನ್ನಲಂಕರಿಸಿದ್ದವು. ಶ್ರೀಧರ ಇವನ್ನೆಲ್ಲ ನೋಡುತ್ತ ತನ್ನಯ ನಾದ ವೇಳೆಯಲ್ಲಿ ಮೆಟ್ಟುಲಾಗಳನ್ನು ಲಿಯುತ್ತ ಆನಂದ ಪ್ರಭುಗಳು ಬಂದರು. ಅವರದೇನೂ ಆಕರ್ಷಕವಾದ ವ್ಯಕ್ತಿತ್ವವಲ್ಲ. ಬೊಜ್ಜು ಬೆಳೆದಿತ್ತು. ಮೈಯಲ್ಲಿ ಮಾಂಸದಗಟ್ಟಿಗಳು ಕಾಣುತ್ತಿದ್ದವು. ತೊಗಲು ಮಾಂಸದ ಭಾರ ತಡೆಯಲಾರದೆ ಜೋತುಬಿದ್ದಂತೆ ಕಾಣುತ್ತಿತ್ತು. ಆವರ ಗದ್ದ ಮಾತನಾಡುವಾಗ ನಡುಗುತ್ತಿತ್ತು. ಕೈಯಲ್ಲಿ ಒಂದೆರಡು ಹರಳನ ಉಂಗುರುಗಳು ಮಿಂಚುತ್ತಿದ್ದವು. ಆನಂದ ಪ್ರಭುಗಳನ್ನು ಒಮ್ಮೆ ನೋಡಿದವರು ಸುಖದ ಮೂರ್ತಿಮಂತ ಸ್ವರೂಪವೆಂದು ನಿಶ್ಚಿತವಾಗಿ ನುಡಿಯುತ್ತಿದ್ದರು.

“ಎನು, ಅವರಾವ ಇನ್ನೆಸ್ಟೆಕ್ಸರ ಭೆಟ್” ನಗೆಯ ಬಾಣವನ್ನು ಎಸೆದು ಆನಂದ ಪ್ರಭುಗಳು ಕುಳಿತರು.

“ನೋಡಿ, ನಾನು ಬಂದ ಕಾರಣ ನೀವಾಗಲೆ ಗ್ರಹಿಸಿರಬಹುದು.”

— ಶ್ರೀಧರ ನೇರವಾಗಿ ವಿಷಯವನ್ನು ಮುಂದೆ ಚಾಚಿದ. “ಅಶ್ವತ್ಥ ರಾಯರು ಕೊಲೆಯಾಗುವ ಮುನ್ನ ಸಿಮಗೆ ಪ್ರೋನು ಮಾಡಿದ್ದ ರಂತ ಯಾವ ವಿಷಯವೆಂಬುದನ್ನು ತಿಳಿಸಬಹುದೇನು?” ಅಂದಿನ ದಿನವೇ ಸುಮಾರು ೬—೭೦ ಕೊ೦ ಅಥವಾ ೬—೫೦ ಕೊ೦ ಅಶ್ವತ್ಥ ನನಗೆ ಪ್ರೋನು ಮಾಡಿದ. ಬಿಜನೇಸ್ ವಿಷಯವಾಗಿ ಮಾತನಾಡುವದಿದೆಯೆಂದು ತಿಳಿಸಿದೆ. ಅಗಂಟಗೆ ತಾನೆ ಬಂದು ಭೀಟ್ಟಿಯಾಗುವೆನೇಂದು ಸಹ ಹೇಳಿದ. ಆದರೆ ನಿಶ್ಚಯ ವೇಳೆಗೆ ಅವನು ಬರಲಿಲ್ಲ.”—ಅನ್ವಯದ ಪ್ರಭುಗಳು ಸುಡಿದರು.

“ಕಾಗಾದರೆ ವ್ಯವಹಾರದ ವಿಷಯವೇ ಆದು.”

“ನೋದು. ಅದೇನು ಮುಖ್ಯ ವಿಷಯವಲ್ಲ ಬೆಂದಿ ನನ್ನ ಮೋಟಾರ ಕಂಪನಿಗೆ ಅವನು ಸಹಾಯನನ್ನು ಮಾಡಿದ್ದ. ಅದೆ ವಿಷಯವಾಗಿ ಮಾತನಾಡುವವನಿದ್ದನೇಂದು ಕಾಣುತ್ತದೆ.”

“ಅಶ್ವತ್ಥ ರಾಯರಿಗೆ ಮತ್ತು ಸಿಮಗೆ ಎಂದಿಸಿಂದ ಪರಿಜಯವಿರುವದು. ಈ ವ್ಯವಹಾರದಿಂದಲೇ ಅಥವಾ ಮೊದಲಿಸಿಂದಲೇಯೋ?”

“ಅಶ್ವತ್ಥ ನನ್ನ ಬಾಲ್ಯ ಸ್ನೇಹಿತ. ಆದರೆ ನಡುವೆ ಮಾತ್ರ ಕೆಲವು ವರ್ಷ ಎಲ್ಲಿಯೋ ಹೊಗಿದ್ದ. ಹೊದವನು ಶ್ರೀಮಂತನಾಗಿಯೇ ಮರಳಿ ಬಂದ. ಬಾಲ್ಯದಲ್ಲಿ ಮಾತ್ರ ಬಹಳ ಸಭ್ಯನಿದ್ದ. ಆದರೆ ತಾರುಣ್ಯದಲ್ಲಿ ಮಾತ್ರ ಅವನಿಗೆ ನೀತಿಯೆಂಬುದಿರಲಿಲ್ಲ. ಇಲ್ಲಿಗೆ ಸಿರಿವಂತನಾಗಿ ಒಂದು ಕೆಲವು ವರ್ಷಗಳಾಗ ಮೇಲೆ ನನ್ನ ಕಂಪನಿಯ ಪಾಲುಗಾರನಾಗುವೆ ನೇಂದು ತಿಳಿಸಿದ. ಬಾಲ್ಯ ಸ್ನೇಹಿತನೇಂದು ನಾನು ಯಾವ ಆಡತದೆಯನ್ನು ಮಾಡಲಿಲ್ಲ.”

— ಎಂದು ಸುಡಿಯುತ್ತಾ ಅನ್ವಯಪ್ರಭುಗಳು ಉಗಿರುಗರೆದರು. ಬಹುಶ ಈಗಾಗಲೆ ಮಾತನಾಡಿ ವಣಿದಿದ್ದ ರೆಂದು ಕಾಣುತ್ತದೆ. “ಅಶ್ವತ್ಥ ರಾಯರ ಬಗ್ಗೆ ನೀವು ಮತ್ತೇನಾದರೂ ಹೇಳಲು ಸಾಧ್ಯವಿದೆಯೇ ಅನ್ವಯಪ್ರಭುಗಳೇ?” — ಶ್ರೀಧರ ಆಸೆಯನ್ನು ಬಿಡದೆ ಕೇಳಿದ. ಆದಕ್ಕೆ ಅವರು-

“ಅಶ್ವತ್ಥನ ತಂದೆ ಒಬ್ಬ ಸಾಲೆಯ ಮಾಸ್ತರರಿದ್ದರು. ಅವರದ್ದು ಮೊದಲಿಸಿಂದಲೂ ಒಡತನದ ಜೀವನ. ಅವರ ಮನೆಯ ಬಲಗಡೆಯೇ

ನಮ್ಮ ಮನೆ. ನಮ್ಮ ಮನೆತನ ಆಗಭೇಶೀಮಂತರದು. ಅಶ್ವತ್ಥನಿಗೆ ಅಣ್ಣ ತಪ್ಪುಂದಿರ ದೊಡ್ಡ ಬಳಗವಿತ್ತು. ನಾನು ಆವನು ಕೂಡಿಯೇ ಸಾಲೆಯಾನ್ನು ಕಲೆಯುತ್ತಿದ್ದೇವು. ಆವನ ತಂಡ ತಾಯಿಗಳು ಬಹಳ ಆಚಾರವೀಲರು. ಮಂತ್ರಫೋರ್ಮ ವೋದಲಾದವು ಆವರ ಮನೆಯಿಂದ ದಿನಾಲು ಕೇಳಬರುತ್ತಿದ್ದವು. ಅಶ್ವತ್ಥ ಚಿಕ್ಕವಸಿದ್ದಾಗ ಬಹಳ ಮುಗ್ಧ ವಿದ್ಯಾರ್ಥಿಯಾಗಿದ್ದು. ದೇವರಗುಡಿ ವೋದಲಾದವನ್ನೇಲ್ಲ ಕಂಡಾಗ ಇದ ಲೀಂದಲೇ ಸಾಷ್ಟ್ಯಂಗವೇರಗುತ್ತಿದ್ದು. ಆವನ ಈ ವಿಚಿತ್ರ ಸ್ಪಭಾವವನ್ನು ಕಂಡು ನವೆಲ್ಲಾ ಹಾಸ್ಯ ಮಾಡುತ್ತಿದ್ದೇವು. ಇದರಂತೆಯೇ ಆವನು ಮುಂದು ವರೆದ್ದರೆ ಒಬ್ಬ ದೊಡ್ಡ ಸಾಷ್ಟ್ಯಸಿಯಾಗಬಹುದಿತ್ತು. ಆದರೆ ಭಗವದಿಜ್ಞ ಬೇರೆಯಾಗಿತ್ತು” ಎಂದು ಹೇಳಿ ಜೋರಿಸಿಂದ ಉಸಿರಾಡಿಸಹತ್ತಿದರು. ಸ್ವಲ್ಪ ಹೊತ್ತು ವಿಶ್ರಾಂತಿಯಾನ್ನು ತೆಗೆದುಕೊಂಡಾದ ಮೇಲೆ—

“ಅಶ್ವತ್ಥನ ತಂಡೆಯದು ಕ್ಷುರಸ್ಪಭಾವ. ಬಡತನ ಆವರನ್ನೂ ರೀತಿಯಾಗಿ ಮಾಡಿತ್ತೋ ಆಥವಾ ಆವರು ಸ್ಪಭಾವತ ಕ್ಷುರರ್ನೇ ಹೇಳಲು ಸಾಧ್ಯವಿಲ್ಲ. ಹೆಂಡತಿಯಾನ್ನು ಕಾರಣವಿಲ್ಲದೆ ಹಿಂತಿಸುತ್ತಿದ್ದರು. ಇದ ರಿಂದ ಪಾಪ ಆವಳು ಬೇಸತ್ತುಹೋಗಿದ್ದಳು. ಅಶ್ವತ್ಥ ದಿನಾಲು ಆಳತ್ತು ಬಂದು ನಮಗೀಸುದ್ದಿಯಾನ್ನು ತಿಳಿಸುತ್ತಿದ್ದು. ನಾವಾದರೂ ಏನು ಮಾಡಲು ಸಾಧ್ಯವಿರಲಿಲ್ಲ. ದಿನ ದಿನಕ್ಕೆ ತಂಡೆಯ ವಿಷಯವಾಗಿ ಅನಾದರ, ತಿರಸ್ಯಾರಗಳು ಆವನಕ್ಕೆ ಬೆಳೆಯುತ್ತಿದ್ದವು. ಪ್ರತಿಭಟಿಸುವ ಶಕ್ತಿ ಮಾತ್ರ ಇನ್ನೂ ಬಂದಿರಲಿಲ್ಲ. ಆದರೂ ಆಗಾಗ ಇವನು ತಂಡೆಯ ಕ್ಷುರಧಕ್ಕೆ ಎರವಾಗಿ ಬಡಿತವನ್ನು ತಿನ್ನುತ್ತಿದ್ದು. ಇವನು ದೊಡ್ಡವನಾದಂತೆ ಇವನ ಸಹಸರಕ್ಕೆ ಒರಿಗಲ್ಲಿಗೆ ಹತ್ತುತ್ತಿತ್ತು. ತಂಡೆಯಾನ್ನು ನನ್ನೆದುರಿಗೆ ದೂರಿ ಮಾತನಾಡುತ್ತಿದ್ದು. ನಾನೇ ಎಷ್ಟೋ ಸಲ ಆವನಿಗೆ ಸಮಾಧಾನವನ್ನು ಹೇಳುತ್ತಿದೆ. ಒಂದು ಪ್ರಸಂಗದಲ್ಲಿಂತು ಅಶ್ವತ್ಥನ ತಂಡ ಹೆಂಡತಿಯಾನ್ನು ಗಿಟ್ಟಿನ ಭರದಲ್ಲಿ ಪಿವೇಚನೆಯಾಳದೆ ಕೊಲೆಸಿಂದ ಘಳಿಸಿದ್ದು. ತಲೆ ಒಡೆದಿತ್ತು. ಸಿಜವಾಗಿ ಆದು ರೈವೆಮಾಂಚನೀಯ ಸಂಗತಿ.” ಆಸಂದಪ್ರಭು ಗಳು ಸುಮೃಸಾದರು, ಆವರ ಆಳು ಕಾಫಿಯಾನ್ನು ತೆಗೆದುಕೊಂಡುಬಂದ ಕಾಣಿಯ ಸೇವನೆಯಾಯಿತು.

“ಅಂದು ಅಶ್ವತ್ಥನ ತಾಯಿಗೆ ಬಹಳ ಗಾಯವಾಗಿತ್ತು. ಸಮೇಕುದುರಿಗೆ ಅಶ್ವತ್ಥ ಅಂದು ಅಳತ್ತಲೆ ಬಂದು ಎಲ್ಲವನ್ನು ಸ್ವೇದಿಸಿಕೊಂಡ. ಅವನಿಗೆ ಎಡೆಯೂಡೆ ಹೋಗಿತ್ತು. ತನ್ನ ತಾಯು ಸತ್ತಿದ್ದಾಳಿಂದೆ ಅವನ ಭಾವನೆ ಡಾಕ್ಟರನನ್ನು ಕರೆದುಕೊಂಡು ಅವರ ಮನೆಯನ್ನು ತಲುಪಿದೆವು. ಡಾಕ್ಟರರು ಚಿಕಿತ್ಸೆಯನ್ನು ವಾಡಿಹೋದ ಬಳಿಕ ಅವನ ತಂದೆ ಸಿವಿಕಾರ ಚಿತ್ತ ದಿಂದ ಅಲ್ಲಿಗೆ ತಲುಪಿದರು. ಯಾವ ದುಷ್ಪಟಿನೆಯು ಸಡೆದಿಲ್ಲವೆಂಬಂತ್ತಿತ್ತು ಅವರ ಮನಸ್ಸಿತಿ. ಅಶ್ವತ್ಥನ ಕಣ್ಣಿನಲ್ಲಿ ತಂದೆಯನ್ನು ನೋಡಿ ಕೊರ್ಫಾಗ್ನಿ ಜ್ವಲಿಸುತ್ತಿತ್ತು. ಅಶ್ವತ್ಥ ಅವರೆದುರಿಗೆ ಹೋಗಿ ಬಾಯಿಗೆ ಬಂದಂತೆ ಅಂದ. ತಮ್ಮ ಮಂಗನ ಅಸೀಮ ಚೈಯವನ್ನು ಕಂಡು ವಿನ್ಯಾಸ ಯವಾಯಿತವರಿಗೆ. ಆದರೂ ಪಿತ್ತ ಪ್ರಕೃತಿ ಅವರದು. ಮಗನನ್ನು ಹೊಡೆಯಲು ಮುಂದಾದರು. ಆದರೆ ನಾನೆ ಅವರನ್ನು ತಡೆದೆ. ಇಲ್ಲದಿದ್ದರೆ ಅಶ್ವತ್ಥ ಬದಕುವ ಭರನಸೆಯಿರಲಿಲ್ಲ. ಹಾಯಸ್ಕಾಲಿನಲ್ಲಿದ್ದಾಗ ಅವನ ಮಾನಸಿಕ ಪರಿವರ್ತನೆಯಾಗಲು ಮೊದಲು ವಾಡಿತು. ಒಮ್ಮೊಮ್ಮೆ ಸುಂದಾಗಿ ಕುಳಿತುಕೊಳ್ಳುತ್ತಿದ್ದ. ಒಮ್ಮೊಮ್ಮೆ ಅತಿ ಕೂರನಂತೆ ವತ್ತಿಸುತ್ತಿದ್ದ ನನ್ನೊಡನೆ ಸಹ ಎಷ್ಟೂ ಸಲ ವರಟುತನದಿಂದ ವತ್ತಿಸುತ್ತಿದ್ದ. ಆಗ ನಾನು ಅವನಿಂದ ದೂರ ಸರಿಯತ್ತಿದ್ದೆ. ಮುಂದೆ ಅವನೆ ರೋಡಿ ಸುತ್ತು ಬಂದು ಕ್ಷಮಿಸಬೇಕೆಂದು ಕೇಳಿಕೊಳ್ಳುತ್ತಿದ್ದ. ಒಮ್ಮೆ ಅವನ ತಂದೆಯವರಿಗೆ ಜಡ್ಟೂ ಯಿತು. ಉಂಟಿನಲ್ಲಿ ಕಾಲರಾ ಹಾವಳಿ. ನರಳಿ ನರಳಿ ಒಮ್ಮೆ ತೀರಿಕೊಂಡರು. ಅವನ ತಂಗಿಯೊಬ್ಬಳು ಸಹ ಇದೇ ಬೇಸೆಯಲ್ಲಿ ಮರಣಿಸಿದರು. ತರುವಾಯ ಅಶ್ವತ್ಥನ ತಾಯಿ ಅವನನ್ನು ತಮ್ಮ ತಂಗಿಯ ಮನೆಯಲ್ಲಿ ಕಲಿಯಲು ಇಟ್ಟಬಂದರು. ಅವರ ಮನೆಯಲ್ಲಿಯೇ ಕೆಲಸ ಮಾಡಿಕೊಂಡು ವಿದ್ಯೆಯನ್ನು ಕಲಿಯತ್ತಿದೆ. ಪಾರಂಭದಲ್ಲಿ ಅವರು ವಿಶ್ವಾಸಾದರಗಳನ್ನು ತೋರಿಸುತ್ತಿದ್ದರು. ಆದರೆ ದಿನಗಳು ಕಳೆದಂತೆ ಕಿರಕಳವನ್ನು ಕೊಡಲು ಆರಂಭ ಮಾಡಿದರು. ಮನೆಯಲ್ಲಿಯ ಎಲ್ಲ ಕೆಲಸವನ್ನು ಇವನೆ ಮಾಡಬೇಕಾಗುತ್ತಿತ್ತು. ವೇಳೆ ಉಳಿದಾಗ ವಿದ್ಯೆಯನ್ನು ಕಲೆಯಬೇಕಾಗುತ್ತಿತ್ತು. ದಿನ ದಿನಕ್ಕೆ ಅವನ ಕಷ್ಟಗಳು ಉಲ್ಲಂಘಿಸಿದವು ಆಗೇಗ ನನಗೆ ಪತ್ರವನ್ನು ಹಾಕುತ್ತಿದ್ದ. ಆದರಲ್ಲಿ ತನ್ನ ದೀನತೆ, ಅಸಹಾಯತೆಯ ಅಳಿನ್ನು ತೋಡಿಕೊಂಡಿರುತ್ತಿದ್ದ. ಈ ಅವರಮಿತ ಮಾಡಿ

ತದಿಂದಾಗಿ ಅವನಿಗೆ ಓದುವದು ಸಾಧ್ಯವಿರಲಿಲ್ಲ. ಅಲ್ಲಿ ಎರಡು ವರುಷ ಫೇಲಾದ. ಮನೆಯವರೆಲ್ಲ ಸಿಟ್ಟುದರು. ಅಲ್ಲಿ ಅವನು ಹೊಡೆಯಿಸಿ ಕೊಟ್ಟುವದು ಸಹ ಪ್ರಾರಂಭವಾಯಿತು. ಪರಿಸ್ಥಿತಿ ಅವನನ್ನು ಕ್ಷಾರ ರಿತಿಗೆ ತಳ್ಳುತ್ತಿತ್ತು. ಒಮ್ಮೆ ಅಲ್ಲಿಂದ ಓಡಿ ಬಂದ. ಬಹಳ ಸೋರಗಿ ಹೋಗಿದ್ದ ಪಾಪ. ಇಲ್ಲಿ ಅವನು ಕೆಲವು ದಿನ ಕಳೆಯುವ ನೊಡಲೆ ಮತ್ತೆ ಅವರು ಬಂದು ಪೂರ್ವಾಯಿಸಿಕೊಂಡು ಕರೆದೊಯ್ದಿರು. ಬೇರೆ ಮಾರ್ಗವೇ ಇರಲಿಲ್ಲ. ಅವನಿಗೆ ಮತ್ತೆ ಗಾಣದತ್ತನಂತೆ ದುಡಿತ ಅರಂಭ ವಾಯಿತು. ಮುಂದೆ ಅವನ ಸಹನಶಕ್ತಿಯ ಕಟ್ಟು ಒಡೆಯಿತು. ಆಗಿಗೆ ಅವರಿಗೆ ಎದುರಾಡಲು ಪ್ರಾರಂಭಿಸಿದ. ಇದರಿಂದ ಅಲ್ಲಿಯವರ ಭಾಧೆ ಅಸಾಧ್ಯವಾಗಿ ಪರಿಣಮಿಸಿತು. ಇವನ ಮೇಲೆ ಅನೇಕ ಕಳವಿನ ಅವರಾಧ ವನ್ನು ಹೊರಸಿದರಂತೆ. ಅಲ್ಲಿಂದ ತಿರುಗಿ ಓಡಿಬಂದ. ದೇಹ ಬಹಳ ಕೃಶವಾಗಿತ್ತು. ಇಲ್ಲಿ ಬಂದ ಕೆಲವು ದಿನಗಳ ಮೇಲೆ ಅವನಿಗೆ ಕಾಯಿಲೆ ಯಾಯಿತು. ಅದರಲ್ಲಿ ನರಳ ಹೊರಬಂದ ಆಶ್ಚರ್ಯ ನವೀನ ಆಶ್ಚರ್ಯ ನಾಗಿದ್ದ.

ಉರಲ್ಲಿಯ ತುಂಟ ಜನರ ತಂಡಕ್ಕೆ ಸೇರ್ವಡೆಯಾದ. ಅವನ ಹೊದಲಿನ ಮೃದು ಸ್ವಭಾವ ಮಾಯವಾಗಿ ಅಲ್ಲಿ ರೌದ್ರತೆ ತಾಂಡವವಾಡುತ್ತಿತ್ತು. ಹೊದಲು ನನ್ನನ್ನು ಮಾತನಾಡಿಸುತ್ತಿದ್ದವ ಆದನ್ನು ತೈಜಿಸಿ ಬಿಟ್ಟು. ಯಾವದೋ ಬಂದು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು. ಅಲ್ಲಿಂದ ಜಣವನ್ನು ಹಾರಿಸಿಕೊಂಡು ಮಾಯವಾದ. ಮುಂದೆ ಎರಡು ಮೂರು ವರುಷ ಕಳೆದ ಮೇಲೆ ಬಂದ ಅವನು ಬದಲಾವಣೆಯ ಶಿಖರ ವನ್ನು ಮುಟ್ಟಿದ್ದ. ಹಣವನ್ನು ಬಹಳ ಧಾರಾಳವಾಗಿ ಖಚು ಮಾಡುತ್ತಿದ್ದು. ಎಲ್ಲಂದ ಬರುತ್ತಿತ್ತೋ ಏನೋ? ಆದನ್ನು ನೋಡಿ ನನಗೂ ಒಮ್ಮೊಮ್ಮೆ ಆಶ್ಚರ್ಯವೇಸಿಸುತ್ತಿತ್ತು. ಅವನ ತಾಯಿ ಸಹ ಸತ್ತಿದ್ದರು. ಈಗ ಅವನು ಪರೆಉಚ್ಚಿದ ಹಾವಿನಂತಾಗಿದ್ದ. ಉರಿನ ಹೆಣ್ಣುಮಕ್ಕಳ ವಿಷಯವಾಗಿ ಸಹ ಅವರ ತಂಡದ ದೃಷ್ಟಿ ಡರಿದಿತ್ತು. ಆದನ್ನು ತಡೆಯು ಲಾರದೆ ಸಾನೋಂದುದಿನ – “ಆಶ್ಚರ್ಯ ಈ ರಿತಿಯಾಗಿ ಸಿನ್ನ ಉಪಟಳ ಹೆಚ್ಚಿತ್ತ ಸಡೆದರೆ ಉರವರು ನಿನ್ನನ್ನು ಉಳಿಯಗೊಡಲಿಕ್ಕೆಂಬು. ಈಗಾಗಲೇ ನಿನ್ನಮೇಲೆ ಎಹ್ಮ್ಮೆ ಜನ ಹಳ್ಳಿ ಕಡಿಯುತ್ತಿದ್ದಾರೆ.” ಎಂದು ಬುದಿ ವಾದ ಹೇಳಿದೆ.

“ಯಾರು ನನಗೆಂದರೇನು? ಉರವರಿಗೆ ನನ್ನ ಸುಖ ನೋಡಲು ಅಗರಲಿಕ್ಕಿಳ್ಳ. ಆದ್ದರಿಂದಲೇ ಈ ಕುಟಕ ಸುಡಿಗಳನ್ನಾಡುತ್ತಿದ್ದಾರೆ. ನೀವು ಶ್ರೀಮಂತರು ಬಡವರನ್ನು ಯಾವಾಗಲೂ ತಿರಸ್ತಾರ ದೃಷ್ಟಿಯಿಂದಲೇ ನೋಡುತ್ತಿರಿ” ಎಂದು ಅವನು ನನ್ನನ್ನು ತೀವ್ರವಾಗಿ ನೋಡಿದ.

“ಶ್ರೀಮಂತರ ಮಾತ್ರ ಹೊಗಲಿ. ನೀನು ಬಡವರನ್ನಾಡರೂ ಯಾಕೆ ಹಿಂಸಿಸುತ್ತಿದ್ದೀಳು?”

“ನಿನಗಾಜ್ಞರು ಹೇಳಿದರು ನಾನು ಬಡವರನ್ನು ಹಿಂಸಿಸುತ್ತೇನೆಂದು. ಹಿಂಸಿಸಿದರೂ ಅದು ಹೊಡಲಿನ ಸೇಡಿನಿಂದ. ನಾವು ಬಡತನದಿಂದಿರುವಾಗ ಯಾರಾದರೂ ಸಹಾಯ ಮಾಡಿದರೆ?”

“ಅವರು ನಿನಗೆ ಸಹಾಯ ಮಾಡಲಿಲ್ಲವೆಂಬ ಉದ್ದೇಶದಿಂದ ಈ ರೀತಿಯಾಗಿ ಆಚರಿಸುವದು ತಪ್ಪಾಗಿ. ಸೇಡಿಗೆ ಪ್ರತಿಸೇಡು ಸಭ್ಯತನದ ಲಕ್ಷಣವಳ್ಳ.” ನಾನು ಚುರುಕಾಗಿಯೇ ಅವನಿಗೆ ಹೇಳಿದೆ. “ಸಭ್ಯತನವಂತೆ—ಸಭ್ಯತನೆ” ಎಂದು ಅವನು ಮಾರ್ಪಿಕವಾಗಿ ನಕ್ಕು—

“ಅದು ಶ್ರೀವಂತರಿಗೆ ಮಾತ್ರ ವಿತವಾದದ್ದು. ಅದೊಂದು ನೋಗಿನ ಶಬ್ದ. ಹಣವಂತರಿಗೆ ಎಷ್ಟೋ ಕೃತ್ಯಗಳನ್ನು ಮತ್ತೆ ಮಾಡಲು ಅದೊಂದು ತೆರೀ” ಅಶ್ವತ್ಥ ಎಷ್ಟುಹೇಳಿದರೂ ಕೇಳಿದೆ ತಾನೇ ಅಲ್ಲಿಯ ನಿರಂಕುಶ ಪ್ರಭುವಿನಂತೆ ಉದ್ದಾಮತನದಿಂದ ವರ್ತಿಸಿದ. ನನ್ನ ಯಾವ ಮಾತನ್ನು ಕೇಳಿದೆ ನನ್ನನ್ನು ತಿರಸ್ತರಿಸಿ ಮಾತನಾಡಿದ. ಅಂದಿನಿಂದ ಅವನ ವಿಷಯ ವನ್ನೇ ತ್ಯಜಿಸದೆ. ಒಮ್ಮೆ ನಮ್ಮ ಮನೆ ಕಳುವಾಯಿತು. ಅಶ್ವತ್ಥನ ಮನೆಯಲ್ಲಿ ಕಳುವಾದ ಮಾಲು ದೊರೆಯಿತು. ಅಲ್ಲಿಂದ ಓಡಿಹೋದ ಅವನು ತಿರುಗಿ ಬರಲಿಲ್ಲ. ನನಗಾದರೂ ಅವನ ನೆನಪು ಅಳಿಸಿಹೋಗಿತ್ತು. ಮುಂದೆ ಅವನಿಗೂ ನನಗೂ ಅಕ್ಸಾತಾಗಿ ಭೆಟ್ಟಿಯಾಯಿತು. ನನ್ನ ವ್ಯವಹಾರದಲ್ಲಿ ತಾನು ಪಾಲುಗೊಳ್ಳಲು ಬಂದ. ನಾನು ನಿರಾಕರಿಸಿದಾದೆ. ನಮ್ಮಿಬಾಲ್ಯದ ಎಷ್ಟೋ ದಿನಗಳನ್ನು ನೆನೆಸಿಕೊಂಡು ಅವನು ನಾನು ವ್ಯಧಿಪಟ್ಟಿದ್ದೇನೆ, ಹಷಣಿಸಿದ್ದೇನೆ. ಆದರೆ ಅವನದು ಈ ರೀತಿ ದಾರುಣವಾದ ಡತ್ತಯಾಯಿತು.”

“ಆನಂದ ಪ್ರಭುಗಳೇ, ಅಶ್ವತ್ಥರಾಯರ ತಾರುಣ್ಯದ ದಿನಗಳನ್ನು ದರೂ ಬಲ್ಲಿರಾ?”

“ಎಮ್ಮೆಲ್ಲ ಸಲ ಈ ವಿಷಯವಾಗಿ ಆವನನ್ನು ಕೇಳಿದ್ದೇನೆ. ಆದರೆ ಒಂದು ದಿನವಾದರೂ ಆತ ಅದನ್ನು ತಿಳಿಸಲಿಲ್ಲ. ಇದರಿಂದ ನಿಮಗೇನಾದರೂ ಸಹಾಯವಾಗಬಹುದೆ?”

“ಓಹೋ! ಬೇಕಾದವ್ಯಾ ಸಹಾಯವಾಗುತ್ತದೆ. ಮುಖ್ಯವಾಗಿ ನಮಗೆ ಆವರ ಜೀವನವ ಪರಿಚಯ ಬೇಕಾಗಿತ್ತು. ಆವರನ್ನು ಮೊನ್ನೆಯ ವರಿಗೆ ಯಾರೋ ಬಾಲ್ಯಕಮೇಲ ಮಾಡುತ್ತಿದ್ದರು?”

“ಬಾಲ್ಯಕಮೇಲ ಮೊನ್ನೆಯವರಿಗೆ!.....ಮೊನ್ನೆಯವರಿಗೆ!”

—ಆನಂದ ಪ್ರಭುಗಳು ಆನಿತ ಅಷ್ಟು ರಿಯಂದ ಆಂದರು.

“ನಿಮಗೆ ಆ ವಿಷಯ ತಿಳಿದಿರಲಿಲ್ಲವೇ?”

—ಶ್ರೀಧರ ಅಪ್ಪೆ ಚಕ್ಕಿತ ಮುದ್ದೆಯಂದ ಕೇಳಿದೆ.

“ಇಲ್ಲ. ಅಶ್ವತ್ಥ ಈ ವಿಷಯವಾಗಿ ನನಗೇನೂ ತಿಳಿಸಿರಲಿಲ್ಲ. ಬಹಳ ವಿಚಿತ್ರವ್ಯಕ್ತಿ ಆವನು.”

“ನಿಮಿಂದ ನನಗೆ ಬಹಳ ಸಹಾಯವಾಯಿತು ಆನಂದ ಪ್ರಭುಗಳೇ”
ಕೃತಜ್ಞತೆಯಂದ ಆವರಿಗೆ ನಮಸ್ಕರಿಸಿದ.

“ಇದೇನು ಸಹಾಯ ಬಿಡಿ. ನನಗೆ ತಿಳಿದ್ದನ್ನು ನಿಮಗೆ ತಿಳಿಸಿದ್ದೇನೆ.”

ಶ್ರೀಧರ ಹೊರಗೆ ಬಂದಾಗ ಆವನ ಮನದಲ್ಲಿ ಆನಂದ ಪ್ರಭುಗಳ ಭವ್ಯ ಆಕೃತಿ ನೆಲೆಸಿತ್ತು. ಈ ವ್ಯಕ್ತಿ ಬಾಲ್ಯಕಮೇಲಿನ ವಿಷಯ ಇರಿಯೆ ನೆಂದು ಹೇಳುತ್ತಾನೆ. ಇದೇನು ನಟನೆಯೋ? ನಾರಾಯಣ ಆ ವಿಷಯ ವನ್ನು ಕೇಳಿದ್ದೇನೆಂದು ಹೇಳುತ್ತಾನೆ. ಇದು ಸಹ ನಾರಾಯಣನದೇ ಮೋನ. ಶ್ರೀಧರ ಕಾರನ್ನು ಡ್ರಾವ ಮಾಡಿಕೊಂಡು ಬಂದಿಂದ ಆವನಿಗಾಗಿ ಒಂದು ಕುತ್ತಾಕಲದ ಸಂಗತಿ ಕಾದಿತು.

ಹೋಟೆಲಿನಲ್ಲಿ ಇಸ್ಪಿಟಾಟ್ ಒಳ್ಳೆಗೆ ಜೋರಿನಿಂದ ಪಾರಂಭವಾಗಿತ್ತು. ಒಳ್ಳೆಗೆ ಕುಶಾವಲಕ್ಕೆಡಮಾಡಿಕೊಟ್ಟಿತ್ತು. ದಿನಾಲು ತಮ್ಮ ಮನಬಂದಂತೆ ಜಿರಾಡುವವರು ಬಹಳ ಸೌಮ್ಯದಿಂದ ಕಬ್ಜಿಗನೊಬ್ಬ ನಿಸರ್ಗ ನಿರೀಕ್ಷಣೆಯಲ್ಲಿ ತನ್ನ ತನವನ್ನು ಮರಿತು ತನ್ನ ಯಾವಾದಂತೆ ಅಟಗಾರರು ಅಟದಲ್ಲಿ ಲೀನರಾಗಿದ್ದರು. ಹೋನ ಸರ್ವತ್ರ ಸ್ವಚ್ಛಿಂದ ಅಧಿಕಾರಿಯಂತೆ ರಾಜ್ಯವಾಳುತ್ತಿತ್ತು. “ಒಹೋ, ಇದು ಕಡೆಗೆ ನನ್ನದೆ ಆಯಿತು” ಎನ್ನುತ್ತೇ ನಾಲ್ಕರಲ್ಲಿ ಒಬ್ಬ ಮೇಜಿನಮೇಲಿದ್ದ ಹಣವನ್ನು ಕೈ ಚಾಚಿ ತನ್ನ ದೇಗೆ ಬಳಿದುಕೊಂಡ.

“ನಿಲ್ಲು, ನಿಲ್ಲು ರಾಜಾರಾಮ. ಮಹಿಂ ಹೇರ ನನ್ನೆಡೆಗೆ ಇವೆ.” ಎಂದು ಎಲೆಗಳನ್ನು ತೋರಿಸಿ ಎಲ್ಲರನ್ನು ಸೋಡಿ ಮನುಂಫೀದಕವಾದ ನಗೆಯನ್ನು ಬೀರಿಧ. ರಾಜಾರಾಮ ಅವನ ಎಲೆಗಳನ್ನು ಸೋಡಿ ಮುಖ ನೆಟ್ಟಿಗೆ ಮಾಡಿ ತನ್ನೆಡುರಿಗ್ಗೆ ಹಣವನ್ನು ವಿಷಾರಿ ಹಾವನ್ನು ಕೋಲಿ ನಿಂದ ಸರಿಸುವಂತೆ ಸರಿಸಿದ. ತನ್ನನ್ನು ಸೋಲಿಸಿದ ವ್ಯಕ್ತಿಯ ಕಡೆಗೊಮ್ಮೆ ಕ್ಲೂರವಾದ ದೃಷ್ಟಿಯನ್ನೂ ಬೀರಿದ. “ನಿಂದೆನೋ ಇದರಲ್ಲಿ ನೋಸನಿದೆ ಜಾನ್” ಎದುರುಗಡೆಯವನಂದ.

“ಹೋಗೋ, ಹೋಗೋ ಹಣ ಗಳಿಸುವ ಯೋಗ್ಯತೆ ಇಲ್ಲದಿದ್ದರೆ ಕೆರೆಯೋ ಭಾವಿಯೋ ನೋಡು. ನೋಸವಂತೆ ನೋಸ”— ಜಾನ ಉಕ್ಕೆಬಂದ ಕ್ಲೂರಿದವಲ್ಲಿ ಮಾತನಾಡಿದ.

“ಯಾಕೋ ಭಾಯಿಗೆ ಬಂದ ಹಾಗೆ ಮಾತಾಡಿ.”

“ನೀನಾಂತರೋ ಧೀಮಾಕು ಮಾಡುವ ಸರದಾರ. ಕೈಕಾಲು ಚೆನ್ನಾಗಿರಬೇಕೆಂದರೆ ಕೂಡು ಇಲ್ಲದಿದ್ದರೆ ಎದ್ದು ಹೋಗು.”

“ಎದ್ದು ಹೋಗು ಎನ್ನಲು ಇದೇನು ನಿಮ್ಮಪ್ಪನ ಸ್ಥಳವಲ್ಲ. ನಾನು ಇಲ್ಲಿಯೇ ಕೂಡುವವ.”

-- ಸಿಟಿನಿಂದ ಸಿಡಿದು ಹೇಳಿದ ಅವನು.

“ಎನಾಯಿ ಎಪ್ಪು ಸೋಕೊಂಡ್” ಎಂದು ಜಾನ ಇದಿರಿದ್ದವನನ್ನು ಹೊಡೆಯಲು ಕೈಯೆತ್ತಿದೆ. ಸುತ್ತಲಿದ್ದವರು ಅನನ ಆವೇಶಕ್ಕೆ ಬ್ರೀಕ್ಸ್‌ಹಾಕಿದರು. ಎದುರುಗಡಿಯವನು ಇದಕ್ಕೆ ಸಿದ್ಧನಾದವನಂತೆ ತೋಳು ಏರಿಸಿದ್ದ. ಅಪ್ಪುರಲ್ಲಿಯೇ ಒಳಗಿನ ಗದ್ದಲವನ್ನು ಕೇಳಿ ಹೊರಗಿನಿಂದ ಯಜಮಾನ ಬಂದ. “ಎನಿದು ಜಾನ, ರಾಜಾರಾಮ ನಾನು ಸಾವಿರ ಸಲ ಹೇಳಿದರೂ ನಿಮಗೆ ಬುದ್ಧಿ ಬರುವಂತೆ ಕಾಣುವದಿಲ್ಲ. ಅಟ ಬೇಡಾದರೆ ಎದ್ದು ಹೋಗಿ ಇಲ್ಲದ ಗದ್ದಲವೆಬ್ಬಿಸಬೇಡಿ. ನಾಚಿಕೆಯಿಲ್ಲದ ಕತ್ತಿಗಳು ಎಪ್ಪು ಹೇಳಿದರೂ ಅಪ್ಪೇ” ಎನ್ನತ್ತೆ ಯಜಮಾನ ಬಾಯಿಗೆ ಬಂದುದನ್ನು ನುಡಿದು ಹೊರಟುಹೋದ. ಈಗ ನಿಜವಾಗಿ ಎಲ್ಲರೂ ನಾಯಿಯಂತೆ ಕುಳಿತುಕೊಂಡಿದ್ದರು. ಅವನು ಎಪ್ಪು ಅಂದರೂ ಅನ್ನಿಸಿಕೊಳ್ಳುವದೆ ಅವರಿಗೆ ಮಾರ್ಗ. ಅವನಿಗೆ ಎದುರಾಡಿ ತಿರುಗಿ ಇಲ್ಲಿಗೆ ಬರುವಂತಿರಲಿಲ್ಲ. ಒಬ್ಬರ ಹೋರೆಯನ್ನೊಬ್ಬರು ಮಿಕೆ ಮಿಕಿ ನೋಡುತ್ತೇ ಕುಳಿತುಕೊಂಡಿದ್ದರು. “ಜಾನ ನಾನೆಪ್ಪು ಹೇಳಿದರೂ ನೀನು ಮತ್ತೆ ಯಥಾವಿಧಿಯಾಗಿಯೇ ವರ್ತಿಸುತ್ತಿ. ಇದರಿಂದ ನಮಗೆಲ್ಲಿ ಕಲ್ಲುಬೀಳುವದು.” —ರಾಜಾರಾಮ ಅಸಹನೆಯಿಂದ ನುಡಿದ.

“ನಾನೆನಯ್ಯಾ ಮಾಡಿದ್ದು. ಸೋಲು ಎಂದು ನಾನು ಅವನಿಗೆ ಹೇಳಿದ್ದನೇನು? ಚಿನಾಲು ಜಯ ಸಂಪಾದಿಸುವ ಅವನು ಇಂದುಸೋತಾಗ ಇಪ್ಪೇಕೆ ಹಾರಾಡಬೇಕು. ನಮಗೇನು ಸೋಲಲು ಆಕಾಶದಿಂದ ಹಣಳಿದರುವವೇನು?”

—ಅಪ್ಪೆ ಅಸಹನೆಯಿಂದ ಜಾನ ರಾಜಾರಾಮನ ಮೇಲೆ ಅವನ ಆಪಾದನೆಯನ್ನು ಅಲ್ಲಾಗಳಿದು ಹರಿಹಾಯ್.

“ಇರಲಿ ಬಿಡಿ ನಾನೇನು ಎಲೆ ಹಂಚಲೋ ಅಥವಾ ಇಲ್ಲಿಗೆ ಬಿಡಲೋ?”

“ಎಲೆ ಹಂಚು ರಾಮಯ್ಯ. ಅಟ ವ್ಯಾರಂಭವಾಗಿ ಈಗ ಒಂದು ತಾಸು ತಾನೆ ಕಳೆಯಿತು.”

—ರಾಜಾರಾಮ ಅಟಿದಲ್ಲಿಯ ತನ್ನ ಆದರವನ್ನು ಸಾದರಪಡಿಸಿದ. ದಿನಾಲು ಇದೇ ರೀತಿ ಗೆದ್ದವರ ಹಾರಾಟ, ಸೋತವರ ಹೋರಾಟ. ಹತ್ತು ಹತ್ತು ನಿಮಿಷಕೊಂಡು ಎಲೆಯಡಿಕೆಯನ್ನು ಹಾಕಿಕೊಂಡು ಪಿಂಚನೆ

ಖಗುಳುತ್ತಿದ್ದರು. ಈಗೆಯಂತೂ ಒಬ್ಬರ ಮುಖ ಮತ್ತೊಬ್ಬಿರಿಗೆ ಕಾಣ ದಂತಿ ಆ ತಾಣವನ್ನು ಬಿಳಿಯ ಆವರಣದಿಂದ ಆಚಾರ್ಯರಿಸುತ್ತಿತ್ತು. ಸುನಾರು ಎರಡು ಮೂರುಗಂಟೀಯವರಿಗೆ ಅಟ ನಿರಾತಂಕವಾಗಿ ಮುಂದುವರೆಯಿತು. ಆದರೆ ಮುಂದೆ ರಾಜಾರಾಮನ ಕೆಸೆ ಬರಿದಾಯಿತೆಂದು ಕಾಣುತ್ತದೆ. ಅಟದಮೇಲೆ ಅಭಿರುಚಿ ಉಳಿದಂತೆ ಕಾಣಲಿಲ್ಲ.

“ಸಾಕರ್ಯಾ ಇಂದು ಇಲ್ಲಿಗೆ.”—ಎಂದು ಅಟಕ್ಕೆ ತನ್ನ ನಕಾರವನ್ನು ಸೂಚಿಸಿದ.

“ಯಾಕೋ ರಾಜಾರಾಮ ಹುರುಪಿನ ಅಟಗಾರ ನೀನು ಮುಗಿಯಿತೆ ಇಲ್ಲಿಗೆ ನೀನು ಅಟ.”

—ಜಾನ ತಾನು ಗೆದ್ದ ಉತ್ಸಾಹದಿಂದ ಆವನನ್ನು ಪ್ರೋತ್ಸಾಹಿಸಲು ಕೇಳಿದ.

ಅಟಗಾರರೆಲ್ಲ ರಾಜಾರಾಮನ ಹಿಂದೆ ಹೊರಬಿದ್ದರು.

“ಇಂದು ಬಹಳ ಹಣ ಹೊಯಿತು ನೋಡು ರಾಜಾರಾಮ.” ಆವನ ಸಂಗಡಿ ರಾಮಯ್ಯ ತನ್ನ ಗೆಳೆಯನಲ್ಲಿ ತನ್ನ ಆಳಳನ್ನು ತೋಡಿಕೊಂಡ. “ಏನು ನುರಿತ ಅಟಗಾರ ಹೀಗೆ ಹಲುಬಿದರೆ ಉರುಳಿದ ಹಾಲಿಗಾಗಿ ನರಳಿ ಫಲವೇನು?”

“ಆದರೂ ಇಂದು ತುಂಬ ನಿರಾಶೆಯಾಗಿದೆ. ಎರಡು ಮೂರದಿನ ವಾಯಿತು. ಆಶೇಯಿಂದ ತಿರುಗಿ ಬರುವೆ. ಆ ಮೇಲೆ ಚಡವಡಿಸುತ್ತತೇರಳುವೆ.”

—ಎಂದು ರಾಮಯ್ಯನ ಧ್ವನಿ ನಿರಾಶೆಯ ಆಳದಿಂದ ಗೆಳೆಯನ ಸಹಾನುಭೂತಿಯನ್ನು ದೊರಕಿಸಲು ಹೊರಬಂದಿತು. “ರಾಮಯ್ಯ ಆಶೆಯೆನ್ನುವುದು ಕೆಟ್ಟಿದ್ದು ನೋಡು. ಫಲಾವೇಕ್ಕೆ ಮಾಡಬಾರದು ಮನುಷ್ಯ. ಕಮರ್ಕಣ್ಡೆ ವಾಧಿಕಾರಸ್ತೇ ಮಾ ಫಲೇನು.....”

“ಇರಲಿ ಬಿಡರ್ಯಾ ಸಾಕುಮಾಡು ನೀನು ತುಣಕು ವೇದಾಂತ. ಬಾಯಿ ತೆರೆದರೆ ಅದೊಂದು ತೊಲ್ಲಿಕೆ. ರಾಜಾರಾಮ ಆವನನ್ನು ನೋಡಿ ಮುಗುಳ್ಳಿಗೆ ನಕ್ಕೆ ಮಾತ್ರ.

“ರಾಮಯ್ಯ ಹೊಸಬ ಯಾರವನು?”

“ಯಾವ ಹೊಸಬ” ರಾಮಯ್ಯ ತಬ್ಬಿಬ್ಬಾಗಿ ಕೇಳಿದ. “ಆವನೇ ಈಗಿಗ ಅಟಕ್ಕೆ ಬರುತ್ತಾನಲ್ಲಾ.”

“ಓಹೋ ಅವನೇ ಸುಬ್ರಹ್ಮಣ್ಯ. ಅವನವೇಲೇಕೆ ನಿನ್ನ ಕಣ್ಣ.”

“ಹಾಂ, ಹಾ. ಅದೆ ಸುಬ್ರಹ್ಮಣ್ಯ. ಇಷ್ಟ ಸಲ ಹಣವನ್ನು ಶೋತರೂ ಚಕಾರ ಸುದ್ದಿಯೆತ್ತುವದಿಲ್ಲ ಒಳ್ಳೆಯ ರಸಿಕ ವ್ಯಕ್ತಿಯಾಗಿ ಕಾಣುತ್ತಾನೆ.”

“ಅವನೇನವ್ವಾ ಸುಖಪುರುಷ. ಹೆಂಡತಿ ತಂದು ಹಾಕುತ್ತಾಳೆ. ಈತ ಹಾಳು ಮಾಡುತ್ತಾನೆ.

“ಅವನ ಹೆಂಡತಿಗಲ್ಲಿ ಕೆಲಸ ರಾಮಯ್ಯ” ತನ್ನ ಕುಶಾಹಲವನ್ನು ತಡೆಯಲಾರದೆ ಕೇಳಿದ.

“ಯಾಕೆ ಅತ್ತ ಕಣ್ಣ ಹೊರಳಿಸಿದಿರಿ.”—ರಾಮಯ್ಯ ವ್ಯಂಗ್ಯ ಧ್ವನಿಯಿಂದ ಕೇಳಿದ.

“ಭೀ, ಭೀ ನಿನ್ನನ್ನು ಒಲಿಸುವದು ಕರಿಣ. ಯಾವದಕ್ಕಾನ್ನದರೂ ನೀನು ಆಪಾಧವನ್ನು ಮಾಡಿಕೊಳ್ಳುವಿ.” ಅವನು ಖಚಿತ ಮಾಡುವ ರೀತಿ ಕಂಡರೆ ಅವನ ಹೆಂಡತಿ ಒಳ್ಳೆಯ ಪಗಾರವಿರುವಂತಿದೆ.”

“ತನ್ನ ಹೆಂಡತಿ ಯಾರದ್ದೋ ಮನೆಯಲ್ಲಿ ಕೆಲಸ ಮಾಡುತ್ತಾಳೆಂದು ಅವನೇ ಹೇಳಿದ.”

“ನೀನು ತಪ್ಪಿ ತಿಳಿದುಕೊಂಡಿರಬಹುದು ರಾಮಯ್ಯ.”

“ನನಗ್ಗಾರುಕೆ ಉಳಿದವರ ಸುದ್ದಿ. ಅವನು ಎಷ್ಟು ಹೇಳಿದನ್ನೋ ಆಪ್ಪೆ ನಿನ್ನದುರಿಗೆ ಹೇಳಿದೆ. ಸುಳ್ಳಿಹೇಳಲೇನು ಇದು ಸ್ವಂತವಿಷಯವೇ?”

—ರಾಮಯ್ಯ ಸಿದುಕಿನ ಸ್ವರದಿಂದ ತನ್ನ ಗೆಳೆಯ ತನ್ನ ಮೇಲೆ ಮಾಡಿದ ಆಪಾದನೆಯನ್ನು ಖಂಡಿಸಿದ. ರಾಜಾರಾಮ ಅವನನ್ನು ಸಾಂತ್ಪು ಸಗೊಳಿಸಿದ. ರಾಜಾರಾಮನ ಮನದಿಂದ ಸುಬ್ರಹ್ಮಣ್ಯ ಮರಿಯಾಗಿರಲೆ ಇಲ್ಲ. ಸುಬ್ರಹ್ಮಣ್ಯನ ರಹಸ್ಯವಾದ ಕತೆ ರಾಜಾರಾಮನಿಗಾಗಿ ಕಾಯು ತ್ತತ್ವ.

ಸಂಚಯ ಪ್ರಶಾಂತವಾದ ಸಮಯದಲ್ಲಿ ವೀಣಾ ಕಾರಿನಲ್ಲಿ ಸಂಚಾರಿ ಯಾಗಿ ತೆರಳಿದ್ದ್ವಾಗಿ. ವಾತಾವರಣ ನಿಜವಾಗಿ ಸ್ವಾತಿಯುತವಾಗಿತ್ತು. ವೀಣಾಳಾದರೂ ಈಗಿಗ ಹೊರಗೆಯೆ ತೆರಳಿರಲಿಲ್ಲ. ಮನೆಯಲ್ಲಿ ಓದು ತ್ತೆ ಬೇಸರ ಬಂದದ್ದರಿಂದ ಈ ಸೇಬಗನ್ನು ಸವಿಯುವ ಉದ್ದೇಶದಿಂದ

ತನ್ನ ಬೇಸರವನ್ನು ನೀಗಲು ತೆರಳದ್ದಳು. ಸೃಷ್ಟಿ ಬಂಗಾರದ ಬಣ್ಣ ದ್ವಾಗಿ ಶೋಭಿಸುತ್ತಿತ್ತು. ಸೂರ್ಯನ ಮಂದ ಕಿರಣಗಳು ಮಾಯವಾಗುತ್ತ ನಡೆದಿದ್ದವು. ಕರುಂಯೋಗಿ ರವಿ ತನ್ನ ಕಾರ್ಯ ಪೂರ್ಯಿಸಿ ಬೇರೆ ಡೆಗೆ ತೆರಳುವ ಸಿದ್ಧತೆಯಲ್ಲಿದ್ದ. ಮಕ್ಕಳು ನಗುತ್ತ ಕೆಲೆಯುತ್ತ ಸಂತಸದ ಪ್ರತೀಕದಂತೆ ನಡೆದಿದ್ದರು. ದುಡವು ದಣಿತಗಳ ಪರೆಹರಿದು ದಾಸ್ಯಶ್ಯಂಖಲೆಯನ್ನು ತ್ಯಜಿಸಿ, ಹೊಸ ಸ್ವಾತಂತ್ರ್ಯದ ಹುಮ್ಮನಾಸಿನೊಡನೆ ಮಿಲ್ಲಿನ ಕೆಲಸಗಾರರು ನಗುತ್ತ ಬರುತ್ತಿದ್ದರು. ಸಂಜೆ ಮುಂಜಾವು ನಿಸಗ್ರಂಥ ಅಪೂರ್ವ ಕಾಣಿಕೆಗಳು ನಿಸಗ್ರಂಥಜಾದ ಮಾನವರಲ್ಲಿ, :ಮುಗಗಳಲ್ಲಿ ಸಂಜೆವಿನಿಯನ್ನು ತುಂಬಬಂತಹಗಳು. ಸಂಧ್ಯೆಯ ಸೊಬಗನ್ನು ಸವಿಯುವ ಉದ್ದೇಶದಿಂದ ಕೊಲನ್ನಾರುತ್ತ ಬಾಳ್ಳಂಜೆಯಲ್ಲಿದ್ದವರು ತಮ್ಮ ತಾರುಣ್ಯದ ಸವಿಗನಸುಗಳನ್ನು ನೇನಂತರ ತಂದುಕೊಳ್ಳುತ್ತ ಸಾಗಿದ್ದರು. ತಂಗಾಳಿ ಕಾರಿನ ಕಿಟಿಕಿಗಳಿಂದ ಸುಳಿದು ಬಂದಾಗ ವೀಣಳಿಗೆ ಯಾವದೋ ಸ್ವರ್ಪೂ ಸೋಖಿದಲ್ಲಿ ತೆರಳಂತಾಗುತ್ತಿತ್ತು. ಮುಂಗುರಳನ್ನು ಎಡಗೈಯಿಂದ ತೀಳಿಕೊಳ್ಳುತ್ತಿದ್ದಳು. ಆದರೆ ಆದು ಕೇಳದೆ ಹಣೆಯ ಮೇಲೆ ಶಿತ್ತಿತ್ತ ಹಾರಿದಾಡುತ್ತಿತ್ತು. ನೀಲಿಯಾಗಸದಲ್ಲಿ ಹಕ್ಕಿಗಳು ಅಂದಿನ ತಮ್ಮ ದುಡಿವೇಯನ್ನು ವಿನುತ್ತಿಸುತ್ತ ತಮ್ಮ ಎಕೆಯ ಕಂದಮ್ಮ ಗಳನ್ನು ನೋಡುವಾಸೆಯಿಂದ ಗುಂಪು ಗುಂಪಾಗಿ ಸಾಗಿದ್ದವು. ಆಗಿನೆ ಎದುರಿನಲ್ಲಿ ಕಾರು ಹಾನ್ ಬಾಗಿಸಿದಾಗ ಎಚ್ಚರಗೊಂಡವಳಂತೆ ಅವಕ್ಕೆ ದಾರಿ ಮಾಡಿಕೊಡುತ್ತಿದ್ದಳು. ಉರನ್ನು ದಾಟಿ ಬಂದಿದ್ದಳು. ಎಡ ಬಲದಲ್ಲಿ ಒಂದೊಂದರಂತೆ ಸರಿದುಹೋಗುತ್ತಿದ್ದ ಹೆಮ್ಮರಗಳನ್ನು ನೋಡಿದಳು. ಮುಂದೆ ನೀಳವಾದ ಡಾಂಬರ ರಸ್ತೆ ಭಾರವಾದ ಪ್ರಾಣಯನ್ನು ನುಂಗಿ ಮಿಸುಕಲಾರದೆ ಸುಖನಿಡೆಯನ್ನು ಮಾಡುತ್ತಿರುವ ಹೆಬ್ಬಾವಿನಂತೆ ಬಿದ್ದು ಕೊಂಡಿತ್ತು. ಎಡಗೈಯಿಂದವಳು ಸ್ವಿಯರಿಂಗ ಹಿಡಿದು ಬಲಗೈಯನ್ನು ಕಿಟಿಕಿಯ ಹೊರಗೆ ಹಾಕಿ ಸಣ್ಣ ಮಕ್ಕಳಿಂತೆ ಅಲಾಳಿಸುತ್ತಿದ್ದಳು ಸಣ್ಣ ಮಕ್ಕಳಿಂತೆ ಕುಣಿದಾಡಬೇಕು, ಹಕ್ಕಿಯಿಂತೆ ರೆಕ್ಕೆ ಬಿಟ್ಟಿ ಬಾಸಿನಲ್ಲಿ ಬಹುದೂರ ಬಹುದೂರ ನಲಿಯಬೇಕೆಂಬ ಆಶೆ ಅವಳಿಗೆ.

ಎಲೆ ಹಕ್ಕಿ ಹಷಣವೇನೆಂಬುದನೆನಗೆ ತಿಳಿಸು.

ನೀನು ಸವಿದಿರುವ ಆ ಸುಖಗನಸನೆನಗೆ ಉಣಿಸು.—ಶೈಲಿಯು ತನ್ನ ಕವನದಲ್ಲಿ ತೆಗೆದ ಉದ್ದಾರಗಳು ಅವಳ ನೆನಪಿಗೆ ಬಂದವು. ಹೆಚ್ಚೋಲು ಮುಗಿಯುವವರೆಗೆ ಆಜ್ಞಾ ಧಾರಕವಿದ್ದ ಕಾರು ಏರಿಯನ್ನು ಗುಂಯಗು ದುತ್ತ ನಮ್ಮ ಸೇವಕನಂತೆ ಏರುತ್ತತ್ತು. ವಿಣಾ ಈ ರೀತಿ ಸ್ವಷ್ಟಿಸುಗೆ ದಲ್ಲಿ ಓಲಾಡುತ್ತಿರುವಾಗ ಏದುರಿಸಿಂದ ಅತ್ಯಂತ ರಭಸದಿಂದ ಬಂದು ಕಾರು ಬಂದಿತು. ಅದಕ್ಕೆ ಸ್ವೇಷು ತೊರ್ಕಿಸಲು ಆವಕಾಶವಿರಲಿಲ್ಲ. ಅವು ವ್ಯವಧಾನವು ಇರಲಿಲ್ಲ ವಿಣಳಿಗೆ. ಇನ್ನೇನು ಆದು ಇವಳ ಕಾರಿಗೆ ಹಾದು ನುಚ್ಚಿ ನುರಿಯಾಗಿ ಸಾವಿನ ತೊಟ್ಟಿಲಲ್ಲಿ ಇವಳು ಅವರು ಪವಡಿಸಬೇಕು! ಅವರೆ ಆ ರೀತಿಯಾಗದೆ ಆ ಕಾರು ತತ್ತ ಪ್ರಯಾಸದಿಂದ ಬೇರೆಡಿಗೆ ಹೋಯಿತು. ವಿಣಾ ಮುಂದಾಗುವದನ್ನು ಗೃಹಿಸಿ ಚಿಟ್ಟನೇ ಚೀರಿದಳು. ಸ್ವಿಯರಿಂಗನ್ನು ಬಿಗಿಯಾಗಿ ಹಿಡಿದಳು. ಕಾಲು ಕೆಳಗಿನ ಪೆಡಲನ್ನು ಜೋರಾಗಿ ಬತ್ತಿತು. ಆ ಕಾರು ಹೊರಟು ಹೋಗಿ ಒ-೧೦ ಮಿನಿಟ್ಟಿಗಳು ಕಳೆದರೂ ಅವಳಿಗೆ ಬಾಹ್ಯಸ್ಕೃತಿಯೇ ಇರಲಿಲ್ಲ. ನಡೆದದ್ದು ಏನು ಎನ್ನ ವದು ಅವಳಿಗೆ ತಿಳಿಯಂತಾಗಿತ್ತು. ಗಾಬರಿಯಿಂದ ಎದೆಧಡ ಧಡನೆಂದು ಹೊಡೆದುಕೊಳ್ಳುತ್ತಿತ್ತು. ಕೈಕಾಲುಗಳ ಮೇಲಿನ ಅವಳ ಹತೊರಿಟೆಯು ತಪ್ಪಿ ಘರರಹನೆಂದು ಆವು ನಡುಗುತ್ತಿದ್ದವು. ಹೋರಿ ವಿವಳವಾಗಿ ಬಿವರನ್ನು ಸುರಿಸುತ್ತಿತ್ತು. ಸುತ್ತುಲೂ ಒಮ್ಮೆ ದೃಷ್ಟಿಸಿದಳು. ಎಡಬಲಕ್ಕೆ ಸಿಜನವಾದ ಭೂಮಿ ಅವಳನ್ನು ಅಣಿಗುವಂತಿತ್ತು. ಕತ್ತಲೆ ತನ್ನ ಹಿಡಿತದಿಂದ ನಗರವನ್ನು ಬಿಗಿಯಾಲಾರಂಭಿಸಿತ್ತು. ಆ ರೊದ್ದು ಶಾಂತಿಯಲ್ಲಿ ಅವಳ 'ಧಡ' ಧಡ' ನೆಂದು ಹಾರುತ್ತ ಅವಳಿಗೆ ವಿವರಿತ ಭಯವನ್ನು ಅಂಟುಮಾಡುತ್ತಿತ್ತು. ಆ ಶೈಲಿತಬಳ್ಳಿದ ಕಾರು ತನ್ನ ಪ್ರೇತವನ್ನು ನೋಡಲು ಬಂದಿತೆಂದು ಕಾಣುತ್ತದೆ. ವಿಣಳಿಗೆ ಕಾರನ್ನು ಮುಂದೆ ನಡೆಯಿಸಲು ಸಾಧ್ಯವಾಗಲೊಲ್ಲದು. ಕಾಲು ಸೀಸದಂತೆ ಜಡವಾಗಿ ಅವಳ ಆಡಳತಕ್ಕ ನಕಾರವನ್ನು ಸೂಚಿಸುತ್ತಿದ್ದವು. ತನ್ನ ಕಾಲು ಹೌದೋ ಅಳ್ಳಪ್ಪೇ ಎಂಬ ಸಂಶಯಕೂಡ ಜನಿಸಿತವಳಿಗೆ ಹೆಚ್ಚಿ ಹೊತ್ತು ಅಲ್ಲಿ ನಿಲ್ಲಿವಂತಿರಲಿಲ್ಲವಾದ್ದರಿಂದ ಪ್ರಯತ್ನಪೂರ್ವಕ ವಾಗಿ ಕಾರನ್ನು ಸ್ಥಾರ್ಪಿಸಿ ಮಾಡಿದಳು. ಸ್ವಿಯರಿಂಗನ್ನು ಹಿಡಿದ ಅವಳ ಶೈಲಿಗಳು ಗಡಗಡನೆಂದು ಕಂಪಿಸುತ್ತಿದ್ದವು. ನಗರದ ದೀಪಗಳು ಕಾಣುವ

ವರೆಗೆ ಅಲ್ಲೊಲ ಕಲ್ಲೊಲವಾದ ಅವಳ ಮನಸ್ಸು ಸ್ಥಿಮಿತಕ್ಕೆ ಬರಲು ಸಾಧ್ಯವಿರಲಿಲ್ಲ. ನಿಶೇಯೊಡಗೂಡಿದ ತಂಗಾಳಿಯಿಂದ ವೀಣಳಿಗೆ ಚಳಿಯೆನಿಸುತ್ತಿತ್ತು.

ಲಕ್ಷ ರೈಸೆಟ್‌ರೆಂಪಿನ ಬಳಿಗೆ ಕಾರನ್ನು ನಿಲ್ಲಿಸಿ ಒಳಗೆ ಹೃವೇಶ ಮಾಡಿದಳು. ವೀಣಾ ಜನದ ಗದ್ದಲದಿಂದ ಮರಿಯಾಗಿ ಸೈಕಲ್ ರೂಪಿನಲ್ಲಿ ಕುಳಿತು ಕಾಫಿಗೆ ಅಡುರು ಮಾಡಿದಳು. ಕಾಫಿಯ ಕವ್ವನ್ನು ಕೆಳಗಿಡುವಾಗ ಅದು ಬಸಿಯೊಡನೆ ತಾಕಲಾಡಿ ಕಟ್ಟು ಕಟ್ಟು ಎಂಬ ಶಬ್ದವನ್ನು ಮಾಡುತ್ತಿತ್ತು. ಸುತ್ತಲೂ ತನ್ನನ್ನು ಯಾರಾದರೂ ನೋಡಿದರೇನೋ ಎಂಬ ಭಾವನೆ ಇವಳಿಗೆ. ಆದರೆ ಜನ ತಮ್ಮ ಸಂಭಾಷಣೆಯಲ್ಲಿ ಮಗ್ನಾರಿದ್ದರು. ವೀಣಾ ಕಾಫಿ ಕುಡಿದು ಹೊರಬರುವಾಗ ಮೆಟ್ಟುಲುಗಳನ್ನಿಂದ ಹಿಂಡಿಸಿಂದ ಪ್ರಸನ್ನಕುಮಾರರು ತಮ್ಮ ಗೆಳೆಯರೊಡನೆ ಹರಬೀಹೊಡಿಯುತ್ತ ಬರುತ್ತಿದ್ದರು. ವೀಣಾ ಅವರ ದೃಷ್ಟಿಯನ್ನು ಸೆಳೆದೆಹಿಂದು ಕಾಣುತ್ತದೆ. “ವೀಣಾದೇವಿ” ಎಂದು ಯಾರೋ ಕರೆದದ್ದು ನೋಡಿ ಅವಳು ಹೊರಳಿದಳು. ಪ್ರಸನ್ನಕುಮಾರರು ಅವಳ ಹತ್ತಿರಬರುತ್ತಿದ್ದರು.

“ನಿಮ್ಮ ಜೊತೆಗಿದ್ದ ಶೇಖರ ಎಲ್ಲಿ ಹೋಚ್? ” ಪ್ರಸನ್ನಕುಮಾರರು ವೀಣಳನ್ನು ಕೇಳಿದರು.

“ಶೇಖರ, ಅವನೆಲ್ಲಿ ನನ್ನ ಜೊತೆಗೆ ಬಂದಿದ್ದು?” ವಿಸ್ಕೃತಳಾಗಿ ಅವರ ಮೋರಿ ನೋಡಿದಳು.

“ನಿಮ್ಮ ಜೊತೆಗೆ ಬಂದಿರಲಿಲ್ಲವೇ?” -- ಅವಳಿಗಂತ ಇಮ್ಮಡಿಯಾದ ಅಭ್ಯರದಿಂದ ಕೇಳಿದರು.

“ನನ್ನ ಜೊತೆಗೆ ಯಾರೂ ಬಂದಿರಲಿಲ್ಲ. ನಾನು ಬಂಟಿಗೆಯಾಗಿಯೆ ಬಂದಿದ್ದೇನೆ.”

“ಆರೆ ಶೇಖರ ಇದೆ ಈಗ ಇಲ್ಲಿಗೆ ಬಂದಿದ್ದು, ಹೊರಗೆಯೆ ಕಾರನ್ನು ನಿಲ್ಲಿಸಿದ್ದು. ಬಹುಶಃ ಅದರಲ್ಲಿ ನೀವಿರಬೇಕೆಂದುಕೊಂಡೆ.

“ಕಾರನ್ನು ತೆಗೆದುಕೊಂಡು ಬಂದಿದ್ದನೆ?” ಬಿಳಿಯುದಾದ ಕಾರು ಎನ್ನುತ್ತಲೇ ವೀಣಳ ಮುಖ ಬೆಳ್ಳಿಗಾಯಿತು. ಅದನ್ನು ನೋಡಿ ಪ್ರಸನ್ನಕುಮಾರರು ಗಾಬರಿಯಿಂದ--

“ಯಾಕೆ ಮೈಯಲ್ಲಿ ಜಿನ್ನಾಗಿಲ್ಲವೇ?” ಎಂದರು. ಇಲ್ಲ ಜಿನ್ನಾಗಿ ದ್ವೇನೆ ಎನ್ನುತ್ತೆ ವಿಣಾ ತ್ವರಿತಗತಿಯಂದ ಹೊರಬಿದ್ದಳು. ನಿಜವಾಗಿ ಈಗವಳಿ ಸ್ಥಿತಿ ಯಾವದನ್ನೂ ನಂಬಿದೆಂತಾಗಿತ್ತು. ಶೇಖರನೆ ಹಾಗಾದರೆ ತನ್ನ ಪಾಲಿಗೆ ಯಸುದೂತನಾಗಿ ಬಂದವನು! ಆವಳ ಹೃದಯ ಭೀತಿ ಯಿಂದ ಮತ್ತೊಮ್ಮೆ ಕಂಪಿಸಿತ್ತೆ. ವಿಣಳ ಗಂಟಲು ಬಿಗಿದು ಕಣ್ಣಿನಲ್ಲಿ ನೀರು ತುಂಬಿಕೊಂಡಿದ್ದವು. ಇಲ್ಲಿ ತನ್ನವರಿನ್ನುವರು ಯಾರೂ ಇಲ್ಲ. ತಾನು ಇಲ್ಲಿಗೆ ಬರದೆ ಇದ್ದರೆ ಒಳತಾಗುತ್ತಿತ್ತೀಂದು ಪಶ್ಚಾತ್ತಾವದಿಂದ ಬೇಯುತ್ತಿದ್ದಳು. ಆದರೂ ಆವಳ ಮನಸ್ಸು ಶ್ರೀಧರನನ್ನು ಭೆಟ್ಟಿಯಾಗಲು ಬಯಸುತ್ತಿತ್ತು. ಈ ಸಂಗತಿಯನ್ನು ಇನ್ನುವೆಕ್ಕರರೆದುರಿಗೆ ಹೇಳಿದರೆ ಉತ್ತಮವೇದವಳಿಗೆ ತೋರಿತು.

ಇನ್ನಪೆಕ್ಕರ ಹೋಲೀಸ ಸ್ಟೇಶನ್ಸ್‌ನ್ನು ತಲುಪಿದಾಗ ಶೇಖರ ಬಹಳ ಹೊತ್ತಿನಿಂದ ಆವನ ದಾರಿಯನ್ನೇ ಕಾಯುತ್ತ ಕುಳತುಕೊಂಡಿದ್ದ. ಆವನನನ್ನು ನೋಡಿ ಅಚ್ಚರಿಯಾದರೂ ಶ್ರೀಧರ ತೋರಿಸಿಕೊಡದೆ ಮುಗುಳ್ಳಿಯನ್ನು ಮುಖದಲ್ಲಿ ತೋರಿಸಿದ.

“ಹಲೋ ಶೇಖರ ಮತ್ತೀನು?”

“ಸರ್ ನಿಮ್ಮಹತ್ತರ ಮಹತ್ವದ ಬಂದು ಸೂಚನೆಯನ್ನು ಮಾಡಬೇಕಾಗಿತ್ತು.” ಶ್ರೀಧರನ ಮೋರಿಯ ಮೇಲೆ ಕುಶಾಹಲದ ಮೋಡ ವೇಮ್ಮೆ ಬೆಳಗಿ ಮಾಯವಾಯಿತು. “ನಿವ್ವ ಆಗತ್ಯವಾಗಿ ಸೂಚನೆ ಮಾಡಬಹುದು.”

“ನಿಮಗೆ ಮೋದಲು ತಿಳಿಸಬಾರದೆಂದು ಮಾಡಿದ್ದ ಆದರೆ ನಿವಾಹವಿಲ್ಲ ಸಿರಿಯಸ್ ಪ್ರಸಂಗವಾದುದರಿಂದ ತಿಳಿಸದೆ ನಿವಾಹವಿಲ್ಲ.”—ಶ್ರೀಧರ ಮಾತನಾಡುತ್ತ ಜೀಬಿನಿಂದ ಬಂದು ಟ್ರೈಪ ಮಾಡಿದ ಕಾಗದವನ್ನು ಆವನ ಕೈಗೆ ಕೊಟ್ಟಿ. ಶ್ರೀಧರ ಆದನ್ನು ಬಿಟ್ಟಿ ಓದಲಾರಂಭಿಸಿದ.

“ಶೇಖರ ನೀನು ನಷ್ಟಿಂದ ಎಟ್ಟೆ ಮುಚ್ಚಿಕೊಂಡರೂ ಸಾಧ್ಯವಿಲ್ಲ. ನನ್ನ ಕೊಲೆಯ ಪ್ರಯತ್ನ ಮಾಡುವೇನೆಂಬುದು ನಿನ್ನ ಭರಮೆ ಆಜ್ಞೆನ ಕೊಲೆಯಲ್ಲಿ ನಿನ್ನ ದಸ್ತಾವೇದನವನ್ನು ಬಲ್ಲಿ. ನನಗೆ ಆಸ್ತಿ ದೊರೆತುದ ಕಾಗಿ ನಿನಗೆ ಬಹಳ ತ್ವೇಷಣಂಬಾಗಿದೆ. ಹೋಲೀಸರ ಕಣ್ಣಿನಿಂದ ಆ

ಸಾಮಾನನ್ನು ಬಹಳ ದಿನ ಮುಚ್ಚಿಡಲಾರೆ. ಒಂದಿಲ್ಲ ಒಂದು ದಿನವಾ ದರೂ ಅದು ಹೊರ ಬರಲೇಬೇಕು. ನಿನು ನನ್ನ ಕೊಲೆಯ ಪ್ರಯತ್ನ ಮಾಡಿದೆಯೆಂದು ಸುಳ್ಳಿ ಇನ್ನಪೇಕ್ಕರರೆಮರಿಗೆ ಹೇಳುವೆ.

ಇತಿ ವೀಣಾ.

ಶ್ರೀಧರ ಆ ಪತ್ರವನನ್ನು ನೋಡಿ ಬೆಚ್ಚಿ ಬಿದ್ದ - “ಮಿ ಶೇಖರ ಈ ಪತ್ರವನನ್ನು ಸಿಮಂಗೆ ಯಾರು ಕೊಟ್ಟಿರು ಸ್ವತ ಆವಕೇ ಕೊಟ್ಟಿ ಲೋ?” -- ಎಂದು ಆ ಪತ್ರವನನ್ನು ಶೇಖರನಿಗೆ ತೋರಿಸುತ್ತ ಕೇಳಿದ.

“ಇಲ್ಲ ಒಂದು ಬೇಕಿಗೆ ಅದು ಪೋಸ್ಟಿನಿಂದ ನನಗೆ ಬಂದಿತು. ನೋಡಿ ಇನ್ನಪೇಕ್ಕರ ಪೀಠಾ ಈ ರೀತಿಯಾಗಿ ನನ್ನ ಮೇಲೆ ಸುಳ್ಳಿ ಆವಾದ ನೀಯನ್ನು ಮಾಡುತ್ತಿದ್ದಾಳೆ. ಯಾಕೆಂದು ನನಗೆ ತಿಳಿಯಲೊಳ್ಳದು. “ಶೇಖರ ನೀವು ವೀಣಾಕ್ಷಾಡನೆ ಪ್ರತ್ಯೇಕವಾಗಿ ಜಗತ್ವಾದಿದ್ದಿರಾ? ಅಥವಾ ಅವಕೆ ನಿವೈಷಾದನೆ ಕಾಲು ಕೆದರಿ ಜಗತ್ವಾದುವಳಿ?”

“ನೋಡಿ ವೊದಲು ಅವಕೊಡನೆ ತಂಬಿ ಮಾಡಲು ಪ್ರಾರಂಭಿಸಿದೆ. ವನು ನಾನೆ. ಅಂದಿನ ದಿನ ನಾನೆ ಅವಳಿಗೆ ಬಾಯಿಗೆ ಬಂದಂತೆ ಅಂದೆ. ಆದರೆ ಅಂದು ಅವಳು ಒಂದು ಬಿರುಸು ಮಾತನ್ನು ನನಗೆ ಅನ್ನಲಿಲ್ಲ. ಆದರೆ ಈ ಪತ್ರವನನ್ನು ಬಿದೆದಿದ್ದಾಳೆ. ಈ ರೀತಿಯಾನರೆ ಯಾರಿಗಾನರೂ ಸಂದೇಹ ಬರುವದು ಸಿಕ್ಕಿತವಲ್ಲವೇ ಇನ್ನಪೇಕ್ಕರ?”

--ಶೇಖರ ಮಾತಿಸಲ್ಲಿ ಆಸಕಾಯತೆಯನ್ನು ದಿನತೆಯಿಂದ ತೋಡಿ ಕೊಂಡ.

“ನೀವು ಹೇಳುವದು ನಿಜ ಶೇಖರ. ವೀಣಾ ಈ ರೀತಿಯಾಗಿ ಪತ್ರ ಬರಿಯುವಳಿಂದು ನಾನು ತಿಳಿದಿರಲಿಲ್ಲ. ನೀವು ಮುಂಜಾಗ್ನತೆಯಿಂದ ಅದನ್ನು ತೋರಿಸಿದ್ದು ಬಹಳ ಒಳ್ಳಿಯಾದಾಯಿತು.”

“ಇನ್ನಪೇಕ್ಕರ ಸೀವೆ ಅವಳಿಗೆ ಬುದ್ಧಿವಾದವನ್ನು ಹೇಳಿ. ಇಂದು ಪತ್ರ ಬರಿದವರು ನಾಳೆ ನಾಲ್ಕು ಜನರಲ್ಲಿ ಸಿಟ್ಟಿನಿಂದ ಅಂದರೆ ವಿವರಿತ ಪರಿಣಾಮವಾಗುತ್ತದೆ.”

“ಶೇಖರ ನೀವೇನು ಮಾಡಲು ಹೋಗಬೇದಿ. ವೀಣಾ ಈ ವಿಚಿಕ್ಕ ಪತ್ರನೀಯನ್ನು ವಿಚಾರಿಸುವೆ,” -- ಶ್ರೀಧರ ಶೇಖರನಿಗೆ ಆರಾಜಿಸನವಿತ್ತು ಕಳುಹಿದ.

ಶ್ರೀಧರ ಮನೆಗೆ ಬಂದಾಗ ಆವನಿಗಾಗಿ ಫೋನು ಕಾಡಿತ್ತು. ಮನೆಯ ಆಳು ನಿಮಗಾಗಿ ಈ-ಎ ಸಲ ಯಾರೋ ವೀಣಾದೇವಿ ಎನ್ನು ವವರು ಫೋನು ಮಾಡಿವರು ಎಂದು ತಿಳಿಸಿದ. ಶ್ರೀಧರ ಅಲ್ಲಿಗೆ ಬಂದು ಇದು ನಿಮಿಷಗಳು ಕಳೆದ ಹೇಳಿಲೆ ಫೋನಿನ ಗಂಟೆ ಮತ್ತೆ ಬಾರಿಸಿತು.

“ಕಲೋ ಯಾರಮು?” ಶ್ರೀಧರ ಕೇಳಿದ. “ನಾನು ವೀಣಾದೇವಿ ಇನ್ನಪಕ್ಷರರು ಮನೆಗೆ ಬಂದಿದ್ದಾರೆಯೆ?”

“ನಾನೆ ಮಾತನಾಡುತ್ತಿರುವವನು ಏನಾದರೂ ಅರ್ಜಂಟ ಕೆಲಸ ವಿತ್ತಿ?”

“ಹೌದು ಈಗಾಗಲೆ ನಿಮಗೆ ಈ-ಎ ಸಲ ಫೋನು ಮಾಡಿದ್ದೆ. ನೀವು ಮನೆಯಲ್ಲಿರಲಿಲ್ಲ. ನಿಮ್ಮೆಡನೆ ನಾನು ಬಹಳ ಮಾತನಾಡಬೇಕಾಗಿದೆ. ಅಲ್ಲಿಗೆ ಬರಬಹುದೆ ನಾನು?”

“ಅವಶ್ಯವಾಗಿ ಬಿನ್ನಿ ನಾನಿಲ್ಲಿಯೇ ಇರುತ್ತೇನೆ.” ಎಂದು ಶ್ರೀಧರ ಫೋನ ದಿಸ್—ಕನೆಕ್ಟ ಮಾಡಿದ. ವೀಣಾ ಯಾಕೆ ಬರುವಳಿಂದು ಶ್ರೀಧರ ನಿಗೆ ತಿಳಿಯಲ್ಲಿ ಈ ಹೆಂಗಸು ಬಹಳ ವಿಚಿತ್ರವಾಗಿ ಪರ್ರಿಸುತ್ತಿದ್ದಾಗೇ. ಶೇಖರನು ಕೊಲೆ ಮಾಡಿದ್ದನ್ನು ಸ್ವತಃ ನೋಡಿದಂತೆ ಮಾಡುತ್ತಿದ್ದಾಗೇ. ಹತ್ತು ನಿಮಿಷದಲ್ಲಿ ವೀಣಾ ಕಾಲಿಟ್ಯಾಗ ಅವಳ ರೂಪ ಅಸ್ತವ್ಯಸ್ತವಾಗಿ ನೋರೆ ವಿವರಣವಾಗಿತ್ತು.

“ಇಂದು ನೋಡಿ ನನ್ನ ಜೀವನದಲ್ಲಿ ಅತ್ಯಂತ ಮಹತ್ವಪೂರಿತವಾದ ಘಟನೆ ಜರುಗಿತು. ವೀಣಾವಿಶದವಾಗಿ ಆವನಿಗಳುವನ್ನು ತಿಳಿಸಿದಳು. “ಇನ್ನೆ ಕ್ಷರ ಇಲ್ಲಿ ಸನ್ನವರೆನ್ನುವವರ್ಯಾರು ಇಲ್ಲ. ಶೇಖರ ಎಂದು ಏನು ಮಾಡುವ ನೀದು ಹೇಳಲು ಬರುವಂತಿಲ್ಲ.”—ವೀಣಾ ಮಾತಿನಲ್ಲಿ ದುಃಖ ತುಂಬಿತ್ತು.

“ವೀಣಾದೇವಿ ನೀವು ಹೇಳಿದ್ದು ನಾನು ನಿಜವೆಂದು ನಂಬಲೇ?”

—ಶ್ರೀಧರನು ಕೇಳಿದ ಪ್ರಶ್ನೆ ವೀಣಾಳನ್ನು ಕ್ಲೂರಂಬಿನಂತಿರಿಯಿತು. ಆವಳಿಗೆ ದುಃಖವನ್ನು ತಡೆಯುವದಾಗಲಿಲ್ಲ. ಕಣ್ಣಿನಿಂದ ನೀರು ಉದು ರಲು ಆರಂಭಿಸಿತು. ಶ್ರೀಧರ ಈಗ ತಬ್ಬಿಬಾಡ ಅವಳನ್ನು ಯಾವ ರೀತಿ ಯಾಗಿ ಸಮಾಧಾನವಷಿಟಿಸಬೇಕೆಂಬುದು ತಿಳಿಯದಾಯಿತು. ಆದರೂ ಪ್ರಯತ್ನಪೂರ್ವಕವಾಗಿ— “ನೀವೆನು ತಿಳಿದುಕೊಳ್ಳಬೇಡಿ. ಇಂಥ ವಿಷಮ ಪರಿಸ್ಥಿತಿಯಲ್ಲಿ ನಾವು ಯಾರನ್ನು ನಂಬುವಂತಿರುವದಿಲ್ಲ. ನಮ್ಮ

ವೈವಹಾರವೆ ಬರಟು ರೀತಿಯದು. ನಾನು ಕರಿಣ ರೀತಿಯಿಂದ ವಶ
ಸಿದ್ಧರೆ ಆದರಿಂದ ನೀವು ಭಯಪಡುವ ಕಾರಣವಿಲ್ಲ.”

ನೀರು ತುಂಬಿದ ಸಯನಗಳಿಂದೊಮ್ಮೆ ಅವನನ್ನು ಸೋಡಿದಳು.
ತಾನು ತಿಳಿದಷ್ಟು ಕಳ್ಳಿಹೃದಯ ಅವನದಲ್ಲವೇಂದು ಅವಳು ತಿಳಿದಳೆಂದು
ಕಾಣುತ್ತದೆ.

“ಇನ್ನೆಕ್ಕರ ನಾನು ಸತ್ಯವನ್ನೇಹೇಳುತ್ತಿದ್ದೇನೆ. ಇದು ಆಕಸ್ಮಿಕವಲ್ಲ.
ಸಿಜವಾಗಿ ನಡೆದ ಫಟನೆ ನೀವ್ಯಾಕೆ ಇದನ್ನು ಸಂದೇಹಿಸುತ್ತಿರೆಂಬಾದು
ತಿಳಿಯಾಗಿದೆ.

—ದೀನತೆ, ಆಸಹಾಯತೆಗಳು ಮೈವೆತ್ತು ಮೊರೆಯಾದುವಂತೆ
ಅವಳು ಮಾತನಾಡಿದ ರೀತಿಯತ್ತು.

“ನೀವು ಯಾಕೆ ಶೇಖರನೊಡನೆ ಹೈಷ ಸಾಧಿಸುತ್ತಿರಿ?”

“ನಾನೆಲ್ಲಿ ಅವನ ವೈರ ಕಟ್ಟಿಕೊಟ್ಟುಲು ಹೋಗಿದ್ದೇನೆ. ಅವನೊ
ಡನೆ ಮಾತನಾಡುವದನ್ನು ಸಹ ಈಗ ಬಿಟ್ಟು ಬಿಟ್ಟುದ್ದೇನೆ.”

“ನಿಮಗೆ ಟ್ರೈಪಿಂಗ ಬರುತ್ತುದೆಯೇ ವೀಣಾ.”

“ಟ್ರೈಪಿಂಗ..... ಆಚೇಕೆ ಅಪ್ಪು ಚನ್ನಾಗಿ ಬರುವದಿಲ್ಲ. ಆದರೂ
ಆಗೇಗ ಟ್ರೈಪು ಮಾಡುತ್ತೇನೆ. ಯಾಕೆ?” — ವಿಷಯ ಬದಲಾದುವನ್ನು
ಕೇಳಿ ಅವಳು ನುಡಿದಳು.

“ನಿಮ್ಮ ರೂಪಿನಲ್ಲಿ ಟ್ರೈಪರ್ಕೆಟರ ಇದೆಯೇ?” “ಇದೆ. ಇದರ
ಕಾರಣ ನನಗೆ ತಿಳಿಯಲಿಲ್ಲ.”

“ಇಲ್ಲಿ ಸೋಡಿ ನೀವು ಶೇಖರನಿಗೆ ಬರೆದ ಪತ್ರವಿದೆ.”

ವೀಣಾ ಅದನ್ನು ಓದಿದಳು. ಓದುತ್ತಿದ್ದಂತೆ ಅವಳ ಮುಖ ಬೆಳ್ಳಿ
ಗಾಯಿತು. ಚಿಲಿಪಿಲಿ ಗುಟ್ಟುವ ಹರುಷದಿಂದಿರುವ ಹಾರಲುಬಾರದ
ಎಳೆಯ ಹಕ್ಕೀಯ ಎದುರಿಗೆ ಹೆಡೆ ತೆರಿದ ನಾಗರಹಾವು ಸಿಂಥಂತಾಗಿತ್ತು.
ವೀಣಳ ಸ್ಥಿತಿ.

“ಹೇಳಿ ಇದನ್ನು ಟ್ರೈಪು ಮಾಡಿ ಶೇಖರನಿಗೆ ಕಳುಹಿಸಿದವರು
ನೀವಲ್ಲವೇ?”

ವೀಣಾ ಮೌನವಾಗಿದ್ದಳು. ಆ ಮೌನ ಶ್ರೀಧರನ ಹ್ಯಾದಯವನ್ನು
ಕೂರಲಗಿನಂತಿರಿಯುತ್ತಿತ್ತು.

ಹೇಳಿ ವಿಣಾದೇವಿ ನೀವಲ್ಲಿನೆ ಆದನ್ನು ಬರೆದವರು.”

ಅವಳು ತನ್ನ ಮೋರೆಯನ್ನು ಕೈಯಿಂದ ಮೂಚ್ಚಿಕೊಂಡಳು. ಬೆರಳು ಗಳ ಸಂದಿನಿಂದ ಆಕು ತೊಟ್ಟಿಕ್ಕುತ್ತಿತ್ತು. ಶ್ರೀಧರನ ಹೃದಯವು ಸಹ ಆ ಆರ್ಥಿಕತೆಯಿಂದ ಕರಗಿತು. ಅವನಲ್ಲಿಯ ನುಸುಷ್ಯತ್ವ ಅವನನ್ನು ಸ್ವೀಕು ಮಾಡುತ್ತಿದ್ದರೆ ಕರ್ತವ್ಯ ಕಲೋರನನ್ನಾಗಿ ಮಾಡುತ್ತಿತ್ತು. ಈ ಎರಡು ಪ್ರಬಲ ರಕ್ತಿಗಳ ಭಾಕಭಾಟಿದಲ್ಲಿ ಅವನ ಮತಿ ಮಸಣಿಸಿತ್ತು. ದಿಜಾಗ್ಯಾಡ ನಾಗಿ ಕುಳಿತುಕೊಂಡಿದ್ದ. ವಿಣಾ ಬಿಕ್ಕುತ್ತ ಹೇಳಿದಳು—“ಇನ್ನಪೆಕ್ಕಾರ ಈ ಪತ್ರದ ವಿಷಯವಾಗಿ ನನಗೇನೂ ತಿಳಿಯದು. ಆ ರೀತಿಯಾಗಿ ಪತ್ರ ವನ್ನು ನಾನು ಬರೆದೆಯಿಲ್ಲ. ಇದೆಲ್ಲ ಅವನ ಕುಟಿಲ ಕಾರಣಾನ. ನನ್ನ ಮಾತನ್ನು ನಂಬಿ.”

“ನಿಮ್ಮ ಮನೆಗೆ ಬಂದು ಆ ಟ್ರೈಪ್ಲೆಟ್ರರನ್ನು ನೀಡಳೆ?”

“ಅವಶ್ಯವಾಗಿ ಬಸ್ಯಿ ಈ ಪತ್ರವನ್ನು ನಾನು ಟ್ರೈಪ್ ಹೊಡಿದೆಯಿಲ್ಲ.”

ಶ್ರೀಧರ ಅವಳನ್ನು ಕರೆದುಕೊಂಡು ಮನೆಗೆ ಹೊರಟ. ಶ್ರೀಧರ ಈಗ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದ. ಶೇಖರನೇ ಇದನ್ನು ಬೇಕೆಂದು ಮಾಡಿದ್ದಾನೆಯೋ? ಅಥವಾ ಇವಕ್ಕೆ ನಟನೆ ಮಾಡುತ್ತಿದ್ದಾರೆಯೇ? ಏಂಜಳಿದು ನಟನೆಯಿಲ್ಲವೆಂದು ಅವನಿಗಿನಿಸುತ್ತಿತ್ತು. ಆದರೂ ಅವನಂಬಿಕೆ. ಅವನ ಮನದಲ್ಲಿ ಆನುಮಾನ ಬೃಹದಾಕಾರ ತಾಳ ಶಧಾರ ರದ ದಾರಿಯಿಂದ ಆವನನ್ನು ಬಿರುಗಾಳಿಯ ಅಭ್ಯರಕ್ಕೆ ಬಲಿಯಾದ ಜೊಂಡಿನಂತೆ, ಪ್ರಚಂಡ ತರಂಗಗಳ ಮಧ್ಯದಲ್ಲಿದ್ದ ಹಳುಸಾವಯಂತೆ ತೇಲಿಸಿಕೊಂಡು ಒಯ್ದುತ್ತಿತ್ತು. ವಿಣಾ ಅವನನ್ನು ಕರೆದುಕೊಂಡು ರೂಪಿಗೆ ತೆರಳಿದಳು. ಅಲ್ಲಾಂದು ಟ್ರೈಬ್ಲೆಲ್ನಮೇಲೆ ಚಿಕ್ಕದಾದ ಟ್ರೈಪ್ ರೈಟ್ರೆಹಂಡಿತ್ತು. ಶ್ರೀಧರ ಆದನ್ನು ಪರಿಷ್ಠಿಸಿದ. ಆದೆ ಟ್ರೈಪ್ಲೆಟ್ರರದಿಂದ ಈ ಪತ್ರವನ್ನು ಟ್ರೈಪ್ ಮಾಡಲಾಗಿತ್ತು. ವಿಣಾಗೂ ಅದು ತಿಳಿದು ಅವಳು ಮತ್ತು ಪ್ರೈ ಭಯಬೀತಳಾದಳು.

“ವಿಣಾದೇವಿ, ನೀವು ಹೊರಗೆ ಹೋಗುವಾಗ ಬಾಗಿಲಿಗೆ ಬೀಗ ಹಾಕುತ್ತೀರಾ? ಅಥವಾ ಹಾಗೆಯೇ ಬಿಟ್ಟು ತೆರಳುತ್ತೀರಾ?”—ಶ್ರೀಧರ ಟ್ರೈಪ್ಲೆಟ್ರರನ ಮೇಲೆ ಬೆರಳಾಡಿಸುತ್ತ ಕೇಳಿದ.

“ನಾನು ಎಂದು ಬಾಗಿಲವನ್ನು ಹಾಗೆಯೇ ಬಿಟ್ಟು ತೆರಳುವದಿಲ್ಲ. ಕಪ್ಪದೆ ಬೀಗ ಹಾಕುವೆ ಎಂದಾದರೊಂದುದುದಿನ ಮರಿತು ಹಾಗೆಯೇ ತೆರಳಿರ ಬಹುದು. ಹಾಗೆಂದು ನಿಶ್ಚಯಿತವಾಗಿ ಹೇಳಲಾರೆ”

“ನಿಮಗೆ ಮನೆಯಲ್ಲಿ ಯಾರಮೇಲಾದರೂ ಸಂಶಯವಿದೆಯೇ?”

“ಇಲ್ಲ ಬಿಡಿ. ಶೈವಿರನ ಹೊರತಾಗಿ ನನ್ನೊಡನೆ ಎಲ್ಲರೂ ಸಂಯಾಗಿಯೆ ವರ್ತಿಸುತ್ತಾರೆ.”

“ಹಾಗೋ ಸರಿ”—ಆವನಿಗೆ ಯಾವ ವಿಷಯವು ತಿಳಿಯಿದ್ದರು.

“ಇರಲಿ ನಾಳೆ ಬಂದು ಭೆಟ್ಟಿಯಾಗುವೆ” ಎಂದು ಶ್ರೀಧರ ಬಾಗಿ ಲಿಡೆಗೆ ತೆರಳಿದ.

“ಇನ್ನೆವೆಕ್ಕರ ನನ್ನಮೇಲೆನಾದರೂ ಸಂಶಯವುಳಿದಿದೆಯೇ”—ವೀಣಾ ಕಳಕಳೆಯಿಂದ ಕೇಳಿದಳು.

“ನೀವು ಗಾಬರಿಯಾಗುವ ಕಾರಣವಿಲ್ಲ.” ಎಂದಿಷ್ಟೇ ಹೇಳಿ ಬಾಗಿಲು ತರೆದು ಹೊರಬಂದ. ಎದುರಿಸಿಂದ ಅಡುಗೆಯನಳಾದ ನರಸಮ್ಮ ಬರುತ್ತಿದ್ದಳು.

“ಅಮಾವಾಸ್ಯೆ, ಅಡಿಗೆಯಾಗಿದೆ. ಉಂಟಕ್ಕೇಳಿ” ಎಂದು ಹೇಳಿ ಒಳಗೆ ತೆರಳಿದಳು.

“ಈಗ ಇವರನ್ನು ಕಳಿಸಿಬರುವೆ ನರಸಮ್ಮ” ಎನ್ನುತ್ತೆ ವೀಣಾ ಇನ್ನೆವೆಕ್ಕರರನ್ನು ಕಳಿಸಲು ಹೊರಟಳು. ಶ್ರೀಧರನಿಗೆ ಈಗ ಒಂದು ಹೊಸ ವಿಷಯ ತಲೆಯಲ್ಲಿ ಬಂದಿತ್ತು.

ಇನ್ನವೆಕ್ಕರು ಜೋಸೆಫರಿಗೆ ಹೇಳಿದ್ದ ಕಾರ್ಯ ಯೂಶಿಸ್ಪಿಯಾಗಿತ್ತು. ಅಂದು ಜೋಸೆಫರು ರಹಿಮನ ಕೊಣಗೆ ತೆರಳಿದ್ದರು. ರಹಿಮ ಆ ವೇಳೆಯಲ್ಲಿರಲಿಲ್ಲ. ಅವನ ಕೊಡೆಯನ್ನು ಜೆನ್ನಾಗಿ ಪರಿಸ್ಥಿಸಿದ ಮೇಲೆ ನಾರಾಯಣನ ಕೆಂಪುಕೊಟ್ಟು ಅಲ್ಲಿ ದೊರೆಯತು. ರಹಿಮನನ್ನು ಹಿಡಿದು ಕೊಂಡು ಬಂದು ಭಾಯಿಬಿಡಿಸಿದ ಮೇಲೆಯೇ ಅವನು ನಾರಾಯಣ ಆ ಕೊಟ್ಟನ್ನು ಸುಟ್ಟುಹಾಕಲು ಕೊಟ್ಟಿದ್ದನೆಂದು ಹೇಳಿದ. ಅದನ್ನು ಕೇಳಿ ಜೋಸೆಫರ ಮುಖ ಹೆಮ್ಮೆಯಿಂದ ಹಿರಿದಾಯಿತು. ನಾರಾಯಣನ ಮೇಲೆಯೇ ಅವರ ಆನುಮಾನ ಬಲವಾಗಿತ್ತು. ತಮ್ಮ ಆನುಭವವು ದಾರಿ ತಪ್ಪವದಿಲ್ಲವೆಂದು ಅವರಿಗೆ ಭರವಸೆಯಿತ್ತು. ಅವನ ರಾಮಿನಲ್ಲಿಯೇ ಆಯುಧವಿರುವದೆಂದು ಅವರ ನಂಬಿಕೆ. ಅದನ್ನು ಹುಡುಕಿಕೊಂಡು ಬರಲು ಅವಕಾಶ ಕಾಯುತ್ತಿದ್ದರು. ಆ ಸಂದರ್ಭವು ಬೇಗನೆ ಬಂದಿತು.

ರಾಜಾರಾಮನ ಕುತೂಹಲವನ್ನು ಸುಬ್ರಹ್ಮಣ್ಯ ದಿನೆ ದಿನೆ ಕೆರಳನು ತ್ವಿದ್ದು. ಅವನಾಷ್ಟಿರೆಂಬುದು ತಿಳಿಯುವದಕ್ಕೊಂತಲೂ ಅವನು ಖಚು ವಾಡುವ ಹಣದಮೇಲೆ ಆಶೇ ಅವನಿಗೆ. ರಾಜಾರಾಮನ ಜೀವನ ವೇಳದ ಲಿನಿಂದಲೂ ಬಡತನದಲ್ಲಿಯೇ ಕಳೆದಿತ್ತು. ಆದ್ದರಿಂದಲೇ ಅವನು ಹೆಚ್ಚಾಗಿ ಹಣವಂತರ ಸ್ವೀಕರವನ್ನು ಬಯಸಿ ಒಡಾಡುತ್ತಿದ್ದು. ನೂರಾರು ಕೆಲಸ ಗಳನ್ನು ಮಾಡಿದ್ದು. ಬಂದು ಗತಪ್ರಾಣವಾದ ಪತ್ರಿಕೆಯ ಉಪಸಂಪಾದಕ ನಾಗಿ ಕೆಲಸ ಮಾಡುತ್ತಿದ್ದು. ಬರುವ ೪೦-೫೦ ಸಂಬಳದಲ್ಲಿ ಹೇಗೋ ತನ್ನ ಒಂಟಿ ಜೀವನವನ್ನು ಸಾಗಿಸುತ್ತಿದ್ದು. ಅವನಿಂದು ಬದುಕಿದ್ದು ನಾಲಿಗೆಯ ಬಲದಿಂದ. ಅವನ ದುಢ್ರೀವಕ್ಕೆ ಯಾರು ಅವನೊಂದಿಗೆ ಹೆಚ್ಚಿಗೆ ಸಖ್ಯವನ್ನು ಬೆಳೆಸಿರಲಿಲ್ಲ. ಅಲ್ಲಕ್ಕೆ ನಿರಾಶೆಯನ್ನು ಪಡುವ ಸ್ವಭಾವ ಅವನದಲ್ಲಿದ್ದರಿಂದಲೇ ಸಿಂದಬಾದದ ಸೇಲರನ ಹೆಗಲಮೇಲೆ ಏರಿ ಕುಳತ ಮುದುಕನಂತೆ ಸುಬ್ರಹ್ಮಣ್ಯನ ಪರಿಚಯಕ್ಕಾಗಿ ಗಂಟುಬಿಡ್ಡಿದ್ದು. ಸುಬ್ರಹ್ಮಣ್ಯನಿಗೆ ಇವನ ಲಾಂಗೂಲ ಚಾಲನವ್ಯತ್ಯಾ ತಿಳಿದಿತ್ತೆಂದು ಕಾಣುತ್ತದೆ.

ಇವನ ಕಣ್ಣ ತಪ್ಪಿಸಿ ಆವನು ಅಲೆದಾಡುತ್ತಿದ್ದು. ಅದರೆ ಒಂದು ದಿನ ರಾಜಾರಾಮನ ಜಾಲದಲ್ಲಿ ಬೀಳಬೇಕಾಯಿತವನು.

ಒಂದುದಿನ ರಾಜಾರಾಮ ತನ್ನ ಪ್ರೀತಿಯ ಮಾಮಳಲು ಹೊಟಿಲಿನಲ್ಲಿ ಕುಳಿತ್ತಿದ್ದು. ಅಲ್ಲಿ ಸುಬ್ರಹ್ಮಣ್ಯನನ್ನು ಕಂಡ. ಹಕ್ಕಿಗಾಗಿ ಕಾಯುವ ಗಿಡುಗದಂತೆ, ಬೇಟಿಗಾಗಿ ನೆಟ್ಟು ದೃಷ್ಟಿಯಿಂದ ನಿರೀಕ್ಷಿಸುತ್ತಿದ್ದ ಬೇಟಿಗಾರ ನಂತೆ ರಾಜಾರಾಮನ ಸ್ಥಿತಿಯಾಗಿತ್ತು. ಸುಬ್ರಹ್ಮಣ್ಯ ಇವನನ್ನು ಕಂಡು ಉರುಳಿಗೆ ಬಿದ್ದ ಪ್ರಾಣಿಯುಂತೆ ಚಡವಡಿಸುತ್ತಿದ್ದು. ಅದನ್ನು ರಾಜಾರಾಮ ನೋಡಿದ. ಆವನದು ಸೂಕ್ತ ನೋಟಿ. ಆವನ ದೀಘ್ರ ಜೀವನದಲ್ಲಿ ಎಮ್ಮೋ ಇನ ಸುಳಿದು ಹೋಗಿದ್ದಾರೆ. ಆವರೆಲ್ಲರ ಲಕ್ಷಣವನ್ನು ಇವನು ಪರಿಚಯದಲ್ಲಿಯೇ ಕಂಡುಕೊಳ್ಳುತ್ತಿದ್ದು. ಈ ಸುಬ್ರಹ್ಮಣ್ಯನ ಅಂತ ರಂಗವಲ್ಲಿಯ ಹೊಯ್ದಾಟಿ, ಸಿಟ್ಟಿಗಳನ್ನು ತನ್ನ ಹದ್ದಿನ ಕಣ್ಣಗಳಿಂದ ನೋಡಿ ಆರಿತುಕೊಂಡ. ಈ ಅಂಗದಿಯಲ್ಲಿ ಮಾಲಿಕನೀಂದ ಹಿಡಿದು ಮಾಳಿಯವರಿಗೆ ಎಲ್ಲರ ಪರಿಚಯ ಚೆನ್ನಾಗಿದೆಯವನಿಗೆ. ಪ್ರತಿ ದಿನ ಮಾಲಿಕ ಇವನ ಪತ್ರಿಕೆಯನ್ನು ಪ್ರಕೃಟಿಯಾಗಿ ಓದಿಯೇ ಸುಧಿಯನ್ನು ಸಂಗೃಹಿಸುತ್ತಿದ್ದು. ವಾಡಿಕೆಯಾಗಿ ಆವನು—

“ಲೋ ರಾಜಾರಾಮ ನಿನ್ನ ಪತ್ರಿಕೆಯನ್ನು ಇಲ್ಲಿ ತಾ ನೋಡುವ.” ಎಂದು ದೊರಕಿಸಿದ. ಆವನ ಪತ್ರಿಕೆ ಮಿಸ ಪ್ರೀಟಿನ, ರೋಮಾಂಚನೀಯ ಸಂಗತಿಗಳ ತವರುವನನೆ. ಖೂನಿ, ದರೊಡಿ, ಅಪಘಾತ ಇನೇ ನೊದಲಾದ ಭಯಂಕರ ಸುದ್ದಿಗಳಿಂದ ಅದು ತುಂಬಿರುತ್ತಿತ್ತು. ರಾಜಕಾರಣದ ಆವೇಶದ ಹೊರಾಟವಾಗಲಿ, ವ್ಯಾಪಾರದ ಏರಿಳಿತವಾಗಲಿ, ಸಾಹಿತ್ಯದ ಸುದ್ದಿಗಳಾಗಲಿ ಅದರಲ್ಲಿ ಪ್ರಕಟವಾಗುತ್ತಿದ್ದುದು ಆತ ವಿರಳ. “ನಂಯಾಗಿ ಫುಂಟಿ ಪೇಜಿನಲ್ಲಿಯ ನಾಲ್ಕೆಯು ಅಕ್ಷರಗಳೇ ಮಾಯವಾಗಿವೆಯಿಲ್ಲ.”

—ಹೋಟಿಲನ ಯಂತ್ರವಾನ ಪತ್ರಿಕೆಯನ್ನು ಒಂದೆರಡುಸಲ ಶಿರುವಿ ಕೇಳಿದ.

“ಪ್ರಂಟವೇಚೇ, ಇಂದು ಆ ಅಕ್ಷರಗಳ ವೊಳೆಗಳು ದೊರೆಯಲಿಭ ವಂತೆ ಅದರೆ ಪತ್ರಿಕೆಯು ನಿಲ್ಲಬಾರದೆಂಬ ಸದುದ್ದೇಶದಿಂದ ನಮ್ಮ ಸಂಪಾದಕರು ಇಂದು ಬರುವಂತೆ ನಾಡಿದ್ದಾರೆ.”

“ಫನವಾದ ಪತ್ರಿಕೆ ನಿಮ್ಮದು. ಸಂಪ್ರದಾಯ ಕಾರ್ಯಕ್ರಮಕೊಂಡು ಹೋಗಲು.”

“ಫನವಾದದ್ವಾಲ್ಲದೆ ಮತ್ತೀಸು! ನಿಮ್ಮಂಥ ಪ್ರಕ್ಷೇಪಿಯ ಸಹಸ್ರರು ವಾಚಕರಿದ್ದಾರೆ. ಅದಕ್ಕೆ ಅವಕಾಶಿಯಾದರೂ ಅದು ಹೊರ ಒರಲೇಬೇಕು.”

—ರಾಜಾರಾಮ ಪೀಕೆಯ ಬಾಣವೋಂದನ್ನು ಯಜಮಾನನಮೇಲೆ ಸೆದ. ಹೊಟೆಲ ಮಾಲಿಕ ಅವನನ್ನು ಕೆಂಗಡ್ಲಿನಿಂದ ನೋಡಿ ತನ್ನ ಸ್ಥಳಕ್ಕೆ ಹೊರಟುಹೋದ

“ಹೆಲೋ ಸುಬ್ರಹ್ಮಣ್ಯ ಇತ್ತಿತ್ತಲಾಗಿ ಆಟವಾಡಲು ನೀವು ಅತ್ಯಂತ ಬರುತ್ತಲೇ ಇಲ್ಲವಲ್ಲ.”—ರಾಜಾರಾಮ ನಗುತ್ತ ಕೇಳಿ.

ಸುಬ್ರಹ್ಮಣ್ಯ—ತನ್ನ ಮನಸ್ಸಿನಲ್ಲಿ ಅದು ನಿನಗಾಗಿಯೇ ಎಂದು ಶಿಖಿಸಿದ. ಆದರೂ ತೋರಿಕೆಗಾಗಿ ಹಾಗೇನಿಲ್ಲ. ಈಗ ಕೆಲಸ ಸ್ವಲ್ಪ ಹೆಚ್ಚಿದ್ದ ರಿಂದ ಆ ಕಡೆಗೆ ಬರುವದು ನಿಂತು ಹೋಗಿದೆ.”—ಎನ್ನತ್ತ ಒಂದು ದೇಶಾವರಿ ನಗಿಯನ್ನು ಬೀರಿದ. ಸುಬ್ರಹ್ಮಣ್ಯ ಈ ಪೀಡಿಯನ್ನು ಬೇಗ ಬಗೆ ಹರಿಸಲು ಎರಡು ದೋಸೆಗೆ ಆರ್ಥರು ಮಾಡಿದ. ರಾಜಾರಾಮ ಈಗ ದೋಸೆಯ ಸಂಹಾರದಲ್ಲಿ ಮೂಕನಾಗಿದ್ದ.

“ಏನು ರಾಜಾರಾಮ ನಿನ್ನ ಕೂಸಮೇಟಿ ಇನ್ನಪೆಕ್ಕರರ ಕೊಲೆಯಾಗಿದೆಯಿ?” ಎಂದು ಹೊಟೆಲ ಯಜಮಾನ ಇವರ ಬಳಗೆ ಆತುರದಿಂದ ವೇವರ ಹಿಡಿದುಕೊಂಡು ಬಂದ. ಆದರೆ ರಾಜಾರಾಮ ಏನೂ ಆಗದವನಂತಹ ಕುಳಿತ್ತಿದ್ದ. ಸುತ್ತಲಿದ್ದ ಜನರೆಳ್ಳ ಈ ಸಂಗತಿಯನ್ನು ಕೇಳಿ ಉತ್ಸುಕತೆಯಿಂದ ಇವನ ಬಾಯಿಯಿಂದ ಮಾತು ಹೊರಬರುವದನ್ನೇ ಕಾಯಿದ್ದರು.

“ನಿಮಗೆಲೋ ಹುಚ್ಚು” ಎಂದು ಆವರ ಮುಖ ನೋಡಿದ. ರಾಜಾರಾಮ.

“ಏನು ಹುಚ್ಚೆಯಾಗ್ಗೆ ನೋಡಿಲ್ಲ” ಎಂದು ಮಾಲಿಕ ಅವನೆಡುರಿಗೆ ಪತ್ರಿಕೆಯನ್ನು ಹಿಡಿದ.

“ಇನ್ನಪೆಕ್ಕರ ಕೊಲೆಯಾಗಿಲ್ಲ. ಆವರು ಕೊಲೆಯ ಪತ್ರಿ ಹಚ್ಚಿತ್ತಿದ್ದಾರೆ. ಆಕ್ಕರ ದೋಷದಿಂದ ಹಾಗಾಗಿದೆ.”—ನಿರ್ವಿಕಾರದಿಂದ ನುಡಿದ ಅವನ ಮಾತು ಕೇಳಿ ಎಡಬಲದಲ್ಲಿದ್ದ ವರಿಗೆ ನಿರಾಶೆಯಾಯಿತು. “ಏನು

ಪತ್ರಿಕೆ ನಿನ್ನದು ರಾಜಾರಾಮು ತಿರುವು ಮುರುವು. ಸುಮೃದ್ಧಿ ಅದನ್ನು ನಿಲ್ಲಿಸಿಬಿಡಬಾರದೆ?” - ಆಸಹನೆಯ ಆಳದಿಂದ ಧ್ವನಿ ಹೊರಬಂದಿತ್ತು.

“ಅದರಿಂದ ಪ್ರಾಪ್ತಿಯಿರುವಾಗ ಹೇಳ ಅದನ್ನು ಹೇಗೆ ಧೈರ್ಯ ದಿಂದ ನಿಲ್ಲಿಸುವದು. ನಿಮ್ಮ ಹೋಟಿಲಿನಲ್ಲಿಯ ಸಾಮಾನು ಚೆನ್ನಾಗಿಲ್ಲ ವೆಂದರೆ ನಿಂವು ಅಂಗಡಿಯನ್ನು ನಿಲ್ಲಿಸುವಿರಾ? ಅದರಿಂದಲ್ಲವೇ ನಿಂವು ಇದನ್ನು ಸಂಪಾದಿಸಿದ್ದು.” - ಎಂದು ಅವರ ನೀಳವಾದ ಹೊಟ್ಟಿಯ ಮೇಲೆ ಚೆಕ್ಕಬಾಲಕ ಆನೆಯ ಹೊಟ್ಟಿಯ ಮೇಲೆ ವಿಸ್ತರುದಿಂದ ಕ್ಷೇತ್ರಾಡಿಸಿ ದಂತೆ ಕ್ಷೇತ್ರಾಡಿಸಿದ. ಹೋಟಿಲ್ ಮಾಲಿಕನಿಗೆ ತನ್ನ ಲಂಬೋದರದ ವಿಷಯವಾಗಿ ನಿಶೇಷವಾದ ಹೆಮ್ಮೆ. ಇದೆ ಕಾರಣದಿಂದ ಆತ ರಾಜಾ ರಾಮನ ಕೃತಿಯಿಂದ ಸಂತುಷ್ಟನಾಗಿ ಪ್ರಸನ್ನತೆಯ ಮುಗುಳ್ಳಗೆಯನ್ನು ತನ್ನ ದಪ್ಪವಾದ ತುಟಿಗಳಿಂದ ಹೊರಣಾಸುತ್ತ ಶಿಖಿಯಿಂದ ಯೋಧನಂತೆ ಹೆಚ್ಚಿಕೊಂಡ. ಯಾವ ಮನುಷ್ಯನಿಗೆ ಯಾವ ಜಾಲ ಬೀಸಬೇಕೆಂಬುದು ರಲ್ಲಿ ಪಳಗಿದ ಕ್ಷೇತ್ರ ಅವನದು.

“ರಾಜಾರಾಮ ನಿಂವು ಇನ್ನಪೆಕ್ಕರು ಕಾಲು ಸಮೀಟಿ?”

— ಸುಬ್ರಹ್ಮಣ್ಯ ತನ್ನ ಡಿಗೆ ಅವನ ಲಕ್ಷ್ಯವನ್ನು ಸೆಳೆದ.

“ಹೌದು ಅಮು ಗತಕಾಲದ ನೆನಪಿನಂತಿದೆ. ಇಂದು ಆವನು ಇನ್ನ ಸ್ವೀಕೃತ ಆದರೆ ನಾನು ಮುರುಕು ಪತ್ರಿಕೆಯ ಸಭಾ ಎಡಿಟರ್ ದೇವರು ಯಾರನ್ನು ಎಂಥ ಸ್ಥಿತಿಯಲ್ಲಿದುತ್ತಾನೋ ಏನೋ? ಎಲಾಲ್ ಭಗವಂತನ ಮಾಯಿ.” - ರಾಜಾರಾಮ ಶ್ರದ್ಧಾವಂತ ಆಸ್ತಿಕರಂತೆ ಪರಮಾತ್ಮನ ಮೇಲಿನ ತನ್ನ ಭಕ್ತಿಯನ್ನು ಪ್ರದರ್ಶಿಸಿದ.

“ಆದರೆ ನಿಮ್ಮ ಪತ್ರಿಕೆಯಲ್ಲಿ ಯಾವ ಬಿಸಿಯಾದ ಸುದ್ದಿಗಳು ಪ್ರಕಟ ವಾಗುವದಿಲ್ಲ. ಇನ್ನಪೆಕ್ಕರು ಎಷ್ಟಾದರೂ ನಿಮ್ಮ ಫ್ರೆಂಡ್.”

“ಆಗೇಗ ಆವನನ್ನು ಭೇಟಿಪಾಗಿ ಸುದ್ದಿಯನ್ನು ಸಂಗ್ರಹಿಸುತ್ತೇನೆ. ಆದರೆ ದೇವರು ಒಲಿವರೂ ಪೂಜಾರಿ ಒಲಿಯನೇಂಬಂತೆ ಅಧಿಕಾರಿ ನನ್ನ ಗೆಳೆಯನಾದರೂ ಈ ಪೋಲೀಸರ ವಜ್ರಹಿಡಿತದಿಂದ ಪಾರಾಗುವದೆ ಕಷ್ಟವಾಗಿದೆ.”

“ಹೋಗಲಿಬಿಡಿ ಈ ಅಶ್ವತ್ಥರಾಯರ ಕೊಲೆಯ ಪ್ರಕಣ ಎಲ್ಲಿಗೆ ಬಂದಿದೆ?”

“ಮಂದವಾಗಿಯೇ ಸಾಗಿದೆಯೆಂದು ಕಾಣುತ್ತದೆ” ಎನ್ನುತ್ತ ಇಬ್ಬರೂ ಹೊರಬಿದ್ದರು. ರಾಜಾರಾಮ ದಾರಿಯಲ್ಲಿ ಉಪಾಯವಾಗಿ ಸುಬ್ರಹ್ಮಣ್ಯನ ಚರಿತ್ಯೆಯನ್ನು ಹೊರಪಡಿಸಿದ. ಸುಬ್ರಹ್ಮಣ್ಯ ಇಲ್ಲಿದ್ದ ೧೦-೧೫ ವರುಷಗಳಾದವಂತೆ. ವೋದಲು ಏಲಿಟ್‌ರಿಯಲ್‌ದ್ವಾರಾ ಈಗ ಆರಾಮವಾಗಿ ಪನ್ಮುಕ್ಕನ್ನು ದೊರೆಯುತ್ತಿತ್ತು. ಮಕ್ಕಳಲ್ಲಿ ಮರಿಯಿಲ್ಲ. ಅಂತಹ ರಾಜಾರಾಮ ನಿಮ್ಮ ಲಗ್ನವಾಗಿಲ್ಲವೇನು?”

“ಭೀ ಭೀ ಪರತಂತ್ರ ಜೀವನ ನನಗೆ ಸೇರುವದಿಲ್ಲ ಸ್ವಚ್ಛಂದವಾಗಿ ಜೀವಿಸಬೇಕೆಂಬುವದೆ ನನ್ನ ಉದ್ದೇಶ.”

“ರಾಜಾರಾಮ ನಿಮ್ಮ ಇರುವದೆಲ್ಲಿ?”

“ಅಲ್ಲಿ ದೂರದಲ್ಲಿ ಚಿಕ್ಕ ಚಿಕ್ಕ ಮನೆಗಳು ಕಾಣುವದಲ್ಲ ಅಲ್ಲಿಯೇ ಇದ್ದೇನೆ. ಅದೇ ನಮ್ಮ ಆಫೀಸು. ಅದೇ ನಮ್ಮ ನಿವಾಸ. ಮೇಲಿಂದ ಮೇಲೆ ಆಫೀಸಿಗೆ ತೆರಳಬೇಕಾಗುವದರಿಂದ ಅನುಕೂಲತೆಗಾಗಿ ಅಲ್ಲಿಯೇ ಇದ್ದೇನೆ” ಎಂದು ಮಾರ್ಪಿಕೆವಾಗಿ ನಕ್ಕು—“ಅಂದಹಾಗೆ ನಿಮ್ಮ ಹೆಂಡತಿ ಎಲ್ಲಿ ಕೆಲಸ.....”

“ಅಲ್ಲಿ ದೂರದಲ್ಲಿ ಕಾಣುವದಲ್ಲವೇ ನಿಮ್ಮ ಆಫೀಸು.” ನಡುವೆಯೇ ಸುಬ್ರಹ್ಮಣ್ಯ ಕೇಳಿದ.

“ಹೌದು ಅಲ್ಲಿಯೇ.” ಹಳೆಯ ಕಾಲದ ಒಂದು ದೊಡ್ಡ ಮನೆಯದು. ಆ ಮನೆಯಲ್ಲಿಯೇ ಹತ್ತೀಂಟು ವಿಭಾಗ ಮಾಡಿ ಅನೇಕ ಸಂಸಾರಗಳು ವಾಸಮಾಡುತ್ತಿದ್ದವು. ರಾಜಾರಾಮ ಮೆಟ್ಟಲುಗಳನ್ನೇ ರಿ ಅಲ್ಲಿ ಇಲ್ಲಿ ತಿರುಗುತ್ತ ಕಡೆಗೆ ಮೂಲೆಯಲ್ಲಿರುವ ಒಂದು ರೂಪನ್ನು ತಲುಸಿದ. ಗೆಳೆಯರಿಬ್ಬರೂ ಒಳಗೆ ಪ್ರವೇಶ ಮಾಡಿನರು. ನೂರಾರು ಹಾಳೆಗಳ ರಾಶಿಯಲ್ಲಿ ಕೊಟ್ಟಿ ಬೆಳ್ಳಿಗಾಗಿ ಕಾಣುತ್ತಿತ್ತು. ಒಂದು ಟೆಬಲ್‌ಲು, ಆದರ ಬದಿಯಲ್ಲಿಯೇ ಒಂದು ಚೇರು. ಟೆಬಲ್‌ಲಿನಮೇಲೆ ಸಾಮಾನುಗಳು ಅಸ್ತ್ರವ್ಯವಸ್ಥವಾಗಿ ಬಿಡಿದ್ದವು. ವ್ಯವಸ್ಥೆ ಎನ್ನುವದು ಹುಡುಕಿದರೂ ದೂರೆಯು ತೀರಲಿಲ್ಲ. ಅಲ್ಲಿಯೇ ಮೂಲೆಯೊಂದರಲ್ಲಿ ರಾಜಾರಾಮನ ನಿವಾಸ. ಒಂದು ಹಾಸಿಗೆ ಸುರುಳಿ, ತಂಬಿಗೆ, ಬುಕ್ಕೆಟ್‌ಪುಗಳಿದ್ದವು. ರಾಜಾರಾಮ ಅನುಮಾನಿಸದೆ ಅಲ್ಲಿ ಕುಳತುಕೊಂಡ. ಸುಬ್ರಹ್ಮಣ್ಯನಿಗೆ ಮಾತ್ರ ಅಲ್ಲಿ ಕುಳತುಕೊಳ್ಳಲು ಸಂಕೋಚನೆನಿಸಿತೆಂದು ಕಾಣುತ್ತದೆ.

“ಸುಬ್ರಹ್ಮಣ್ಯ ಅಲ್ಲಿ ಚೇರಿದೆ ನೋಡಿ ಅಲ್ಲಿ ಕುಳಿತುಕೊಳ್ಳಿ.. ಅದರೆ ಸ್ವಲ್ಪ ಎಚ್ಚರಿಕೆ ತೆಗೆದುಕೊಳ್ಳಿ ಆಚ್ಚಿಚೆ ಬ್ಯಾಲನ್ಸ್ ತಪ್ಪಿದರೆ ಭೂತಾಯಿ ಯಾಗಬೇಕಾಗುತ್ತದೆ.”

“ಅಂದರೆ ನಿಮ್ಮ ಚೇರಿನಮೇಲೆ ಕೂಡ್ಟುವದೆಂದರೆ ಅದೊಂದು ಬಗೆಯು ಸರ್ಕಣಿಸ್ತಿನ್ನಿಂದು.”

“ಇಲ್ಲಿ ಬರುವದೇ ಒಂದು ಸರ್ಕಣಿಸ್ತಿ. ಮೆಟ್ಟೆಲುಗಳನ್ನು ನೋಡಿದಿರಲ್ಲಿ ಹೇಗಿವೆ. ಯಾವ ಹೊತ್ತಿನಲ್ಲಿ ಭಗವಂತನಿಂದ ಕರೆ ಬರುವದೊಂದು ಎನ್ನಿ ಸುತ್ತದೆ ಅದನ್ನೀರುವಾಗ. ಮಳಿಗಾಲದಲ್ಲಿ ಮೇಲಿನಿಂದ ಬೀಳುವ ವರ್ಷಧಾರೆ. ಅದರಲ್ಲಿ ಮಿಯುವ ನಮ್ಮ ಕರುಣಾಜನಕ ಹಾಸ್ಯಿಸಿತ್ತಿ.”

—ತನ್ನ ಕೊಟ್ಟಿಯ ರಾಮಾಯಣವನ್ನು ಸಂಪೂರ್ಣವಾಗಿ ವರ್ಣಿಸಿದ. ಅವನು ಆತ್ಮತ್ತಹ ಹುಡುಕುವ ಪರದಾಟವನ್ನು ನೋಡಿ ಸುಬ್ರಹ್ಮಣ್ಯ.—

“ಆ ರೀತಿಯಾಗಿ ಹುಡುಕುತ್ತಿರುವದೇನು?” ಎಂದು ಕೇಳಿದ

“ಆದೇ ಆದೇ ಸಕಲವನ್ನು ಮರೆಯಿಸುವ ಸಂಜೀವಿನಿ ಸಿಗರೇಟ್‌ನಿಂದಿಗಿನಲ್ಲಿ ಬರುವಾಗ ಇಲ್ಲಿ ಎಲ್ಲಿಯೋ ಇಟ್ಟುಬಂದೆ. ಈಗ ದೊರೆಯ ಲೊಳ್ಳಿದು. ಬಹುಶ ನಮ್ಮ ಸಂಪಾದಕರ ವರ್ಕರ್‌ಡ್ರಷ್ಟಿ ಅದರಮೇಲೆ ಹರಿದಿರಬಹುದು.” “ನನ್ನ ಹತ್ತಿರವಿದೆ ಹಿಡಿಯಿರಿ.” ಸುಬ್ರಹ್ಮಣ್ಯ ಅವನೆಡು ರಿಗೆ ವ್ಯಾಕೆ ಹಿಡಿದ. “ಫ್ಯಾಂಕ್ ಬಹಳ ಫ್ಯಾಂಕ್” ಎನ್ನತ್ತ ರಾಜಾರಾಮ ಪ್ರಕೃಟಿ ಸಿಗರೇಟ್‌ನ್ನು ಬಾಯಿಗಿರಿಸಿದ.

ಸಿಗರೇಟ್ ದೊರಕಿಸಲು ಅವನ ಉಪಾಯವೇ ಏನೋಽಂದು? ಸಿಗರೇಟ್ ಸೇದುತ್ತ ರಾಜಾರಾಮ—

“ಸುಬ್ರಹ್ಮಣ್ಯ ನಿಮ್ಮ ಮನೆಯವರು ಎಲ್ಲಿ ಕೆಲಸ ಮಾಡುತ್ತಾ...” ಅವನು ವಾಕ್ಯವನ್ನಿನ್ನು ಪೂರ್ಣವೆಂದಿರಲಿಲ್ಲ.—“ಇಲ್ಲೋಡಿ ಇದು ಯಾರದು?” ಎಂದು ಒಂದು ಓ ರೂಪಾಯಿಯ ನೋಟನ್ನು ಸುಬ್ರಹ್ಮಣ್ಯ ಹಾಳೆಯ ಸಂದಿನಿಂದ ತೆಗೆದು ತೋರಿಸಿದ. ನೋಟನ್ನು ಕಾಣುತ್ತೇ ಅವನಕಣ್ಣ ಹೊಳೆದವು. “ನಮ್ಮ ಸಂಪಾದಕರ ಮರವೆಯ ಫಲವೆಂದು ಕಾಣುತ್ತದೆ.”—ಆ ನೋಟು ರಾಜಾರಾಮನ ಕಿಸೆಯನ್ನು ಸೇರಿತ್ತು.

“ನಿಂವು ಇನ್ನೆಸ್ಟೆರರನ್ನು ಕೇಳಿ ನಿಮ್ಮ ಪತ್ರಿಕೆಯಲ್ಲಿ ಏಕೆ ಹೊಸ ಸುದ್ದಿಗಳನ್ನು ಹಾಕುವದಿಲ್ಲ. ಅದರಿಂದ ಓದುವವರ ಸಂಖ್ಯೆ ಹೆಚ್ಚಾಗ ಬಹುದು.

“ನಿಮ್ಮ ಸಲಹೆಯೇನೋ ಚೆನ್ನಾಗಿದೆ. ನಿಮ್ಮ ಸಂಪಾದಕರು ಸಹ ಇದೆ ಮಾತನ್ನು ವಡೆ ವಡೆ ಹೇಳುತ್ತಿರುತ್ತಾರೆ. ಆ ರೀತಿಯಾಗಿ ನಾನು ಯೋಚಿಸುವೆ. ಆದರದು ಕೃತಿಯಲ್ಲಿ ಬರಲೇಂಳಲು.” ರಾಜಾರಾಮ ಅರೆ ಮನಸ್ಸಿನಿಂದ ಹೇಳಿದ.

“ಈಗ ನೋಡಿ ಅಶ್ವತ್ಥ ರಾಯರ ಕೊಲೆಯ ವಿಷಯ ಬಹಳ ಪ್ರಚಾರದಲ್ಲಿದೆ. ಪ್ರೇಲೀಸರಾದರೂ ಏನನ್ನಾದರೂ ಶೋಧ ಮಾಡಿಯೇ ಮಾಡುತ್ತಾರೆ. ಆವನ್ನು ನಿಂವು ಪ್ರಕಟಿಸಿದರೆ ನಿಮ್ಮ ಪತ್ರಿಕೆಗೆ ಶುಕ್ರದೇಸೆ ಒದಗ ಬಹುದು.” ರಾಜಾರಾಮ ಆವನ ಸಲಹೆಯನ್ನೊಷ್ಟಿ ಹೊಸ ಸುದ್ದಿಗಳನ್ನು ಸಂಗೃಹಿಸುವೆನೇಂದ. ಸುಬ್ರಹ್ಮಣ್ಯ ಮತ್ತೆ ಭೀಷ್ಟ್ಯಾರಾಗುವದಾಗಿ ಹೇಳಿತೆರಳಿದ. ರಾಜಾರಾಮನ ಮನದಲ್ಲಿ ವಿಚಾರಗಳ ತುಮುಲ ಆರಂಭವಾಗಿತ್ತು. ಸುಬ್ರಹ್ಮಣ್ಯ ಚತುರನಾದ ವ್ಯಕ್ತಿಯಿಂಬುದರಲ್ಲಿ ಆವನಿಗೆ ಸಂದೇಹ ಉಳಿದಿರಲಿಲ್ಲ. ಇವನು ಯಾಕೆ ಒಳಿಸಿ ಒಳಿಸಿ ಅಶ್ವತ್ಥ ರಾಯರ ಕೊಲೆಯ ಸುದ್ದಿಯನ್ನು ಮಾತನಾಡುತ್ತಿದ್ದಾನೆ? ಯಾರದಾದರೂ ಗುಪ್ತಜಾರನಾಗಿ ಸಂಚಾರ ಮಾಡುತ್ತಿದ್ದಾನೆಯೆ? ರಾಮಯ್ಯನೆದುರಿಗೆ ಒಂದೆ ಸುಳ್ಳ ಹೇಳಿದ. ನನ್ನೆದುರಿಗೆ ಮಿಲ್ಲಿಯಲ್ಲಿದ್ದೆನೆಂದು ಹೇಳುತ್ತಾನೆ. ಒಳ್ಳೆ ಧನಿಕನಂತೆ ಹಣವನ್ನು ಖಚು ಮಾಡುತ್ತಾನೆ. ಹೆಂಡತಿಯಮೇಲಂತೂ ಇವನ ನಿಭರವಿಲ್ಲ. ಹೆಂಡತಿಯ ವಿಷಯ ತೆಗೆದೊಡನೆಯೆ ವಿಷಯವನ್ನು ಮರೆಸುತ್ತಾನೆ. ಈ ಇ ರೂಪಾಯಿಗಳಂತು ನನ್ನ ಸಂಪಾದಕರಿಡಲು ಸಾಧ್ಯವಿಲ್ಲ. ಇದೆಲ್ಲ ಆವನ ಕೈಚೆಳಕು. ಈ ಕೊಲೆಯಲ್ಲಿ ಇವನದೇನಾದರೂ ಅಂಗವಿದೆಯೇ?

ಮಧ್ಯರಾತ್ರಿಯ ಸಮಯ. ನೀರವತೆ ತಾನೆ ತಾಂಡವನ್ನೆತ್ತೆವನ್ನು ಸ್ವಷ್ಟಿಂದವಾಗಿ ಗೃಯುತ್ತಿತ್ತು. ಸಾಗರದಂತೆ ವಿಶಾಲವಾಗಿ ಕತ್ತಲೆ ದೂರ ದೂರದವರಿಗೆ ಹಬ್ಬಿಕೊಂಡಿತ್ತು. ನಿಸರ್ಗದೇವಿ ತನ್ನ ಸೃಷ್ಟಿಯನ್ನು ಪರೀಕ್ಷಾಸಲು ಹೊರಟಾಗ ಅವಳ ಕವ್ವದ ಸೆರಗು ಬಿದ್ದು ನಿಶ್ಚಯಿಸಿಕೊಂಡಿತ್ತು.

ಕವಿದಂತಿತ್ತು. ವಿದ್ಯಾರ್ಥಿರಗಳು ತಮ್ಮ ಹತ್ತಿರವಿದ್ದ ಕತ್ತಲೆಯನ್ನು ಹೊಡಿದೋಡಿಸಿ ಅಲ್ಲ ತೃಪ್ತಿಯನ್ನು ಪಡುತ್ತಿದ್ದವು. ವಿಶಾಲವಾದ ಬೀದಿಗಳೇ ನಿರ್ಜನವಾಗಿ, ನಿಶ್ಚಯವಾಗಿ ಮಂಜಣದಂತೆ ಭಯಾನಕವಾಗಿದ್ದವು. ಮಾರ್ಗದ ಮೇಲೆ ಬಿಡ್ಡರುವ ತುಣುಕು ಹಾಳಿಗಳು ಗಾಳಿಯ ರಘಸಕ್ಕೆ ಸರ್ವೀಂದು ಶಬ್ದ ಮಾಡುತ್ತೆ ಓಡುತ್ತಿದ್ದವು. ಶತಿ ಕಾರ್ಮಾರ್ಥಿಗಳ ಬದಿಯಂದ ಒಮ್ಮೆ ಕಾಣಿಸುತ್ತಿದ್ದ, ಒಮ್ಮೆ ಆವುಗಳ ಹಿಂದೆ ಮರೆಯಾಗುತ್ತಿದ್ದ. ಯಾರಾದರೂ ಸ್ವಲ್ಪ ಸಪ್ತಜವನ್ನು ಮಾಡಿದರೆ ಸಾಕು ಷ್ಟ್ರೇನಿ ಪ್ರತಿಷ್ಟನಿಗೊಂಡು ಅನಿಲದೊಡನೆ ಅನಿಲವಾಗಿ ಬರೆಯುತ್ತಿತ್ತು. ಎಷ್ಟು ದೂರ ಸಾಗಿದರೂ ಮುಗಿಯದಂತೆ ನಿರ್ಜನತೆ ಮರೀಚಿಕೆಯಂತೆ ಮುಂದೆ ಮುಂದೆ ಸಾಗುತ್ತಿತ್ತು. ಹಗಲು ಗದ್ದಲವೆಬ್ಬಿಸುವ ಮೋರ್ಟಾರು, ಕಾರುಗಳು ಚಲನವಲನ ಹೀನವಾಗಿ ಬಿದ್ದಲ್ಲಿಯೇ ಬಿದ್ದುಕೊಂಡಿದ್ದವು. ದೂರದಿಂದ ನಾಯಿಗಳು ಬಡಿದಾಡುವ ಶಬ್ದ ಆಸ್ಪರ್ವವಾಗಿ ಕಿವಿಗೆ ಬಿದ್ದ ವಾಯವಾಗುತ್ತಿತ್ತು. ನಗರ ತಾಯಿಯ ಮಗ್ಗುಲಲ್ಲಿ ಮಗುವಿನಂತೆ ನಿರಾಲೋಚನೆಯಿಂದ ದಿಷ್ಟೇ ನಿದ್ರೇಗ್ರೀಯುತ್ತಿತ್ತು. ಕೊರೆನ ಚಳಿಯೆಡಗೂಡಿದ ಇರುಳು ಸುತ್ತುಲೂ ದಟ್ಟವಾಗಿ ತನ್ನ ಜಾಲವನ್ನು ನೇಯುತ್ತಿತ್ತು. ಕಾರಣಾನೆಗಳ ಚಿಮಣೆಯಂದ ಬರುವ ಬಳಿಯ ಹೊಗೆ ಸುರುಳಿ ಸುರುಳಿಯಾಗಿ ಹವೆಯೋಡನೆ ಕಲೆಯುತ್ತಿತ್ತು. ಚಂದಿರನನ್ನು ಬೆಂಬತ್ತಿ ಓಡುವ ಬಿಳಿಯಾದ ಮೋಡಗಳು ನೀಲಿ ಸಾಗರದಲ್ಲಿ ತೇಲುತ್ತಿರುವ ಹಾಯಿಗಳಂತೆ ಕಾಣತ್ತದ್ವಾಗಿ ಇರುಳು ಅಡ್ಡಾಡುವವರನ್ನು ದಿಗಿಲುಪಡಿಸಿ ಮರುಳು ಮಾಡುತ್ತಿತ್ತು.

ವೀಣಳಿಗೆ ಒಮ್ಮೆಲೇ ಎಚ್ಚರವಾಯಿತು ಯಾಕೆಂದು ಆವಳಿಗೆ ಮೋದಲು ತಿಳಿಯಲಿಲ್ಲ. ಹೊರಗಿನ ಯಾವವಾದರೂ ಶಬ್ದದಿಂದ ಎಚ್ಚತ್ತನೇನೋ ಎಂದು ಆಶಬ್ದವನನ್ನು ಲಿಸಿದಳು. ಆದರೆ ಶಾಂತತೆ ಕತ್ತಲೊಡನೆ ಅವಿತ ಪ್ರೇಮದಿಂದ ಒಂದುಗೂಡಿತ್ತು. ಸ್ವಲ್ಪ ಹೊತ್ತು ಎಚ್ಚರವಿದು ಶಬ್ದವನನ್ನು ಲಿಸಿದಳು. ಆದರೆ ಏನು ಕೇಳಿಸದ್ದರಿಂದ ಮತ್ತೆ ನಿದ್ರಿಸತ್ತೊಡಿಗಿದಳು. ಪುನಃ ಎಚ್ಚರವಾಯಿತು. ಗಾಳಿಗೆ ಆಗ್ರಿಗ ಕಿಟಕಿಯ ಬಾಗಿಲುಗಳು ಬಡಿದು ರವೊ ಎಂದು ಶಬ್ದ ಮಾಡುತ್ತಿದ್ದವು. ಅದರಿಂದಂತು ತನಗೆ ಎಚ್ಚರವಾಗಲಿಲ್ಲವೆಂಬುದು ಆವಳಿಗೆ ನಿರ್ಧರವಾಗಿತ್ತು. ಈಗ

ಯಾರೋ ಆದ್ದುಡುವ ಹೆಚ್ಚೆಯ ಸಪ್ತಾಷಾಯಿತು. ಜಾಗರೂಕತೆಯಿಂದ ಆಲಿಸಿದಳು. ಆ ನೀರವತೆಯಲ್ಲಿ ಅವಳಿಗದು ಸ್ಥಾಟವಾಗಿ ಕೇಳಬರುತ್ತಿತ್ತು. ಯಾರೋ ಉಳಿದವರಿಗೆ ತಿಳಿಯಬಾರದೆಂದು ಬಹು ಮೆಲ್ಲನೆ ಅಡಿಯಿಡುತ್ತಿದ್ದರು. ವೀಣಳಿಗೆ ಸ್ವಲ್ಪಿ ಗಾಬರಿಯಾಗಿ ಇಲ್ಲದ ಯೋಚನೆಗಳು ಅವಳ ಮನವನ್ನು ಕವಿದುಕೊಂಡವು. ಕರ್ತೃಗಿನ ಆರಿನೆಯೋಂದನ್ನು ಕತ್ತರಿಸಿ ಅವಳ ರೂಪಿಗೆ ಹೊದಿಸಿದಂತೆ ಕತ್ತಲೆ ಕವಿದಿತ್ತು. ಆ ಕತ್ತಲೆಯಲ್ಲಿ ಯಾವದೋ ಕಪ್ಪಾದ ವ್ಯಕ್ತಿ ಯಮದೂತನಂತೆ ಬಂದಂತೆ ಭ್ರಮೆಯಾಗುತ್ತಿತ್ತು ಅವಳಿಗೆ. ತಾನು ಮಲಗುವಾಗ ಬಾಗಿಲು ಧಾಕೆದ್ದ ಅವಳಿಗೆ ನೆನಪಿತ್ತು. ಆದರೆ ಒಂದು ವೇಳಿ ಮರಿತು ಮಲಗಿದ್ದರಿ? ಎಂಬ ಸಂಶಯದ ಹುಳಿ ಅವಳ ಮನವನ್ನು ಉಕ್ಕಿನುಗುರುಗಳಿಂದ ಬಗೆದಂತೆ ಕೊರೆಯತ್ತೊಡಗಿತು. ಮುಸುಕನ್ನು ಬಿಗಿಯಾಗಿ ಎಳಿದುಕೊಂಡಳು. ಆದರೆ ಒಳಗಿನ ಭೀತಿ ಎಲ್ಲಿ ಮಾಯವಾಗಬೇಕು? ಒಮ್ಮೆ ಸಪ್ತಾ ಕೇಳಬರು ತ್ತಿತ್ತು. ಒಮ್ಮೆ ಮಾಯವಾಗುತ್ತಿತ್ತು. ಆದು ತನ್ನ ಭ್ರಮೆಯಿರಬಹುದೆಂದು ಒಮ್ಮೊಮ್ಮೆ ಭಾಸವಾಗುತ್ತಿತ್ತು, ಆದರೆ ಹೊರಗಿನ ಹೆಚ್ಚೆಯ ಧ್ವನಿ ಅವಳ ಆಭಾಸವನ್ನು ಕತ್ತರಿಸಿ ಸತ್ಯವೆಂದು ಸಾರುತ್ತಿತ್ತು. ನಂಬಿಕೆ ಸಂಶಯಗಳ ಸಂಧಿಗ್ರಹಿತಗಳಲ್ಲಿ ಅವಳು ಉಯ್ಯಾಲೆಯಾಡುತ್ತಿದ್ದಳು. ಮುಂದೆ ಶಬ್ದ ಬರುವದು ನಿಂತುಹೋಯಿತು. ಆದರಿಂದ ಸ್ವಲ್ಪಿ ಸಮಾಧಾನವೆನಿಸಿತು. ಆದರೆ ಮರುಕ್ಕೊಂಡಲ್ಲಿಯೇ ತೋಟದಲ್ಲಿಯು ಗಿಡಗಳು ಅಲ್ಲಾದಿದಂತೆ ಶಬ್ದ ಕೇಳಬಂದಿತು. ಆದರೆ ಆದು ಗಾಳಿಯ ಚೇಷ್ಟೆ ಎಂದು ಸುಮ್ಮನಾಡಳು. ಆದರೆ ಅಲ್ಲಿಂದಲೇ ಶಬ್ದ ಮೇಲಿಂದ ಮೇಲೆ ಬರುತ್ತಿತ್ತು. ವೀಣಳಿಗೆ ಆದೇನೆಂದು ಎದ್ದು ನೋಡುವ ಧೈಯರ್ವಿರಲಿಲ್ಲ. ಯಾರೋ ತನ್ನನ್ನು ನಿಟ್ಟಿಸಿ ನೋಡುತ್ತಿದ್ದಾರೆಂದು ಅವಳ ತಿಳಿನ ಲಿಕೆ. ಕವಿದ ಕತ್ತಲೆ ಅವಳೊಡನೆ ಅಣಕವಾಡುತ್ತಿತ್ತು. ಆ ನಿಶೇಯಲ್ಲಿ ತಾನೆ ಯಾವದ್ಯಾವದೋ ರೂಪವನ್ನು ನಿರಾಯಾಸವಾಗಿ ರೂಪಿಸುತ್ತಿದ್ದಳು. ಆದರೂ ಆ ಶಬ್ದ ಎಲ್ಲಿಂದ ಬರುವದೆಂಬುದನ್ನು ನೋಡಿಯೇ ತೀರಬೇಕೆಂಬ ಅಪರಿಮಿತ ಧೈಯರ್ವಿರಿಂದ ಕಿಟಕಿಯ ಎಡಿಗೆ ತಪ್ಪು ಹೆಚ್ಚೆ ಇಡುತ್ತ ಸಾಗಿದಳು. ಹೊರಗಿನವರಿಗೆ ತಾನು ಕಾಣದಂತೆ ತೋಟದ ಲೀಲ್ಲ ಒಮ್ಮೆ ಧೃಷ್ಟಿಯನ್ನು ಹಾಯಿಸಿದಳು. ಆದರೆ ಯಾವ ಸುಳಿವು,

ಉಲಿವುಗಳಾಗಲಿ ಕಂಡುಬರಲಿಲ್ಲ. ಬಾಗಿಲು ಹಾಕಿ ತಿರುಗಿ ಬಂದು ಯೋಚನೆಯಿಂದ ಕಣ್ಣ ಮುಚ್ಚಿದಳು. ಇ-ಇಂ ನಿಮಿಷಗಳು ಕಳೆದ ತರುವಾಯ ಮತ್ತೆ ಶಬ್ದ ಅಸ್ಥಿಪರಾಗಿ ಬಂದಿತು. ಈಗವೇಗೆ ನಿಜವಾಗಿ ವಿಸ್ತೃಯವಾಯಿತು. ತನ್ನ ನ್ನು ಯಾರೋ ನೋಡಿದ್ದಾಗೆ ಹೀಂದು ಅವಳಿಗೆ ಸಿತು. ಈಗ ಹೆಚ್ಚಿಗೆ ಜಾಗರೂಕತೆಯಿಂದ ಕಿಟಕಿಯ ಹತ್ತಿರ ಬಂದಳು. ಕ್ರೈ ಕಾಲುಗಳು ಕಂಪಿಸುತ್ತಿದ್ದವು. ಈ ಮನೆಯಲ್ಲಿ ಏನೋ ನಡೆದಿರುವ ದೆಂಬ ಭಾವನೆ ಅವಳಿಗೆ ಹೊದಲಿನಿಂನಲೂ ಇತ್ತು. ಈ ರಾತ್ರಿಯ ದೃಶ್ಯ ಅವಳ ವಿಶ್ವಾಸವನ್ನು ಧೃಡೀಕರಿಸುತ್ತಿತ್ತು. ದೆವ್ಯಾಗಳಲ್ಲಿ ಅವಳಿಗೆ ಅಷ್ಟೂಗಿ ನಂಬಿಕೆಯಿರಲಿಲ್ಲ, ಅದರ ವಿಷಯವಾಗಿ ಅನುಭವವು ಇರಲಿಲ್ಲ. ಕತೆ ಕಾದಂಬರಿಗಳಲ್ಲಿಯ ದೇವ್ಯ, ಭೂತಗಳ ವಿಷಯವನ್ನು ಓದಿಯೇ ಅವಳ ಅನುಭವ ತೃಪ್ತಿಯನ್ನು ಪಡುತ್ತಿತ್ತು. ವಾಸ್ತುವಿಕ ಜೀವನದ ಕಟುತೆ, ವಿಷಮತೆಗಳು ಅವಳ ಜೀವನವನ್ನು ಪ್ರವೇಶಿಸಿರಲಿಲ್ಲವಿನ್ನು. ಕಿಟಕಿಯ ಹತ್ತಿರ ಬಂದ ವೀಣಾ ಅತಿ ಜಾಗರೂಕತೆಯಿಂದ ಹೊರಗೆ ಹಣಿಕಿಕ್ಕಿದಳು. ಪಿಳಿ ಪಿಳಿ ಕಣ್ಣಬಿಡುತ್ತ ಯಾರೋ ಇವಳ ಕಿಟಕಿಯ ಹತ್ತಿರ ನೋಡುತ್ತಿದ್ದರು. ಅದನ್ನು ಕಂಡ ವೀಣಾ ಎಚ್ಚರದಪ್ಪಿ ಒಳಗೆ ಭೂಶಾಯಿಯಾಗಿದ್ದಳು.

ಮರುದಿನ ಬೆಳಗಿನಲ್ಲಿದ್ದ ವೀಣಿಗೆ ನೆನ್ನೆಯ ನೆನಪು ಮೈ ಜಮೈ ನಿಸುತ್ತಿತ್ತು. ಅದನ್ನು ಎಲ್ಲರಿದಿರಿಗೂ ಹೇಳಿದಳು ಅವಳ ಮಾತನ್ನು ಕೇಳಿ ನಾರಾಯಣ—

“ಸಿನಗೆಲ್ಲ ಹುಚ್ಚು ಭರಮೆ ಇಡೀ ರಾತ್ರಿ ನಾನು ಪುಸ್ತಕವ ನೋಡುತ್ತ ಕುಳಿತ್ತಿದ್ದೆ. ನನಗ್ಯಾವ ಶಬ್ದವು ಕಿವಿಗೆ ಕೇಳಿಬರಲಿಲ್ಲ ನಿನ ಗೇನು ಕೇಳಿಸಿತು.” ಎಂದು ಅವಳ ಮಾತನ್ನು ಲಗಳಿದೆ.

ಅದು ಸುಳ್ಳಿರಲು ಸಾಧ್ಯವೇ ಇಲ್ಲ, ನಿಜವಾಗಿ ನಡೆದ ಸಂಗತಿಯದು. ಯಾರೋ ನನ್ನನ್ನು ನೋಡುತ್ತ ನಿಂತಿದ್ದ ಚನ್ನಾಗಿ ನೆನಪಿದೆ.”

“ಹಾಗಾಡರೆ ಆ ವೈಕ್ಕಿ ಯಾರು ಹೇಳು?”

“ಅದನ್ನು ಮಾತ್ರ ಹೇಳಲು ಸಾಧ್ಯವಿಲ್ಲ. ಹೊರಗೆಲ್ಲ ಕತ್ತಲೆಯಿತ್ತು

ಸ್ವಲ್ಪ ಬೆಳಕಿನಲ್ಲಿಯೇ ಅವನೆನ್ನು ನೋಡಿದ್ದು. ಆ ಮೇಲೆ ನನಗ್ಯಾವದೂ ನೆನಪಿಗೆ ಬರಲಿಲ್ಲ.”

“ದಿನಾಲು ಸಿನಗೆ ಭಯಾನಕ ಸುದ್ದಿಗಳನ್ನು ಕೇಳಿ ರೂಢಿಯಾಗಿದೆ. ಅದೆ ಕಾರಣದಿಂದ ನೀನು ಭಯದಿಂದ ಸ್ವಪ್ನ ಕಂಡಿರಬಹುದು. ಸ್ವಪ್ನಗೆ ಅಂದರೂ ಒಮ್ಮೆನ್ನೊಮ್ಮೆ ನಡೆದ ಫಟನೆಗಳಂತೆ ಭಾಸವಾಗುತ್ತುವೆ. ನನಗೆ ಯಾವ ಶಬ್ದವೂ ಕೇಳಲಿಲ್ಲ.”—ನಾರಾಯಣ ಅವಳಿಗೆ ಹೇಳಿದ.

“ನಾರಾಯಣ ನೀನು ಮಲಗಿಕೊಂಡ ಮೇಲೆಕೆ ಈ ಸುದ್ದಿ ಘಾಟಿಸಿರ ಬಾರದು.”

“ಹಾಗೂ ಇರಬಹುದು ಆದರೂ ಇದರಲ್ಲಿ ನಂಬಿಕೆಯಾಗಲೊಳ್ಳದು.”

“ಮನುಷ್ಯರ ಧ್ವನಿ ನನಗೆ ಕೇಳಿ ಸುವದೊಳ್ಳವೇನು? ಇ-ಇ ಸಲಬಿಟ್ಟುಬಿಡದೆ ಅದೇ ಶಬ್ದವನ್ನು ಆಲಿಸಿದ್ದೇನೇ ಇನ್ನಪೆಕ್ಕರಿಗೆ ಈ ಸುದ್ದಿಯನ್ನು ತಿಳಿಸಬೇಕು.”

—ವೀಣಾ ಅವನೊಡನೆ ಸೋಲಲಾರದೆ ವಾದಿಸಿ ಅವನನ್ನು ನಂಬಿಸಿದಳು.

“ನೀನು ಸತ್ಯವಾಗಿ ಆ ಸಂಗತಿಯನ್ನು ನೋಡಿದ್ದರೆ ಇನ್ನಪೆಕ್ಕರಿಗೆ ಹೇಳುವದೆ ಉಚಿತ ವಿಣಾ. ಯಾಕೆ ಈ ರೀತಿ ನಡೆಯುವವೆಂಬುದು ನನಗೆ ತಿಳಿಯಾಗಿದೆ.”

ವೀಣಾ ಹೊರತಾಗಿ ಆ ಶಬ್ದಗಳನ್ನು ಯಾರೂ ಕೇಳಿರಲಿಲ್ಲ.

ರಾಜಾರಾಮ ತನ್ನ ಗೆಳೆಯನ ದಾರಿಯನ್ನು ಅತ್ಯಂತ ಆಶುರತೆಯಿಂದ ಹೊಟೆಲಿನಲ್ಲಿ ಕಾಯುತ್ತ ಒಂದಾದಮೇಲೊಂದರಂತೆ ಸಿಗರೀಟನ್ನು ಭಸ್ತುಗೊಳಿಸುತ್ತಿದ್ದು. ಇಂದು ಅವನು ಬಹಳ ಉತ್ಸಾಹದಲ್ಲಿದ್ದು. ಆದರ ಕಾರಣವು ಅವನಿಗೆ ತೀರ್ಥದಿದೆ. ಜೆಬಿನಲ್ಲಿ ಇರ್ದಾವಾಯಿಯ ನೋಟ್‌ನು ಕಾಮಫೇನುವಿನಂತೆ ಕುಳಿತ್ತಿದೆ. ಬೆಳ್ಗಾದರೆ ಕಾಖಿಗೆ ಯಾರ ಮೇಲೆ ಬಲೆಯನ್ನು ಬೀಸಲಿ ಎಂದು ತಲೆ ತುರಿಸಿಕೊಳ್ಳುತ್ತಿದ್ದು, ತಲೆ ಕಾಯಿಸಿಕೊಳ್ಳುತ್ತಿದ್ದು. ಆದರೆ ಇಂದು ಆದರ ಆಗತ್ಯವಿರಲಿಲ್ಲ. ಮಾನವ ಜೀವನದಲ್ಲಿ ಹಣದ ಪ್ರಭಾವ ಎಷ್ಟು ಪರಿಣಾಮಕಾರಿ! ಜೀವನವನ್ನು ಅದು ಯಾವ ರೀತಿಯಾಗಿ ತನ್ನ ಕೈಗೊಂಬಡಿಯಂತೆ ಕುಣಿಸುವದು! ಎಂಬೆಲ್ಲ ವಿಚಾರಗಳು ಅವನೆದುರಿಗೆ ಸುಳಿದು ವರೆಯಾಗುತ್ತಿದ್ದವು. ಇಂದ ವನಿಗೆ ಲಪ್ತಿಪುತ್ರನೇಂಬ್ಬನ ಪರಿಚಯವಾಗಿತ್ತು. ಇಂಥ ಘಟನೆಗಳು ಅವನ ಜೀವನದಲ್ಲಿ ಹೆಚ್ಚಾಗಿ ಬರುತ್ತಿದ್ದಿಲ್ಲ ಒಂದರೂ ಅವು ಬೇಸಿಗೆ ಯಲ್ಲಿಯ ಮೋಡಗಳಂತೆ, ಮಳೆಗಾಲದಲ್ಲಿಯ ಬಸಿಲಿನಂತೆ ಹೊಳೆದು ವೂಯವಾಗುತ್ತಿದ್ದವು. ಸುಬ್ರಹ್ಮಣ್ಯನನ್ನು ಹೇಗೆ ಹಿಡಿತದಲ್ಲಿಡಬೇಕೆಂಬ ವಿಷಯ ಅವನಿಗೆ ತಿಳಿದಿತ್ತು. ಆದೆ ಕಾರಣದಿಂದ ಉಲ್ಲಾಸ ಅವನ ನರಸರಗಳಲ್ಲಿ ಉರುಬಿನಿಂದ ಉಕ್ಕುತ್ತಿತ್ತು. ಯಥಾವಿಧಿಯಾಗಿ ಮಾಲಿಕ ಇವನ ಬಳಿಗೆ ಬಂದು-“ಏನಯ್ಯ ಇಂದೇನೇನ್ನುತ್ತದೆ ನಿನ್ನ ತಿರುಪ್ತಮುರುವು” ಎಂದು ಅವನ ಕೃಯಲ್ಲಿಯ ಪತ್ರಿಕೆಯ ಪ್ರಟಿಗಳನ್ನು ತಿರುವಿದ. ಸುಬ್ರಹ್ಮಣ್ಯ ಇಲ್ಲಿಗೆ ಬರುವನೋ ಇಲ್ಲವೇ ಎಂಬ ಸಂಶಯ ಅವನಿಗೆ ಮೂಡಿತ್ತು. ಆದರೆ ಅವನು ಕೊಲೆಯ ಪ್ರಕರಣದಲ್ಲಿ ಬಹಳ ಆಸಕ್ತನಾಗಿದ್ದಾನೆ. ಅವನು ಬಂದೆಬರುತ್ತಾನೆಂದು ರಾಜಾರಾಮನ ವಿವೇಕ ಬುದ್ಧಿ ನುಡಿಯು ತೀತ್ತು. ಸುಬ್ರಹ್ಮಣ್ಯ ಅಡಿಯಿರಿಸುತ್ತ “ನಾನು ಬರುವದು ಲೇಟಾಯಿತೆಂದು ಕಾಣುತ್ತದೆ” ಎಂದು ತನ್ನ ಕ್ಷಮಾಪಕೆಯನ್ನು ಕೇಳಿದ. ರಾಜಾರಾಮ ಅವನಿಗೆ ಸಮಾಧಾನ ಹೇಳಿದ.

“ನೀವು ಕಾಫಿಯನ್ನು ತೆಗೆದುಕೊಂಡಾಯಿತೇ?”

“ಇಲ್ಲ ನೀವು ಬಂದಮೇಲೇಯೇ ತೆಗೆದುಕೊಂಡರಾಯಿತೆಂದು ಸುಮತ್ತು ನಿದ್ದೇನೆ.” ಸುಬ್ರಹ್ಮಣ್ಯಸ್ವಿಂದಲೇ ಆಡರು ಜಾರಿಯಾಯಿತು. ಈಗ ರಾಜಾರಾಮನ ಶಿಂಡಿಯ ಧ್ವನಿ ಕ್ರಿಯೆಯಲ್ಲಿ ಮನಸ್ಸನ್ನು ಕೆಂದಿರ್ಕರಿ ಸಿದ್ದ. ಉಂಟ ಮಾಡುವಾಗ ಮಾತನಾಡದೆ ಉಂಟ ಮಾಡಬೇಕೆಂಬ ಹಿರಿ ಯಾರ ಗಾದೆಯನ್ನು ತಪ್ಪದೆ ಚಾಲನೆಯಲ್ಲಿ ತರುತ್ತಿದ್ದ. “ ಮಿ. ರಾಜಾ ರಾಮ ಹೊಸ ಸುದ್ದಿಯೇನಾದರೂ ಹೊರಕಿತೇ?”

“ಒಂದು ಸುದ್ದಿ ದೊರಕಿತು ಸೋಡಿ. ಈ ಕೊಲೆಯು ಆತ್ಮಂತ ನಿಗೂಢವಾಗಿದೆಯಂತೆ. ದಿನದಿನಕ್ಕೆ ಹೊಸ ಸಮಸ್ಯೆಗಳು ರೂಪ ತಾಳು ತ್ವಿವೆಯಂತೆ. ಪ್ರೋಲೀಸಿನವರು ಯಾವದು ಬಗೆಹರಿಯದೆ ತಲೆ ಶುರಿಸಿ ಕೊಳ್ಳುತ್ತಿದ್ದಾರೆ. ಆಶ್ಚರ್ಯರಾಯರನ್ನು ಯಾರೋ ಬಳ್ಳಾಯಿಕಮೇಲ ಮಾಡುತ್ತಿದ್ದರಂತೆ. ಯಾರೆನ್ನು ವದು ಆವರಿಗೆ ಅಸ್ವಷ್ಟವಾಗಿ ಗೊತ್ತಾಗಿದೆಯಂದು ಇನ್ನವೆಕ್ಕರರು ಹೇಳುತ್ತಿದ್ದರು”-ಆವನ ಹತ್ತಿರಬಂದು- “ಪ್ರೋಲೀಸಿನವರಿಗೆ ಆ ನಾರಾಯಣನ ಮೇಲೇ ಸಂದೇಹ ಬಂದಿದೆಯಂತೆ. ಇದು ಅತಿ ರಹಸ್ಯವಾದ ಸಂಗತಿ ಸೋಡಿ. ನೀವು ಯಾರೆದುರಿಗೂ ಇದನ್ನು ಬಂದಿ ಬಿಡಬಾರದೂ.”

“ಭಿ, ಭಿ ಆ ರೀತಿಯಾಗಿ ನಾನು ಮಾಡುವವನೇ ಅಲ್ಲ. ನನಗೂ ಆ ಕೊಲೆಗೂ ಯಾವ ಸಂಬಂಧ. ಕುತೂಹಲ ತಡೆಯಲಾರದ್ದು ರಿಂದ ಕೇಳಿದೆ. ಅಷ್ಟೇ.”

---ತನ್ನ ಮೇಲೆ ಸಂಬಿಕೆಯಿಡಲು ಅಡ್ಡಿಯಿಲ್ಲ ಎಂಬಂತೆ ಸುಬ್ರಹ್ಮಣ್ಯ ನುಡಿದ. ಆವನ ಮಾತು ಕೇಳಿ ರಾಜಾರಾಮನಿಂದ ಮನ್ಯ ಭೇದಕವಾದ ಸಗೆಯೊಂದು ಹೊರಬಂದಿತ್ತು. ಗೆಳೆಯರಿಬ್ಬರೂ ಹೊರಬಂದರು ರಾಜಾರಾಮ ಆವನಿಗೆ ಅಖಿಸಿಗೆ ಹೊಗುವದಾಗಿ ಹೇಳಿ ಆವನಿಗೆ ತಿಳಿಯದಂತೆ ಆವನ ಬೆಸ್ಸು ಹತ್ತಿದ. ಸುಬ್ರಹ್ಮಣ್ಯ ಆಚೆಚೆ ಸೋಡದೆ ಭರದಿಂದ ಸಾಗಿದ್ದ. ನಡುವೆ ಅಲ್ಲಲ್ಲಿ ಸಿಂತು ಅನೇಕ ಜನ ರೋಡನೆ ಮಾತನಾಡಿ ಮುಂದೆ ಸಾಗುತ್ತಿದ್ದ. ಬಂದೆರಡು ಮೈಲು ಕ್ರಮಿ ಸಿದ ಮೇಲೆ ಸುಬ್ರಹ್ಮಣ್ಯ ತನ್ನ ಮನೆಯನ್ನು ಹೊಕ್ಕು. ಸಾಧಾರಣವಾದ

ಮನೆಯದು. ಶ್ರೀನುಂತರದು ಅಲ್ಲ, ಬಡವರದು ಅಲ್ಲ. ನಾಲ್ಕೆಪ್ಪು ದು ಜನ ಹಾಯಾಗಿ ಇರಬಹುದಾಗಿತ್ತು. ಆ ಮನೆಯಾಲ್ಲಿ ಸುಭೃತ್ಯಾಣ್ಯ ಒಳಗೆ ಹೋದಮೇಲೆ ಇವನು ಹೊರದಲ್ಲಿ ಅವನು ಹೊರಬಿಇವನೆಸ್ತಾ ಎಂದು ಕಾಯ್ದು ಕೊಂಡಿದ್ದು. ಆದರೆ ಒಂದೆರಡು ತಾಸು ಕಳೆದಮೇಲೆಯೂ ಯಾರೂ ಬರದೆ ಇದ್ದು ದರಿಂದ ರಾಜಾರಾಮನ್ನಿಗೆ ಬೇಸರ ಇನ್ನುಡಿಯಾ ಯಿತು. ಆದರೆ ಆ ಮನೆಯಿಂದ ಶ್ರೀಯೋಬ್ಬಳು ಹೊರಬಿದ್ದಳು. ರಾಜಾ ರಾಮ ಅವಳನ್ನೇ ಹಿಂಬಾಲಿಸಿದ. ಅವಳಿಗೆ ಸಂಶಯ ಬಾರದಂತೆ ಅಲ್ಲಲ್ಲಿ ನಿಂತು ಹೋಗುತ್ತಿದ್ದು. ಆದರವಳು ಹಿಂಡಿರುಗಿ ಸೋಡದೆ ಮುಂದುವರೆ ಯುತ್ತಿದ್ದಳು. ಕಡೆಗವಳು ಒಂದು ವಿರಾಳವಾದ ಬಂಗಲೆಯನ್ನು ಪ್ರವೇಶಿಸಿದಳು. ರಾಜಾರಾಮ ಅಲ್ಲಿಗೆ ಬಂದು ಸಿಂತ. ಆದು ಅಶ್ವತ್ಥರಾಯಕ ಮನೆಯಿಂದು ತಿಳಿದು ಅವನಿಗಾದ ಅಚ್ಚರಿ ಅಷ್ಟಿಷ್ಟಿ.

ವೀಣಳಿಗಾದ ಇರುಳ ಅನುಭವವನ್ನು ಅಧಿಕಾರಿಗಳಿಬ್ಬರೂ ಪ್ರೇರಿಸಿ ಸ್ವೇಕಿಸ್ತಿನಲ್ಲಿ ಚಟ್ಟಿಸುತ್ತೇ ಈಳಿತ್ತಿದ್ದರು. ಶ್ರೀಧರ ಹೇಳುವ ದಾದಮೇಲೆ ಜೋಸೆಫರು ಕೇಳಿದರು—“ಆ ವ್ಯಕ್ತಿ ಯಾರೆಂದು ನಿಮ್ಮ ಕಲ್ಪನೆ.”

“ಆ ನಾಲ್ಕುರು ಸೋದರರಲ್ಲಿ ಒಬ್ಬರು. ನಡೆದ ವಿಷಯಗಳನ್ನು ಗುಪ್ತವಾಗಿಡುತ್ತಿದ್ದಾರೆ ರವರು.”

“ನಾರಾಯಣ ಎಚ್ಚರಿರುವಾಗೀ ಶಬ್ದವನ್ನು ಕೇಳಲಿಲ್ಲ. ಆದರೆ ಅವಳು ಕೇಳಿದಳು. ಶೇಖರನಿಗೆ ಬರಿದ ಪತ್ರದ ವಿಷಯವಾಗಿ ತನಗೇನು ತಿಳಿಯದೆಂದಳು. ಅವಳ ಮೇಲೆಯೇ ನನಗೆ ಸಂರಯ ಬರುತ್ತಿದೆ.”

— ಜೋಸೆಫರು ವೀಣಳನ್ನೇ ಸಂದೇಹಕ್ಕೆ ಗುರಿ ಮಾಡಿ ನುಡಿದರು.

“ಜೋಸೆಫ ನಾರಾಯಣ ಮಲಗಿದಮೇಲೆಯೇ ಈ ಸಂಗತಿ ನಡೆದಿದೆ. ನಾನು ತೋಟದಲ್ಲಿ ಲಾಲ್ ನೋಡಿದೆ. ಆದರೆ ಯಾವ ಕುರುಕು ದೊರೆಯಲಿಲ್ಲ. ವಿಚಿತ್ರವಾಗಿದೆ ಇರಲಿ. ನಾನೀಗೆ ಅಶ್ವತ್ಥರಾಯರು ಹಣವಿಟ್ಟಿಬ್ಬಾಂಕಿಗೆ ಹೋಗಿಬರುವೆ. ಆದು ಮಹತ್ವದ ಸಂಗತಿ.”

ಶ್ರೀಧರನ ಕಾರು ಭವ್ಯವಾದ ಬ್ಯಾಂಕಿನ ಎದುರಿಗೆ ಸಿಂತಿತು. ಕರೆಯಕಲ್ಲಿನಿಂದ ಕಟ್ಟಿದ ಸೋಡಲು ಅಧ್ಯತವಾಗಿತ್ತು. ಮೇಲೊಂದು

ಟಾವರ ಕಾಲ ಉರವರಿಗೆ ವೇಳೆಯನ್ನು ತೋರಿಸುತ್ತಿತ್ತು. ಬ್ಯಾಂಕಿನಲ್ಲಿ ಯಾವಾಗಲೂ ಗದ್ದಲ. ಶ್ರೀಧರ ನೇರವಾಗಿ ಮಾಡಿಸೇಜರರ ಹತ್ತಿರ ತೀರಿದ. ಮಾಡಿಸೇಜರರು ಯಾರೊಡನೆಯೋ ಮಾತನಾಡುತ್ತಿದ್ದರು. ಇವನು ಬಂದುದನ್ನು ಕಂಡು ಎದುರಿನಲ್ಲಿಯ ಒಂದು ಚೀರನ್ನು ತೋರಿಸುತ್ತೆ “ಬಸ್ಸಿ ಬಸ್ಸಿ ಇನ್ನೆಕ್ಕರ ನಿಮ್ಮ ಬರುವಿಕೆ ಈಗ ತಾನೆ ಫೋನಿನಿಂದ ತಿಳಿಯಿತು” ಎಂದರು. ಬಂದವರೆಡನೆ ಇದುನಿಮಿಷ ಮಾತನಾಡಿ ಅವರು ತೀರಳದಮೇಲೆ ಅಲ್ಲಿಯೇ ಇದ್ದ ಆಳಗೆ “ನರಸಿಂಗರಾಯರಿಗೆ ಆ ಅಶ್ವತ್ಥರಾಯರ ಆಕ್ಷಂಟಿನ್ನು ತೆಗೆದುಕೊಂಡು ಬಾ ಎಂದು ಹೇಳು” ಎಂದು ಆಚ್ಚಾಪ್ಪಿಸಿ ಶ್ರೀಧರನೆಡಿಗೆ ತಿರುಗಿದರು. “ಎಲ್ಲಿಗೆ ಬಂದಿದೆ ನಿಮ್ಮ ಪತ್ತೇಡಾರಿ?”

“ಈಗಿಗೆ ಅಂತ್ಯಕ್ಕೆ ಬರುತ್ತಲಿದೆ. ಅಂತ್ಯಕ್ಕೆ ಬಂದಂತೆ ನಿಗೂಢ ವಾಗುತ್ತ ಸಾಗಿದೆ. ಯಾವದನ್ನು ಒಮ್ಮೆಲೇ ಉಹಿಸಲು ಸಾಧ್ಯವಿಲ್ಲ. ಇಂದಿದ್ದ ಘಟನೆ ನಾಳಿಗಿರುವದಿಲ್ಲ. ದಿನ ದಿನಕ್ಕೆ ಹೊಸ ಸಮಸ್ಯೆಗಳು ಉದ್ಘಾಟಿಸುತ್ತಿವೆ.”

“ನಿಮ್ಮ ಕೆಲಸವೆಂದರೆ ಕಷ್ಟದ ಕೆಲಸ. ಹಗಲು ರಾತ್ರಿಯನ್ನದೆ ದುಡಿಯಬೇಕಾಗುತ್ತದೆ.

ಕಾಲು ಅಶ್ವತ್ಥರಾಯರ ಫ್ರೆಲನ್ನು ತಂದುಕೊಟ್ಟು. ಶ್ರೀಧರ ಪುಟಗಳನ್ನು ತಿರುಗಿಸಿ ನೋಡಲಾರಂಭಿಸಿದ. ಅಶ್ವತ್ಥರಾಯರ ಕ್ಷಯ ಬ್ಯಾಂಕಿನಲ್ಲಿ ಬಹಳತ್ತು. ವ್ಯಕ್ತಿ ಕಡು ಜಿಪ್ಪಣಿದ್ದ. ವೊದವೊದಲು ಹಣವನ್ನು ತೆಗೆಯಿಸಿರಲೇ ಇಲ್ಲ. ಆದರೆ ಸುಮಾರು ಲ-೯ ವರುಷಗಳಿಂದ ಬ್ಯಾಂಕಿನಿಂದ ಹಣ ತೆಗೆಯಿಸುವದು ಆರಂಭವಾಗಿತ್ತು. ಸಣ್ಣ ಡಾಗಿ ಆರಂಭವಾಗಿ ರಕಮು ಬೆಳದು ದೊಡ್ಡಿದ್ದಾಗಿತ್ತು. ಉ ವರುಷಗಳ ಹಿಂದೆ ಅದು ಒಂದು ಲಕ್ಷದವರೆಗೆ ರಿತ್ತು. ಆದಾದ ಮೇಲೆ ಒಮ್ಮೆಲೇ ಅದು ಕೆಳಗಳ ದಿತ್ತು. ಇ ಸಾವಿರದ ಮೇರಿಯನ್ನು ಮೀರಿ ಹೊಗಿರಲಿಲ್ಲ. ಒಮ್ಮೆ ಏರುತ್ತ ಹೊಗಿ ಇಳಿಯುತ್ತ ಬಂದಿತ್ತು. ಶ್ರೀಧರ ಆದನ್ನು ನೋಡಿ ವಾಪಸು ಕ್ಷಳಿಸಿದ.

“ಇದರಿಂದ ನಿಮಗೇನಾದರೂ ಸಹಾಯವಾಗಬಹುದೇ ಇನ್ನಪೆಕ್ಕರ?”

“ಅತ್ಯವಶ್ಯವಾಗಿ ನಿಮ್ಮಪಕಾರಕ್ಕೆ ನನ್ನ ವಂದನೆಗಳು ಮಾಡಿಸಿರು” ಎಂದು ಶ್ರೀಧರ ಅಲ್ಲಿಂದ ತೆರಳಿದ. ಉವರುಷಗಳ ಹಿಂದೆ ತೆಗೆಸಿದ ಒಂದು ಲಕ್ಷ್ಯ ರೂಪಾಯಿಗಳನ್ನು ಅಶ್ವತ್ಥರಾಯ ಏನು ಮಾಡಿರಬಹುದು? ಅದನ್ನೇ ಬಳ್ಳಾಗಿಕಮೇಲ ಮಾಡುವವರಿಗೆ ಪೂರ್ವೆ ಮತ್ತಿದ್ದನೇ? ವಿಚಾರಗಳ ತಾಕಲಾಟಿದಲ್ಲಿ ಶ್ರೀಧರ ಕಾರನ್ನು ಮೆಲ್ಲಿನೆಡ್ಡುವ ಮಾಡಿಕೊಂಡು ಬರುತ್ತಿದ್ದು. ದಾರಿಯಲ್ಲಿ ಒಂದು ಕಾರು ನಿಂತಿತ್ತು. ಅದರ ಬಳಿಯಲ್ಲಿಯೇ ಪ್ರಸನ್ನ ಕುಮಾರರು ನಿಂತಿದ್ದರು. ಅವರ ಮೈಮೇಲಿನ ಅಡವೆಗಳೇಲ್ಲ ಎಣ್ಣೆಯ ಕಲೆಗಳಾಗಿದ್ದವು. ಯಂತ್ರವಿಭಾಗದಲ್ಲಿ ಏನೋಂ ಹೆಚ್ಚುಕೆಡಿಮೆಯಾಗಿ ಕಾರು ಕೆಟ್ಟಿತ್ತು. ಶ್ರೀಧರ ಅದನ್ನು ನೋಡಿ ನಿಂತುಕೊಂಡ.

“ಏನು ಮಿ. ಪ್ರಸನ್ನಕುಮಾರ ಕಾರಿನ ರಿಪೇರಿ ನಡೆದಿದೆಯಲ್ಲ.”

“ಹಲೋ ಇನ್ನಪೆಕ್ಕರ ಎಲ್ಲಿಯೋ ಸ್ವಲ್ಪ ಮಿಸ್ಟ್ರೆಕ ಕಂಡುಬರು ತ್ವಿದೆ. ಅದನ್ನೇ ನೋಡುತ್ತಿದ್ದೇನೇ.”

“ಚೇರಿ ಕಾರಿನಿಂದ ತೆರಳಬೇಕಾಗಿತ್ತು. ಅರಿವೆ ನೋಡಿ ಹೊಲ ಸಾಗಿದೆ.”

“ಇನ್ನಪೆಕ್ಕರ ಯಂತ್ರಗಳನ್ನು ಸರಿಪಡಿಸುವದೆಂದರೆ ನನಗೆ ಬಹಳ ಆಸ್ಥಾ. ನಾನು ಇಂಜಿನಿಯರನಾಗಬೇಕಾಗಿತ್ತು. ಅದರೆ ತಪ್ಪಿ ವರ್ಷೀಲ ನಾಗಿದ್ದೇನೇ.”

—ಮುಗುಳ್ಳ ಗೆಯೋಡನೆ ತಮ್ಮಕಾರ್ಯವನ್ನು ಮುಂದುವರೆಸಿದರು.

ಶ್ರೀಧರ ಪೋಲೀಸ ಸ್ಟೇಶನ್‌ನ್ನಿಗೆ ಬಂದಾಗ ಶೇಖರ ಕುಳಿತ್ತಿದ್ದು.

“ಇನ್ನಪೆಕ್ಕರ ಮತ್ತೆ ನಿಮಗೆ ಒಂದು ತೊಂದರೆಯನ್ನು ಕೊಡ ಬೇಕಾಯಿತು.”

“ತೊಂದರೆಯ ಮಾತನ್ನೇ ಮರೆತುಬಿಡಿ ಶೇಖರ. ಪ್ರತಿಯೊಂದ ರಿಂದಲೂ ಸಹಾಯವಾಗುವ ಸ್ಥಿತಿಯಿದು.”

“ಅಂದು ನಿಮಗೆ ಒಂದು ಪತ್ರವನ್ನು ತಂದು ತೋರಿಸಿರಲಿಲ್ಲವೇ? ಅದಾದಮೇಲೆ ಯಾವ ಫಟನೆಯು ನಡೆದಿರಲಿಲ್ಲ. ವೀಣಳಿಗೆ ಬುದ್ಧಿ

ಬಂದಿತೆಂದು ತಿಳಿದುಕೊಂಡಿದ್ದೆ. ಆದರೆ ಪುನಃ ಇಂದು ನನ್ನ ಕೋಟಿಯಲ್ಲಿ ಬಿಡ್ಡಿತ್ತು ಈ ಪತ್ರ. ಇದಾದರೂ ವಿಣಳೇ ಬರೆದದ್ದು.”

“ಎಲ್ಲಿ ಇಲ್ಲಿ ಕೂಡಿ ಅದನ್ನು” ಶ್ರೀಧರ ಪತ್ರವನ್ನು ಇಸಿದುಕೊಂಡು ಓದತ್ತೊಡಗಿದ. ಅವನು ಓದಿದಮೇಲೆ—ಶೇಖರ ಈ ರಿತಿಯಾಗಿ ಪತ್ರ ಮೇಲಿಂದಮೇಲೆ ಬಂದರೆ ಹೇಗೆ? ನಾನೇ ಕೊಲೆ ಮಾಡಿರುವನೇಂದು ಅವ ಇಗೆ ಖಚಿತವಾದಂತಿದೆ. ಇಂಥ ಪತ್ರಗಳನ್ನು ಓದುವಾಗ ನನಗೆ ಎಲ್ಲಿಲ್ಲದ ಸಿಟ್ಟು ಬರುವದು. ಆದರೆ ನಿಷ್ಪತ್ತಿಯಾಗಿ ವದರಿಂದ ಯಾವ ವಿಶೇಷ ಘಟನೆಯು ನಡೆಯದಂತೆ ಸೋಡಿಕೊಂಡಿದ್ದೇನೇ.”

“ಶೇಖರ ನಿಷ್ಪತ್ತಿ ಸಂಯುಕ್ತಿಯಿಂದಿರುವದು ಮೇಲು. ವಿಣಾ ಯಾಕೆ ಈ ರಿತಿಯಾಗಿ ಬರೆಯುವಳಿಂದು ನಾನು ಉಹಿಸಲಾರೆ. ಅವಳು ಬರೆದಿರುವಳೋ ಇಲ್ಲವೇ ಎಂದು ಸಂದೇಹ ನನಗೆ?”

“ಸರ್ಟ, ಏನು ಹಾಗೆ ದರೆ! ನಾನು ಬೇಕೆಂತಲೆ ಓದುಕೊಂಡು ಬರುವೆನೆಂದು ನಿಮ್ಮ ಆಫೀಪತ್ರಯವೇ?”

“ನಾನೆಲ್ಲಿ ಹಾಗೆಂದು ನಿಮಗೆ ಹೇಳಿದೆನೇನು?”

“ಇದಕ್ಕೂ ಪ್ರತ್ಯೇಕವಾಗಿ ಹೇಳಿವದನ್ನು ನಾನು ಕಾಣ್” ಎಂದು ನುಡಿಯುತ್ತ ಶೇಖರ ಬಿರುಗಾಳಿಯ ಆಬ್ಜುರದಂತೆ ಹೊರಗೆ ಹೊದ. ಅಧಿಕಾರಿ ಅವನು ಆ ರಿತಿ ಹೋಗಿದ್ದ ಸೋಡಿಕ್ಕೂರವಾಗಿ ನಕ್ಕ. ಶ್ರೀಧರ ಅವನು ತೆರಳಿ ಒಂದು ತಾಸಿನವರಿಗೆ ಯಾವ ಯಾವದೊೇ ಫಾಯಿಲನ್ನು ಕೆದರುತ್ತ ಕುಳತುಕೊಂಡಿದ್ದ. ಬಾಗಿಲೆಡಿಗೆ ಆಗಾಗ ಸೋಡುತ್ತಿದ್ದ. ಆದರೆ ಯಾರ ಸುಳವು ಇರಲಿಲ್ಲ. ಶ್ರೀಧರ ಯಾವದೊೇ ಫಾಯಿಲನ್ನು ಓದುವದರಲ್ಲಿ ತಲ್ಲಿನನಾದಾಗ ಜೋಸೆಫರು ಒಳಗೆ ಪ್ರವೇಶ ಮಾಡಿದರು. ಅವರನ್ನು ಸೋಡಿ—

“ಹಲೋ ಜೋಸೆಫ ನಿಮ್ಮ ಕೆಲಸ ಯಶಸ್ವಿಯಾಯಿತ್ತೇ?”

“ಯಶಸ್ವಿಯಾಗದೆ ಏನು ಸರ್! ನನಗೆ ದೃಢವಿಶ್ವಸನಿತ್ತು. ಆ ವಿಷಯದಲ್ಲಿ.”

“ನಿಷ್ಪತ್ತಿಯಾಗ ಅವನಲ್ಲಿರಲಿಲ್ಲವೆಂದು ಕಾಣುತ್ತದೆ.”

“ಇಲ್ಲ ನಮ್ಮ ಸಿ. ಆಯ್. ಡಿ. ಅವನು ಹೋರಗೆ ಹೋಗಿದ್ದಾನೆಂದು ತಿಳಿದ ಮೇಲೆಯೇ ನಾನಲ್ಲಿಗೆ ಹೋದೆ. ಮನೆಯವರಾಗೂ ಅವನು ಹೋರಗೆ ಹೋಗಿದ್ದಾನೆಂದು ತಿಳಿದಿರಲಿಲ್ಲ. ನಾನೆ ಅವನ ರಹಿತನಲ್ಲಿ ಕಾರ್ಯತ್ವ ಕೂಡುವ ನೇವ ಹಾಡಿದೆ. ಒಪಳ ಹೋತ್ತು ಮುಹುಕಿದೆ. ವೊದಲು ಚೊರಿಯಲಿಲ್ಲ. ಆಗ ನೀವು ಹೇಳಿದ್ದೆ ಸತ್ಯವೆಂದು ತಿಳಿದಿದ್ದೆ. ಅದರೆ ಅದನ್ನು ಒಪಳ ಗುಪ್ತವಾದ ಸ್ಥಳದಲ್ಲಿ ಮುಚ್ಚಿಟ್ಟಿದ್ದು.”

“ನೀವು ಹುಡುಕುವಾಗ ನಿಮ್ಮನ್ನು ಯಾರಾದ್ದೂ ನೋಡಿದರೇನು?”

“ಯಾರೂ ಇಲ್ಲವೆಂದೆ ನನ್ನ ಭಾವನೆ. ಅದರೆ ಬಾಗಿಲ ಹತ್ತಿರ ಆಗಿಗ ನೇರಳು ಬೀಳುತ್ತಿತ್ತು. ಅದು ಬಹುಶಃ ನನ್ನ ಭ್ರಮೆ ಇರಬಹುದು.”

“ನೇರಳನ್ನು ನೀವು ಹಿಂಬಾಲಿಸಿ ನೋಡಲಿಲ್ಲವೇ?” ಶ್ರೀಧರ ಆತು ರತೆಯಿಂದ ಕೇಳಿದ.

“ನೋಡಿದೆ. ನಾನು ಅವನ ರಹಿತನ್ನು ಪರಿಶ್ರೇಷ್ಟವಾಗ ಬಾಗಿ ಲೆಡೆಯಲ್ಲಿ ಏನೋ ಅಲ್ಲಾಡುತ್ತಿರುವಂತೆ ಕಂಡಿತು. ಅದು ಭಾಯಿ. ಮನುಷ್ಯರದೆಂದೇ ಖಚಿತವಾಗಿ ಹೇಳಲಾರೆ. ಅದು ಕಂಡಾಕ್ಷಣ ನಾನು ಹೋರಗೆ ಹೋಗಿ ನೋಡಿದೆ. ಯಾರೂ ಇರಲಿಲ್ಲ. ನನ್ನವ್ಯಕ್ತಿ ನಾನು ನಕ್ಕು ಒಳಗೆ ಬಂದೆ. ಇದೆ ರೀತಿ ನೇರಳು ಕಂಡಾಕ್ಷಣ ಹೋರಗೆ ಹೋಗಿ ವಿಫಲನಾಗುತ್ತಿದೆ. ಒಬ್ಬರಾವರೂ ನನ್ನ ಕಣ್ಣಿಗೆ ಬೀಳಿಲಿಲ್ಲ. ಇದೆ ನೋಡಿ ಹರಿತವಾದ ಆಯುಧ.”—ಜೋಸೆಫ್ ಒಂದು ಹರಿತವಾದ ಕತ್ತಿಯನ್ನು ತೆಗೆದು ತೋರಿಸಿದರು. ಶ್ರೀಧರ ಅದನ್ನು ವಿಸ್ತೃತ ನೇತ್ರಗಳಿಂದಿಕ್ಕಿಸಿದ.

“ಜೋಸೆಫ್ ಆ ನೇರಳನ ವ್ಯಕ್ತಿಯಾರೆಂದು ಬಲ್ಲಿ ನಾನು.”

“ಸರ್ ಏನು?” ಜೋಸೆಫರು ಅಜ್ಞರಿಯಿಂದ ಕೇಳಿದರು.

“ನಿಜವಾಗಿ ಜೋಸೆಫ್. ನಿಮ್ಮ ಚಲನವಲನಗಳನ್ನು ನೋಡುತ್ತಿದ್ದ ವ್ಯಕ್ತಿಯಾರೆಂದು ತಿಳಿದಿದೆ ಈ ವ್ಯಕ್ತಿಯಮೇಲೆ ನನಗೆ ಎಷ್ಟೂದಿನದಿಂದ ಸಂಕರಿತಿತ್ತು.”

“ಯಾರವರು?” ಜೋಸೆಫರು ಆತುರತೆಯಿಂದ ಕೇಳಿದರು.

“ಆ ವ್ಯಕ್ತಿಯ ಹೆಸರು ಕೇಳಿದರೆ ನೀವು ಮತ್ತುಷ್ಟು ವಿಸ್ತೃತರಾಗ

ಬಹುದು.” ಎನ್ನುತ್ತ ಶ್ರೀಧರ ಹೆನ್ನನ್ನು ತಿಗೆದುಕೊಂಡು ಅಲ್ಲಿಯೇ ಇದ್ದ ಒಂದು ತುಂಡು ಹೇರಿಸಿದೆಲ್ಲೆ ಆ ವ್ಯಕ್ತಿಯ ಹೆಸರು ಬರೆದು ಅವರೆಡು ರಿಗೆ ಹಿಡಿದ.

“My God ಇವ....” “ಶ್ರೀ ಶ್ರೀ ಬದರಬೇಡಿ. ಇದೆ ವ್ಯಕ್ತಿ ನಿಮ್ಮನ್ನು ಸೋಡುತ್ತಿದ್ದುದು.” ಎಂದು ಶ್ರೀಧರ ಆ ಕಾಗದ ತುಂಡನ್ನು ವೇಷ್ಟ ಹೇರಿ ಬಾಸ್ತೇಟಿನಲ್ಲಿ ಚೆಲ್ಲಿದ.

‘,ಸೋಡಿ ಇನ್ನಪೆಕ್ಕರ ನಾನು ಎಕ್ಕಪೆಕ್ಕ ಮಾಡಿದೆಂತೆ ನಡೆಯಿತು. ಅವನೆ ಎಂದು ನಿಮಗೆ ನಾನು ಎಷ್ಟುಸಲ ಸೂಚಿಸಿದರೂ ನೀವು ನನ್ನ ಮಾತನ್ನು ನಂಬುತ್ತಿರಲೇ ಇಲ್ಲ.”

“ನನಗೂ ನೋಡಲು ತಿಳಿದಿರಲೇ ಇಲ್ಲ. ಆದರೂ ಅವನನ್ನೇ ಸಂದೇಹ ಮಾಡುವಾಗ ನನ್ನ ವಿಚಾರ ಸರಣಿ ತಪ್ಪೆನಿಸುತ್ತಿತ್ತು.”

“ಇರಲಿ ಬಿಡಿ. ಆದಕ್ಕೇಕೆ ಅಷ್ಟು ನಾನು ಕಂಡು ಹಿಡಿದರೇನು ನೀವು ಕಂಡುಹಿಡಿದರೇನು?”

—ಜೋಸೆಫ ಒಂದು ಹೆಮೈಯು ನಗುವನ್ನು ನಕ್ಕರು. ಶ್ರೀಧರ ಅವರ ನಗುವನ್ನು ಸೋಡ ತಾನು ನಕ್ಕ. ಆದರೆ ಅದರಲ್ಲಿ ಯಾವದೋ ವೈಶಿಷ್ಟ್ಯಪೂರ್ವವಾದ ಭಾವ ಹುದುಗಿತ್ತು.

ಫೋನು ಗಂಟಿ ಬಾರಿಸುವದನ್ನು ಕೇಳಿ ಶ್ರೀಧರ ಎದ್ದು ಒಂದು ರಿಸಿವರನ್ನು ಕ್ರೀಯಲ್ಲಿ ತಿಗೆದುಕೊಂಡು “ಯಾರು ಮಾತನಾಡುತ್ತಿರುವವರು?” ಎಂದ.

“ಇನ್ನಪೆಕ್ಕರ ನಾನು ನಾರಾಯಣ ಮಾತನಾಡುತ್ತಿರುವವನು. ಇಂದು ನಿಮಗೊಂದು ರಹಸ್ಯವನ್ನು ಹೇಳಬೇಕಾಗಿದೆ. ಅದನ್ನು ಇಂದಿನ ವರಿಗೆ ಹೇಳಿದೆ ಮುಜ್ಜಿಟ್ಟಿದ್ದೆ.” ಶ್ರೀಧರನ ಕಿವಿಗಳಿರದು ಸೆಟ್ಟಿಗಾದವು. “ನೀವು ಯಾವ ವೇಳಿಗೆ ಇಲ್ಲಿಗೆ ಬರುವಿರಿ. ಅಥವಾ ನಾನೇ ಅಲ್ಲಿಗೆ ಬರಲೇನು?”

“ಬೇಡ ನಾನೇ ಅಲ್ಲಿಗೆ ಇನ್ನೊಂದು ತಾಸಿನೊಳಗಾಗಿ ಬರುವೆ.”

“ಅದಕ್ಕೂ ಬೇಗನೆ ಬರುವದಾಗುವದಿಲ್ಲವೇ?”

“ಇಲ್ಲ. ಕ್ಕಮಿಸಬೇಕು. ಇನ್ನು ಒಂದು ತಾಸಿನಲ್ಲಿ ಎಲ್ಲಿದ್ದರೂ ನಿಮಗೆ ಭೆಟ್ಟಿಯಾಗುವೆ.” ಎಂದು ನಾರಾಯಣ ಫೋನು ಡಿಸಕನೆಕ್ಟ್ ಮಾಡಿದ.

ಶ್ರೀಧರನಿಗೆ ನಾರಾಯಣ ಫೋನು ಮಾಡುವನನೆಂದು ತಿಳಿದಿತ್ತು. ನಿನ್ನೆಯಿಂದಲೂ ಅದನ್ನೇ ಕಾಯುತ್ತಿದ್ದ. ಒಮ್ಮೊಮ್ಮೆ ಹಾಗೆ ಕಾಯುವದು ತನ್ನ ಭ್ರಮೆಯಿಂದು ಅವನಿಗನಿಸುತ್ತಿತ್ತು. ನಾರಾಯಣ ತನಗೆ ಫೋನನ್ನು ಮಾಡಿಯೇ ತೀರುತ್ತಾನೆ; ಅದು ಸಿಕ್ಕಿತ್ತ. ತನಗೆ ತಾನೆ ಸಮಾಧಾನಪನ್ನು ಹೇಳಿಕೊಳ್ಳುತ್ತಿದ್ದ. ನಂಬಿಕೆ ಅವನಂಬಿಕೆಗಳಲ್ಲಿ ಜೀಡನ ಬಲೆಗೆ ಬಿಡು ಜೀವನವನ್ನು ಲಿಸಿಕೊಳ್ಳಲು ಅವಿರತವಾಗಿ ಹೋರಾಡುವ ಕೀಟಿಕದಂತೆ ತೊಳಿಲಾಡುತ್ತಿದ್ದ. ಒಮ್ಮೊಮ್ಮೆ ಟೀಲಿಫೋನಿನ ಗಂಟೆ ಬಾರಿಗಿದಂತಾಗುತ್ತಿತ್ತು. ಮರುಕ್ಕಣವೇ ಅವನು ತನ್ನ ಜಂಚಲ ಮನಸ್ಸಿತಿಯನ್ನು ಕಂಡು ಸಗುತ್ತಿದ್ದ. ರಾತ್ರಿ ಮುಲಗುವಾಗ ಸಹ ಅನ ಮಾಧಾನದಿಂದಲೇ ವುಲಗಿದ್ದ. ಆದರೆ ನಿದ್ದೆಯೆನ್ನುವದು ಅವನ ಪಾಲಿಗೆ ಕೊನ್ನ್ಯವಾಗಿತ್ತು. ಯೋಚನೆಗಳ ವಿವರಿತ ನೀರ್ಲವಿನಿಂದ, ಮೆದುಳಿನ ಅಸ್ವಸ್ಥತೆಯಿಂದ, ಕಣ್ಣ ಉರಿಯುತ್ತಿರುವ ದಾವಾನಲದಂತೆ ಕೆಂಪಗಾಗಿ ಉರಿಯನ್ನು ಕಾರುತ್ತಿದ್ದವು. ಮರುದಿನ ಎದ್ದಾಗ ನಾರಾಯಣನ ಕರೆ ಅವನಿಗಾಗಿ ಕಾದಿತ್ತು. ಒಂದೆ ಟಿಕೆಕ್ಕೆ ಫೋನಿನೆಡೆಗೆ ಓಡಿಬಂದಿದ್ದ. ಅದನ್ನು ಕೆಳಗಿಟ್ಟು ಬರುವಾಗ ಸುಸ್ವಸನ್ನುತ್ತಿಯು ಮಂದ ಹಾಸಷ್ಟಿಂದು ಅವನ ಮೋರಿಯ ಮೇಲೆ ಲಾಸ್ಯವಾಡುತ್ತಿತ್ತು. ವಾಚನ್ನೇ ನೋಡುತ್ತ ನಾರಾಯಣನ ದಾರಿಯನ್ನು ಕಾಂತಿತ್ತೊಡಗಿದ. ವೇಳೆಜೆಂಟ್ ನಿಮಿಷಗಳಂತೆ ನಾಗಿಲೋಟಿದಿಂದ ಮುಂದೆ ಓಡುತ್ತಿತ್ತು. ಒಂದು ತಾಸಿಗೆ ಬಂದಿತು, ಒಂದು ತಾಸಿಸದ ಕೆಳಿಯಿತು. ಶ್ರೀಧರನ ಮೆದುಳು ತಾಳ್ಳುಯನ್ನು ಕಳೆದುಕೊಂಡು ಅಸವನೆಯಿಂದ ಹಿಡಿಯುತ್ತಿತ್ತು. ಯಾಕೊನೀ ವಿಲಂಬವಾಗಿರಬೇಕೆಂದು ತನ್ನ ಷಟ್ಕೆ ಸಮಾಧಾನ ಹೇಳಿಕೊಂಡ. ಆದರೆ ಅದು ವಿಧಿಯನ್ನೆಡರಿಸಿ ನಿಂತ ಬಡಜೀವಿಯಂತಿತ್ತು. ಹೊರಗೆ ಒಂದು ಬೀದಿಯಲ್ಲಿ ತನ್ನ ದೃಷ್ಟಿ ನಿಲುಕುವನರಿಗೆ ನೋಡಿದ. ನಾರಾಯಣನ ಮೇಲೆ ಸಿಟ್ಟು ಬಂದಿತು. ಈ ನ್ಯೂಕ್ರಿಗಳು ಹೇಳಿದಂತೆ ಸರಿಯಾದ ವೇಳಿಗೆ ಕೆಲಸಮಾಡುವದಿಲ್ಲ. ಇನ್ನು ವಿಲಂಬ ಮಾಡುವದು ತರವಳಿವೆಂದು ಶ್ರೀಧರ ಅಶ್ವತ್ತರಾಯರ ಮನೆಯನ್ನು ತಲುಪಿದ. ಅವನು ಆ ರೀತಿಯಾಗಿ

ಬಂದುದನ್ನು ನೋಡಿ ಮನೆಯವರಿಗೆಲ್ಲ ವಿವರಿತ ಅಕ್ಷಯವಾಯಿತು.
“ನಾರಾಯಣನೆಲ್ಲಿ?” ಎಂದು ಆಶುರದಿಂದ ಕೇಳಿದ.

“ಮನೂರು ಈ ನಿಮಿಷಗಳ ಹಿಂದೆ ಯಾರ ಜೊತೆಯಲ್ಲಿಯೋ ಫೋನಿನಲ್ಲಿ ವಾತನಾಡಿದ. ಅಲ್ಲಿಂದ ಹೊರಗೆ ಹೋದ ಎಲ್ಲಿಗೆಂದು ಯಾರಿಗೂ ತಿಳಿಯದು.”

“ನಾರಾಯಣನ ನಿನ್ನೆಯ ಸ್ಥಿತಿ ಹೇಗಿತ್ತು?”

“ನಿನ್ನೆ ಅವನಿಗೆ ಮೈಯಲ್ಲಿ ಚೀನಾಗಿರಲಿಲ್ಲ, ಅವನ ವೈರೆ ಬಹಳ ವಿವರಣವಾಗಿತ್ತು. ಶೇಖರ ಡಾಕ್ಟರನ್ನು ಕರೆಯುತ್ತೇನೆಂದು ಹೇಳಿದರೆ ಅದನ್ನು ನಿರಾಕರಿಸಿದ.”

“ಹಾಗೋ ಸರಿ.” ಎಂದು ಪೋಲೀಸ್‌ಸ್ಟೇಷನ್‌ನಿಗೆ ತೆರೆಳಿದ. ಮನೆಯವರಿಗೆಲ್ಲ ಅವನ ಮಾತ್ರ ಒಗಟಿನಂತಾಗಿತ್ತು. ಆ ಇಡೀ ದಿನ ನಾರಾಯಣನ ಸುಖವೆ ದೊರೆಯಲಿಲ್ಲ. ಶ್ರೀಧರ ಅವನನ್ನು ಭೀಟ್ಟಿಯಾಗಲು ಚಡವಡಿಸುತ್ತಿದ್ದ. ಆದರೆ ಅವನ ನಿರಿಕ್ಷೆ ನಿರಾಶೆಯಲ್ಲಿ ಪರ್ಯವಸಾನ ಗೊಳ್ಳುತ್ತಿತ್ತು. ಜೊಸೆಫರು ಹೇಳಿದಮಾತ್ರ ಒಮ್ಮೆಯೈ ನೆನಪಿಗೆ ಬರುತ್ತಿತ್ತು. ನಾರಾಯಣ ಎಲ್ಲಿಯಾದರೂ ಘರಾರಿಯಾಗಿರುವನೆ? ಶ್ರೀಧರನ ತಲೆ ವಾನಸಿಕ ಜಂಜಾಟಿಗಳ ತವರುಮನೆಯಾಯಿತು. ಜೊಸೆಫರಂತು ಹೆನ್ನೆಯಿಂದ ತಮ್ಮ ಪ್ರೇಂಚಕಟ್ಟಿ ಮಿಂಸೆಯಮೇಲೆ ಕ್ಯಾಯಾಡಿಸಿಕೊಂಡು ತಮ್ಮ ಪ್ರಚಂಡ ಉಹಾಬಾಧಿಗಾಗಿ, ಚತುರತೆಗಾಗಿ ತಮಗೆ ತಾವೇ ಆನಂದವದುತ್ತಿದ್ದರು. ತಮ್ಮ ಆನುಭವ ಎಂದೂ ತಮ್ಮ ಜಾಡನ್ನು ಹಿಡಿದು ಸಾಗಲಾರದೆಂದು ತಮ್ಮದುರಿಗಿರುವ ಪೋಲೀಸರ ಮುಂದೆ ಹೇಳುತ್ತಿದ್ದರು. ತಮ್ಮ ಸರ್ವಿಸ್‌ನಲ್ಲಾದ ಅನೇಕ ಹಳೆಯ ಪ್ರಕರಣಗಳನ್ನು ಹೇಳಿ ಆಗ ತಾವು ಹೇಗೆ ಹಗಲಿರುತ್ತೇನ್ನದೆ ದುಡಿದರೆಂಬು ದನ್ನು ರಸವತ್ತಾಗಿ ಬಳ್ಳಿಸಿದರು.

ಮಧ್ಯರಾತ್ರಿಯಾಗಿತ್ತು, ಶ್ರೀಧರನಿಗೆ ಆದೆ ತಾನೆ ನಿದೆ ಹತ್ತಿತ್ತು. ಟೆಲಿಫೋನು ಗಂಟೆ ಒಂದೇಸವನೆ ಬಾರಿಸಿದ್ದನ್ನು ಕಂಡು ಅವನ ನಿದೆಯು ತುಂಡಾಯಿತು. ಉರಿಯುತ್ತಿರುವ ಕಣ್ಣಗಳನ್ನು ತಿಕ್ಕಿಕೊಳ್ಳುತ್ತ ರಿಸಿ ವರನ್ನು ಕ್ಯಾಯಲ್ಲಿ ಹಿಡಿದು ಆಕಳಿಸಿ, ಯಾರವರು?” ಎಂದು ಆಲಸ್ಯ ದಿಂದಲೇ ಕೇಳಿದ.

“ನಾನು ಸರ್ ಜೊಸೆಫ. ಪೋಲೀಸ ಸ್ಟೇಷನ್‌ನಿಂದ ಮಾತ ನಾಡುತ್ತಿದ್ದೇನೆ. ಈಗ ನಾನು ನಾಟ್ ಡ್ರಾಫಿಟ್‌ಯಮೇಲೆ ಇರುವೆ.

ಇದೆ ಈಗ ಸುದ್ದಿ ಬಂದಿದೆ. ಪ್ರಾನಾ ಬೆಂಗಳೂರ ರೀಲ್ಯುವೊಗ್ರದಲ್ಲಿ ಇಲ್ಲಿಂದೇ ಮೈಲು ದೂರದಮೇಲೆ ಯಾವನೋ ಒಬ್ಬ ವ್ಯಕ್ತಿ ಅತ್ಯಹತ್ಯೆ ಮಾಡಿಕೊಂಡಿದ್ದಾ ನಂತೆ.”

“ಅತ್ಯಹತ್ಯೆ ನೇ ಎಷ್ಟು ಗಂಟೆಗೆ? ವ್ಯಕ್ತಿಯು ತರುಣನೋ ಮುದು ಕನೋಡ್?”

“ತರುಣ. ಆವನ ಹೆಸರು ನಾರಾಯಣ. ಇದೆ ಈಗ ಇನ್ನಫರ್ಮೆನ್ಸ್ ಬಂದಿದೆ.”

“ಈಗಲೇ ಹೋಲೀಸ ಸೈಕೆನ್ಸಿಗೆ ಬರುವೆ.” ಗಂ ಹಿಮಿಷಗಳಲ್ಲಿ ಶ್ರೀಧರ ಹೋಲೀಸ ಸೈಕೆನ್ಸಿನಲ್ಲಿ ಪ್ರತ್ಯೇಕನಾಗಿದ್ದು. “ಈಗಲೇ ಹೋಗುವಾಗಲ್ಲಿಗೆ” ಎಂದ.

“ಇಂಥ ಅವರಾತ್ಮಿಯಲ್ಲ! ಈಗ ನೋಡಿ ಗಂಟೆ ಎರಡಾಗಿದೆ. ಮೂರುತಾಸು ಕಳೆದಮೇಲೆ ಅಲ್ಲಿಗೆ ಹೋಗುವದು ನೆಟ್ಟಿಗೆ. ಎಂಥ ಸ್ಥಳವೇ ಏನೋ? ಇಂಥ ರಾತ್ಮಿಯಲ್ಲಿ ಅಲ್ಲಿ ಹೋಗಿ ಮಾಡುವದಾದರೂ ಏನು?” ಇನ್ನೆಕ್ಕರನಿಗೆ ಆ ವಾದಸರಣೆ ಹಿಡಿಸಿತು. ಅಧಿಕಾರಿಗಳಿಬ್ಬರೂ ಕೊಲೆಯ ವಿಷಯವಾಗಿಯೇ ಮಾತನಾಡಃತ್ತ ಈತರು. ಆಗಸದಲ್ಲಿಯ ನಕ್ಷತ್ರಗಳ ಮಿಂಚುವಿಕೆಯು ಮಿಂದಿವಾಗುತ್ತು ನಡೆದಂತೆ ಗಾಳಿಯಲ್ಲಿಯ ಶೀತಲತೆಯು ಅಂಶವು ಇಳಿಯುತ್ತ ನಡೆದಿತ್ತು. ಶ್ರೀಧರ ಬೆಳಗಾಗುವದನ್ನೇ ಮಿರ್ನದ ಸುಳಿವಿಗಾಗಿಯೇ ತಪಸ್ಸಿಯು ನೋಗು ಹಾಕಿಕೊಂಡು ಕುಳಿತ ಸದ್ಯುದ್ರವಕ್ಕಿಗಳಂತೆ ಕಾದಿದ್ದ - ಬೆಳಗಾಗುತ್ತಲೇ ಅವರು ನಾಲ್ಕೆ ದು ಹೋಲೀಸರನ್ನು ಒಬ್ಬ ಮಾರ್ಗದರ್ಶಕನನ್ನು ಕರೆದುಕೊಂಡು ಅತ್ಯಹತ್ಯೆಯು ನಡೆದ ಸ್ಥಳಕ್ಕೆ ಬಂದರು. ಆ ಸ್ಥಳದಲ್ಲಿ ಮೂರು ನಾಲ್ಕು ರೀಲ್ಯುಯ ನೋಕರರು ನಿಂತಿದ್ದರು. ಹಳಿಯ ಸುತ್ತು ಮುತ್ತಲೂ ಏಕೆಂಬು ದೊಡ್ಡ ಗಿಡಗಳಿದ್ದವು. ಹಳಿಗೆಲ್ಲಾ ತೂಗಲು ಮಾಂಸದ ತುಣುಕುಗಳು ಅಂಟಿಕೊಂಡಿದ್ದವು. ಸಿಕ್ಕಿಕೊಂಡವನ ದೇಹ ತುಂಡು ತುಂಡಾಗಿತ್ತು. ಕ್ಯಾಕಾಲುಗಳೆಲ್ಲ ಸಿಡಿದಿದ್ದವಲ್ಲದೆ ಬೆರಳುಗಳು ಸಹ ಬೆರಿಬೇರೆಯಾಗಿದ್ದವು. ರುಂಡವಂತು ಪತ್ತೆ ಹತ್ತು ಲಾರದಮ್ಮು ವಿಕಾರವಾಗಿತ್ತು. ರೀಲ್ಯುಯ ಒಬ್ಬ ಸರ್ವಂಟು ಆದನ್ನು ಹೊಂದಿಸುತ್ತಿದ್ದ,

“ಈ ಮೇಲೆ ಗಿಡವಿದೆಯಲ್ಲಾ ಇಲ್ಲಿಂದಲೇ ಜಿಗಿದನಂತೆ ಈಯಷ್ಟು.” ಎಂದು ಹೋಟರ ತನ್ನನ್ನು ವಿಚಾರಿಸುತ್ತಿದ್ದ ಒಬ್ಬನಿಗೆ ಸಂಗತಿಯನ್ನು

ವಿಕದವಾಗಿ ತಿಳಿಸುತ್ತಿದ್ದು. ಶ್ರೀಘರಸಿಗೆ ಕುತ್ತಳವಲವಾಯಿತು, ಅವನನ್ನು ಕರೆದು ವಿಚಾರಿಸಿದ. “ಸಿದ್ದು ದಿನ ಸಂಚೇ ಉಗಂಟೆಯ ಮಾಮಾರಿಗೆ ಟ್ರೀಸು ಜೋರಿಸಿಂದ ಬರುವಾಗ ಇವನು ಮೇಲಿಸಿಂದ ದೊಪ್ಪ ಸೇ ಹಾರಿದ ನಂತಿ. ಇತ್ತುವರ ಎನ್ನೆಂದು ತಿಳಿಯುವ ಹೊಡಲೇ ಈ ಷಣ್ಣನೆ ನಡೆದು ಹೋಗಿತ್ತು.”

“ಸುತ್ತುಮುತ್ತುಲ್ಲಾ ಹುಡುಕಿದಿರಾ ಸೀವು? ”

“ಒಂದಿಬ್ಬಿರು ನಾವು ಸಿನ್ನೆಯುಂದ ಇಲ್ಲಿಯೇ ಇದ್ದೇವೆ. ಆಗೋಡಿ ಅಲ್ಲಿ ಒಂದು ಕಳ್ಳು ಕಾಣುವದು ಸೋಡಿ ಇಲ್ಲಿಯೇ ಇವನು ಒಂದು ಕೋಟಿ ಸ್ವಿಟ್ಟಿದ್ದು. ಜೀಬಿನಲ್ಲಿ ಸೋಡಿ ಕಾಗದಗಳಿದ್ದವು.”

“ಆ ಕೋಟಿಲ್ಲಿದೆ ಈಗಾಗಿ?”

“ಸನ್ನ ಸಂಗಡಿಗಾನು ಅದನ್ನು ಸ್ವೀಕರಿಸ್ತು ಮಾಸ್ತರಿಗೆ ಕೊಡಲು ತೆರಳಿದಾಗಿನೆ.”

ಶ್ರೀಘರ ರಭಸದಿಂದ ರೇಲ್ವೈ ಸ್ವೀಕರಿಸ್ತುಗೆ ಸಾಗಿದ. ಇವನನ್ನು ಸೋಡಿ ಸ್ವೀಕಾರ್ ಮಾಸ್ತರರು—

“ಇನ್ನವೆಕ್ಕರ ಸಾನೇ ಸಿಮಾಗೆ ಯೇಳಿ ಕಳುಹಿಸುವವನಿದ್ದೆ. ಸೀವು ಬಂದದ್ದು ನೆಟ್ಟಿಗಾಯುತ್ತು.” ಎಂದು ಆವಾಗಿ ಆ ಕೋಟಿನ್ನು ಒಷ್ಟಿ ಸಿದರು. ಆದರಲ್ಲಿ ಆನೇಕ ಸಿದುಪರ್ಯಾಕ್ರಾದ ರಾಳೆಗಳಿದ್ದವು. ಅವು ಗಳಲ್ಲಿ ಮೂರು—ನಾಲ್ಕು ಟ್ರೈಪ್ಲ್ ಮಾಡಿದ ಕಾಗದಗಳನ್ನು ಸಿನ್ನೆಸಿಂದ ಚುಚ್ಚಲಾಗಿತ್ತು. ಶ್ರೀಘರ ಆದರಲ್ಲಿ ತನ್ನ ಹೆಸರನ್ನು ಸೋಡಿ ಪಿಸ್ತ್ಯಾಯ ದಿಂದ ಅದನ್ನು ಓದಿದ.

ಇನ್ನವೆಕ್ಕರ ಶ್ರೀಘರವರಿಗೆ—

ಮೊನ್ನೆ ಸಿಮಾಗೆ ಫೋನು ಮಾಡಿದಂತೆ ಭೆಟ್ಟಿ ಲಾಗಬೇಕೆಂದು ಮಾಡಿದ್ದೆ. ಒಂದು ರಹಸ್ಯ ಸಂಗತಿಯನ್ನು ಸಿವೆದಿಸುವವನಿದ್ದೆ. ಆದರೆ ನಿಮ್ಮನ್ನು ಭೆಟ್ಟಿಯಾಗಿ ಎಳ್ಳಿವನ್ನು ಹೇಳುವ ಢ್ರೀಯ್ ನನಗಿರಲಿಲ್ಲ. ಸಿಮ್ಮೆಲ್ಲಿರ ಕುತ್ತಳವಲಕ್ಕೆ ಪಾತ್ರನಾದ ಕೋಲೆಗಾರ ಸಾನೆಯುಂದರೆ ಸಿಮಾಗೆ ಆಶ್ಚರ್ಯ ವಾಗಬಹುದು. ಈ ಕೋಲೆಯನ್ನು ಮಾಡುವ ಉದ್ದೇಶ ನನಗಿರಲಿಲ್ಲ ವಾದರೂ ಪರಿಸಿಫಿ ಆ ರಿತಿಯಾಗಿ ಪ್ರೇರಿಸಿತು. ಢ್ರೀಯ್ ಒಬ್ಬನು ಮನಸ್ಸಿನಲ್ಲಿ ಕ್ರಾರನ್ವರ್ತಗ್ರೇಯುತ್ತಿರುವಾಗ ಅಲ್ಲಿನಾದ ವೈಕೆ ಅದನ್ನು ಹತ್ತೋಟಿಯಲ್ಲಿ ಟ್ರೈಪ್ಲ್ ಕೊಳ್ಳುವದು ಸಾಧ್ಯವೇ? ಇನ್ನು ಸ್ವಲ್ಪಿ ದಿನಗಳಲ್ಲಿ

ನಾನು ಸಿಕ್ಕಿಂತುವೇನೆಂದು ನನಗೆ ಖಚಿತವಾಯಿತು ತಂದೆಯ ಹಂತಕೆ ನೆಂದು ಕ್ರಾತ್ಯರೂಪವೆಂದು ಸಮಾಜ ಭಕ್ತಿಗಳಿಂದಿಂದ ಮಾಡುವಾಗ ನಾನು ಜೀವಿ ಕೊಂಡಿರುವದು ನಾಂತರವಿರಲಿಲ್ಲ.

ನನ್ನ ಹಂದೆಯನ್ನು ನಾನು ವೊದಲಿಸಿಂದಲೂ ದ್ವೇಷಿಸುತ್ತಿದ್ದೆ. ಅದಕ್ಕೆ ಕಾರಣ ನಮ್ಮನ್ನು ಮಕ್ಕಳಿಂದು ತಿಳಿಯದೆ ಹಡೆದ ತಪ್ಪಿಗಾಗಿ ಹೊಟ್ಟಿಗೆ ಹಾ ಕುವಂತೆ ನಮ್ಮ ತಂದೆ ಹಾಕುತ್ತಿದ್ದು. ತಂದೆಯಲ್ಲಿರಬೇಕಾದ ವೋಹ, ಮಂತ್ರ, ಮಕ್ಕಳ ಅಭ್ಯಾಸದಂತಹ ಗುಣಗಳು ಅವನಲ್ಲಿ ಉವ್ತೇ ವಾಗಿವ್ಯಾಪ್ತಿ ಅದೊಂದು ಧನಸಿಶಾಚಿ ಘನಕ್ಕಾಗಿ ಯಾವದನ್ನು ಮಾಡಲು ಹೇಸಲಾರದ ಶ್ವರ್ತಿ. ತಾರುಣ್ಯದಲ್ಲಿದಾಗ್ಗೆ ಇದೆ ಕಾರಣಕ್ಕಾಗಿ ಅನೇಕರ ಗೋಳಿ ಮಾರಿದಿದ್ದಾರೆ. ನನಗೆ ತಿಳಿನಳಿಕೆ ಬಂದಂತೆ ನಮ್ಮಲ್ಲಿ ಮಾತ್ರ ಯರ್ಥದ ಕಿಡಿ ಹೊತ್ತಿ ಉರಿಯಲಾರಂಭಿಸಿತ್ತು. ನಮ್ಮ ತಾಯಿಯನ್ನು ಅವನು ಒತ್ತುಟಂಸೆಪಡಿಸುವದನ್ನು ನೋಡಿಯಂತೂ ನಮಗಾರಿಗೂ ಸಹೀ ವಾಗುತ್ತಿರಲಿಲ್ಲ. ಈ ಪ್ರಾರುಷಾಮ್ರಾಗ ತಂದೆಯಿರುವದಕ್ಕಿಂತ ಸತ್ತುಹೋಗು ವದೇ ಮೇಲೆಂದು ನಮ್ಮ ಆಳಿ ತಮ್ಮಂದಿರಿಗೆಸಿದ್ದರೆ ಅದರಲ್ಲಿ ಯಾವ ಆಶ್ಚರ್ಯವು ಇಲ್ಲ. ನಾನು ವೊನ್ನೆಯವರಿಗೆ ಇದೇ ಸಂದರ್ಭಕ್ಕಾಗಿ ಕಾಡು ಕುಳಿತಿದ್ದೆ. ಮನೆಯಲ್ಲಾರೂ ಇರಂತೆ ವ್ಯವಸ್ಥೆ ಮಾಡಿದ್ದೆ. ತಂದೆಯ ಮನೆಯನ್ನು ಒಟ್ಟು ಹೋಗುವ ವಿಚಾರ ನನ್ನಲ್ಲಿತ್ತು. ಹೋಗುವಾದರೆ ಈ ಮುದುಕನಿಗೆ ಚಂಡಾಗಿ ಎಚ್ಚರಿಕೆಯನ್ನು ಕೊಟ್ಟು ಹೋಗಬೇಕೆಂದು ಅವನ ರೂಪಿಗೆ ತೆರಳಿ ನನ್ನ ಮನನೋಕ್ತಾಗಿ ಅಂದೆ. ಅವನು ನನಗೆ ಏನೇನೋ ಅಂದ. ಮಾತಿಗೆ ಮಾತು ಬಿಳಿದು ವಿಕೊಂಪಕ್ಕೆ ಹೋಯಿತು. ನನ್ನಲ್ಲಿಯ ವಿನೇಕ ಬುದ್ಧಿಯನ್ನು ಕೈಗ್ರಾಧ ಮತ್ತು ತ್ವೇಷ ಜ್ಞಾನಗಳು ಸುಟ್ಟಿಹಾಕಿದ್ದವು. ಎದುರಿಗಿರುವವನು ಮಾನವನೆಂಬುದು ಅಳಿಸಿ ಯಾವದೋ ಒಂದು ಕ್ರಾತ್ಯರ ಪಾಣಿಯೆಂದೆಸಿದ್ದರಿಂದ ಹತ್ತಿರವಿರುವ ದನ್ನು ತೆಗೆದುಕೊಂಡು ಅವನ ಮೇಲೆ ಕಸುವಿಸಿಂದ ಅಪ್ಪಳಿಸಿದೆ. ಅವನು ಮಾತನಾಡದೆ ಭೂಮಿಯಮೇಲೊರಿದ್ದು. ಸ್ವಲ್ಪ ಹೊತ್ತಿನಮೇಲೆ ನನಗೆ ಪ್ರಜ್ಞ ಬಂದು ವಾಸ್ತವಿಕ ಸ್ಥಿತಿಯ ಅರಿವಾಗಿ ಭಯದಿಂದ ಕಂಸಿಸಿದೆ. ನನ್ನನ್ನು ಯಾರೂ ನೋಡಿಲ್ಲವೆಂಬುದು ನನಗೆ ಚೆನಾಗಿ ತಿಳಿದಿತ್ತು. ಆ ಹರಿತವಾದ ಕತ್ತಿಯಮೇಲೆ ನನ್ನ ಕೈಬೆರಳ ಗುರುತುಗಳಿದ್ದವು. ರಕ್ತವು ಮೈಮೇಲೆ ಸ್ವಲ್ಪವಾದರೂ ಸಿಡಿಯಂತೆ ಕರವಸ್ತುದಿಂದ ಆ ಕತ್ತಿಯನ್ನು

ಜಾಗರೂಕನಾಗಿ ಕಿತ್ತಿದೆ. ಆ ಕತ್ತಿಯನ್ನು ನನ್ನ ರೂಮಿನಲ್ಲಿ ಬಳ್ಳಿಟ್ಟೇ. ಆ ಮೇಲೆ ಪಿಕ್ಕರು ನೋಡಲು ತೆರೇದೆ. ಆದರೆ ಅದ್ದಲ್ಲ ವಿವರಿಸಿವಾಗಿತ್ತು. ನಾನು ಹಚ್ಚಿದಿನ ನಿರವರಾಧಿಯಾಗಿರಲು ಸಾಧ್ಯವಿರದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು.

—ಇತಿ ಮದ್ದೈ ವಿ ನಾರಾಯಣ.

ಶ್ರೀಧರ ಅದನ್ನು ರೆಪ್ಪೆ ಬಡೆಯದಲೇ ಓದಿದ. ಅದನ್ನು ಮುಗಿಸಿ ವಿಷಾದದ ನಿಷ್ಟುಸಿರನ್ನು ಹೊರಚೆಲ್ಲಿದ. ಜೋನ್ಸೆಫರು ಅದನ್ನು ಓದಿ ಮುಗಿಸಿದಾಗ ಅವರ ಮೇರೆ ಹುಣ್ಣೆ ಮೆಯ ಚಂದ್ರಸಂತೆ ಹಿರಿದಾಗಿತ್ತು. “ಈಗಾದರೂ ನಿಮಗೆ ನಂಬಿಕೆ ಆಯಿತೋ ಇಲ್ಲೋ?”

“ನಂಬಿಕೆಯಾಗದೇನು ಪ್ರಣಾಲೀ ವಿಶ್ವಾಸವುಂಟಾಗಿದೆ” ಜೋನ್ಸೆಫರಿಂದು ವರೆಹರಿದ ಹಾವಿನಂತಾಗಿದ್ದರು. ಯಾವದೋ ಬಹುಭಾವಾದ ಹೊವೆಯು ಇಳಂತೆ ಭಾಸವಾಗುತ್ತಿತ್ತುವರಿಗೆ ಇಂದವರ ಮನೆಯಲ್ಲಿ ಅಜ್ಞಕೊಳಿಗಳು ಜೀವನನ್ನು ಕಳೆದುಕೊಳ್ಳಲು ಸಿದ್ಧವಾಗಿದ್ದವು. ಉರಿನಲ್ಲಿ ಈ ಸುದ್ದಿ ಕಾಳಿ ಜ್ಞಾನಂತೆ ಹರಡಿತು. ಪತ್ರಿಕಾ ಪ್ರತಿಸಿಧಿಗಳು ವೋಲೀನ ಸೈಕಿನನ್ನು ಸತ್ತ ಕೆಟಿಕಕ್ಕೆ ಇರುವೆಗಳು ಮುತ್ತಿಕೊಂಡಂತೆ ಮುತ್ತಿಕೊಂಡರು. ಶ್ರೀಧರನಿಗೆ ನಾರಾರು ಪ್ರಶ್ನೆಗಳನ್ನು ಕೇಳಿ ಪ್ರತಿಸಿಧಿಗಳು ಉತ್ತರವನ್ನು ಪಡೆಯುತ್ತಿದ್ದರು. ರಾಜಾರಾಮ ಈ ಗದ್ದಲದಲ್ಲಿ ಒಬ್ಬ ಪ್ರತಿಸಿಧಿಯಾಗಿ ಬಂದಿದ್ದು. ಹೊರಗೆ ಬರುವಾಗ ಆವನು ಇದ ಸುದ್ದಿಗೆ ಬಣಿ ಬಳಿದು ಹೇಳುತ್ತಿದ್ದು. ಇನ್ನಪೆಕ್ಕರ ಆ ರೀತಿಯಾಗಿ ಸಂಶಯವಟ್ಟಿದ್ದರು, ಈ ರೀತಿಯಾಗಿ ಅನುಮಾನ ತಾಳಿದ್ದರು. ಕೊಲೆಗಾರನನ್ನು ಕಂಡುಹಿಡಿಯಲು ಇಂಥಿಂಥ ಜಾಲಗಳನ್ನು ಹರಡಿದ್ದರೆಂದು ಉಹಾತೀತವಾದ ಉದಾಹರಣೆಗಳನ್ನು ಉದುರಿಸಿದ. ವಿಽಂತಾ, ಶೇಖರ ಮೊದಲಾದವರು ಈ ಹತ್ಯೆಯು ನಾರಾಯಣನ ದಾರಣ ಆತ್ಮಹತ್ಯೆಯೋಂದಿಗೆ ಪರಾಂವಸಾನ ಹೊಂದುವದೆಂದು ತಿಳಿದಿರಲಿಲ್ಲ. ಶೇಖರನೆಡುರಿಗೆ ಬಾಲ್ಯದ ಅನೇಕ ಘಟನೆಗಳು ತೆರಿತೆರೆಯಾಗಿ ಸರಿದು ಹೋಗುತ್ತಿದ್ದವು. ಆವಸಿಗೆ ಜೀವನದ ಕ್ವಣಿಕತೆಯ ಅರಿವಾಗಿತ್ತು.

— ೧೦ —

ಶ್ರೀಧರ ರಾಜಾರಾಮನ ದಾರಿಯನ್ನು ಕಾಯುತ್ತ ಕುಳತು ಕೊಂಡಿದ್ದು. ಇನ್ನಪೆಕ್ಕರ ಅಪಣೆಯಂತೆ ಕೇಫೆ ವೀಕ್ಷ್ಯಾರಿಯದಲ್ಲಿ

ಅವನು ಯಾರದೋ ದಾರಿಯನ್ನು ಕಾಯುತ್ತ ಕುಳತುಕೊಂಡಿದ್ದು. ಅವನು ಕಾಯುತ್ತೇಕೊಂಡ ವ್ಯಕ್ತಿಗಳು ಆಲ್ಲಿಗೆ ಬಂದರು. ಅವರು ಇವನಿಗೆ ದೂರವಾಗಿ ಕುಟುಕೊಂಡದ್ದರಿಂದ ಇವನು ಅವರ ಹತ್ತಿರವೇ ಇದ್ದ ಒಂದು ಟೀಬ್ಬೆ ನಮ್ಮೇಲೆ ಪಶ್ಚಿಮಯನ್ನು ಬಿಡಿಸಿ ಅವರ ನೂತನಗಳನ್ನು ಆಲಿಸುತ್ತಿದ್ದು. ಅವರು ಸ್ವೀಕರಿಸಿ ರೂಪಿನಲ್ಲಿ ಕುಳತಿದ್ದರಿಂದ ಇವನಿಗೆ ಅವರ ಮುಖ ಕಾಣತ್ತಿರಲಿಲ್ಲವಾದೆ ಅವರ ಧ್ವನಿ ಅಸ್ಟವ್ಯವಾಗಿ ಕೇಳಬರುತ್ತಿತ್ತು.

“ಇಂದು ರಾತ್ರಿ.....ಆಲ್ಲಿಗೆ.....ನೀನು ಬಾ ತರುವಾಯ.....” ಯಾರೇ ಒಬ್ಬರು ನುಡಿದರು. “ಈ ಕೆಲಸ ನೀನು ಮಾಡು.....ಇಂದನ್ನು.....ಶಬ್ದಗಳೆಲ್ಲ ತುಂಡು ತುಂಡಾಗಿ ಅವನ ಕಿವಿಯನ್ನು ಸೇರುತ್ತಿದ್ದವು. ಜನವ ಗದ್ದೆಲವನ್ನು ಶಿಷಿಸಿದ. ಪಾಪ ಅವರಿಗೇನು ಗೊತ್ತು ಇವನ ಕಾಯುತ್ತತ್ವರತೆ. ಅವರು ಆಲ್ಲಿ ಕುಳತು ಆಧ್ಯ ತಾಸಿನವರಿಗೆ ಏನನ್ನೊಂದು ಮಾತನಾಡಿ ಕಡೆಗೆ ಒಬ್ಬಬ್ಯಾರಾಗಿ ಬೇರೆ ಬೇರೆ ದಿಕ್ಕಿಗೆ ತೆರಳಿದರು. ರಾಜಾರಾಮನಿಗಿಂತ ಸಂದಿಗ್ಗ ಸ್ಥಿತಿಯೊದಗಿತ್ತು. ಯಾರನ್ನು ಹಿಂಬಾಲಿಸಬೇಕು? ಯಾರನ್ನು ಬಿಡಬೇಕು? ಕೊನೆಗೊಬ್ಬನನ್ನು ಅನುಸರಿಸಿ ನಡಿದ. ಅವನು ತಪ್ಪಿಸಿಕೊಂಡು ಹೋಗದಂತೆ ಜಾಗರೂಕತೆಯಿಂದ ಹಿಂಬಾಲಿಸುತ್ತಿದ್ದು. ಇಡೀ ರಾತ್ರಿ ಅವನನ್ನು ಕಾಯುವದೆ ಸರದಿಯಾಯಿತು. ಸುವಾರು ರಾತ್ರಿ ೧೦-೧೧ ಗಂಟೆಗೆ ಆ ವ್ಯಕ್ತಿ ಹೊರಬಿದ. ಈಗ ಅವನು ಶೈರಿತ ಗತಿಯಿಂದ ಮುಂದುವರೆಯುತ್ತು, ಹಿಂದೆ ಹೊರಳಿಸೋಡುತ್ತಿದ್ದು. ರಾಜಾರಾಮನಿಗಿದು ಅಸಿಧಾರಾವೈತ. ಆ ವ್ಯಕ್ತಿ ಯಾವದೋ ಒಂದು ಸಂಕುಚಿತವಾದ ಸಂದಿಯಲ್ಲಿ ಹೊಕ್ಕು. ಅದು ಒಬ್ಬರಿಗೆ ಹೋಗಲು ಮಾತ್ರ ವಿಶಾಲವಾಗಿತ್ತು. ಎಡಬಲದಲ್ಲಿ ಕಟ್ಟಿಡದ ವಿಶಾಲವಾದ ಗೋಡೆ ಮುಗಿಲಿಗೆ ಮುತ್ತಿಡುವಂತೆ ನಿಂತಿದ್ದವು. ಕತ್ತಲು ಏನು ಕಾಣಂತೆ ಆ ಆ ಪ್ರದೇಶದಲ್ಲಿ ತುಂಬಿಕೊಂಡಿತ್ತು. ಅದು ಎಷ್ಟು ಉದ್ದವಾಗಿತ್ತೇಂಬುದುತ್ತಿಳ್ಳದುಬರಲಿಲ್ಲ. ರಾಜಾರಾಮ ಆ ಕತ್ತಲೆಯ ಸ್ಥಳದಲ್ಲಿ ಒಂದೆರಡು ಸಲಾಂಡಿನಿನು. ಮುಂದಿರುವ ವ್ಯಕ್ತಿಗೆ ತಾನೆಲ್ಲಿ ಅರಿಯದೆ ದಿಕ್ಕು ಹೊಡಿಯುವೆನೋ ಎಂಬ ಹೆದರಿಕೆ ಅವನ ಅಂಗಾಂಗಗಳಲ್ಲಿ ಪಸರಿಸಿತ್ತು. ತಡವರಿಸುತ್ತ ಗೋಡೆಗೆ ಕ್ರೇಯಾದಿಸಿಕೊಂಡು ಕತ್ತಲಲ್ಲಿ ಕಣ್ಣಿದ್ದರೂ ಕುರುಡನಂತೆ ಸಾಗಿದ್ದು. ಒಂದೆರಡುಸಲಾಂಡು ನೋನಿಗೆ ನೊಣಕಾಲು ತೆರಿದು ಭಗ್ಭಗ್

ನೇಂದು ಉರಿಯುತ್ತತ್ತೆ. ೧೦-೧೧ ನಿಮಿಷ ಅವನು ಆ ರೀತಿ ಮುಂದು ವರಿದರೂ ಬೆಳಕಿನ ಕಿರಣವ್ಯೋಂದಾದರೂ ಬೆಳಗಿ ಅವನ ಮನದ ನಿರಾಕೆಯ ಅಂಥಕಾರವನ್ನು ಹೋಗಲಾಡಿಸುವ ಪ್ರಯತ್ನ ಮಾಡಲಿಲ್ಲ ಉದ್ದೇಶ್ಯ ಹಬ್ಬಿದ ಈ ನಿತ್ಯ ಮಾರ್ಪಾಗಲಾರದೆಂಬ ಭಾವನೆ ಅವನಿಗೆನೂವೊಂದು ಇನಿ ಸುತ್ತಿತ್ತೆ. ಆದರೆ ದೂರದಲ್ಲಿಂದು ಮಂದವಾದ ದೀಪ ಅವನನ್ನು ಇತ್ತು ಲೇಯ ಶಾಪದಿಂದ ಬಿಡುಗಡೆ ಮಾಡಿತು. ರಾಜಾರಾಮು ಆ ದೀಪವ ಒಕ್ಕಿನಲ್ಲಿ ಮೂರುನಾಲ್ಕು ವ್ಯಕ್ತಿಗಳ ಭಾರ್ಯೆ ಜಲಿಸುತ್ತಿರುವದನ್ನು ಕಂಡ. ಈ ವ್ಯಕ್ತಿಯು ಹೋಗುವ ತಾಣವಾದರೂ ಅದೇ ಇರಬಹುದು. ತಾನು ಆನು ಸರಿಸಿ ಬರುತ್ತಿದ್ದ ವ್ಯಕ್ತಿ ಅವನಿಗೆ ಕಾಣಲಿಲ್ಲ. ಹಿಂದೆ ಉಳಿದನೇಂದು? ಅದಂತು ಸಾಧ್ಯವಿಲ್ಲ. ಇಬ್ಬರು ಆ ರೀತಿಯಾಗಿ ಆಡ್ಡಾಡಲು ಸಾಧ್ಯವೇ ಇಲ್ಲ. ತನ್ನ ಗೆಳಿಯನ ಮಾತ್ರು ಕೇಳಿ ಈ ಗಂಡ್ರಾಂತರ ಪರಿಸ್ಥಿತಿಗೆಡೆ ಗೊಡಬಾರದಾಗಿತ್ತೀಂದು ಅವನ ಹೇಡಿತನ ಅವನೆದುರಿಗೆ ಗರಿಗೆದರಿ ನೀಂತು ಕ್ಷಣಿಕಾಲ ಅವನನ್ನು ಮುಂಕು ಮಾಡುತ್ತಿತ್ತೆ. ದೀಪ ಸಮಿಷವಾದಂತೆ ಅವನ ಕಣ್ಣಗಳು ಚುರುಕಾಗುತ್ತಿದ್ದವು. ಈಗ ಅಲ್ಲಿಯ ದೃಷ್ಟಿ ಸ್ವಷ್ಟವಾಗಿ ಕಾಣಲಾರಂಭಿಸಿತು. ಇವನು ಹಿಂಬಾಲಿಸಿದ ವ್ಯಕ್ತಿ ಆ ಸ್ಥಳವನ್ನು ಹೋಗಿ ನೇರಿದ್ದು. ಎದುರುಗಡೆ ಒಂದು ಟ್ರಿಕ್ಕು ಸಿಂತಿತ್ತು. ಅದರಲ್ಲಿ ಸಾಮಾನು ಗಳನ್ನು ಹೇರುತ್ತಿದ್ದರು ಮುಂದೆ ಸಡೆಯುವದನ್ನು ಇತ್ಯೇಂತ ಕೊತ್ತಲಾಗಲ ದಿಂದಿಕ್ಕಿಸುತ್ತಿದ್ದ ರಾಜಾರಾಮನ ಕಣ್ಣಿಗೆ ಇತ್ತುಲು ಕವಿದಂತಾಗಿ ಕೆಳಗುರು ಇದ. ಮರುದಿನ ರಾಜಾರಾಮನ ಹಾಸ್ಪಿಟಲದಿಂದಲೇ ನಡೆದ ಸಂಗತಿಯನ್ನು ಇನ್ನೆಲ್ಲಕ್ಕರಿಗೆ ತಿಳಿಸಿದ. ಶ್ರೀಧರ ಅವನ ಪರಿಸ್ಥಿತಿಯನ್ನು ಕಂಡು ಬಹಳ ವಿಷಾದ ವ್ಯಕ್ತಮಾಡಿದ. ಮೈಯಲ್ಲಿ ಎರಡುಮೂರು ಕಡೆಗೆ ಗಾಯಗ ಖಾಗಿದ್ದವು. ಗಾಯದಿಂದ ರಾಜಾರಾಮಸಿಗೆ ಸೋವಾಗುತ್ತಿದ್ದರೂ ಯಾವದೋ ಆಂತರಿಕ ತ್ವರಿತ ಅವನನ್ನು ಸಮಾಧಾನ ಪಡಿಸುತ್ತಿತ್ತೆ.

“ವೀಣಾ, ಏ ವೀಣಾ, ಸಿನಗೆ ಯಾರದೋ ಟೆಲಿಫೋನ ಕಾಲ ಬಂದಿದೆ ಸೋಡು.”— ಕೆಳಗಿಸಿಂದ ಮಾಧವ ಕೂಗಿ ಹೇಳಿದ. ವೀಣಾ ಆಸ್ಕರ ವಾಯಿಲ್ತುನ್ “ದಿ ಸಿಕ್ಕರ ಆಫ ಡೋರಿಯನ್ ಗ್ರೆ” ದಲ್ಲಿ ಮಗ್ನಿಚಾಗಿದ್ದಳು. ಮಾಧವ ಕರೆದದ್ದು ಕೇಳಿ ಕೆಳಗಿಳಿದು ಬಂಡಳು

“ಯಾರದು ಹೋನ ಮಾಫಿನ?” “ಸಿನಗಾಗಿಯೇ ಬಂದಿದೆ.”

“ಹಲೋ, ಯಾರವರು ಮಾತನಾಡುತ್ತಿರುವವರು?”

“ವೀಕಾಡೆನಿ, ನಾನು ಇನ್ನೆಕ್ಕರ ಶ್ರೀಧರ. ಅಂದು ನೀವು ಅಶ್ವತ್ಥರಾಯರ ಎನ್ನೆಯನ್ನು ಎಪ್ಪು ಗಂಟಿಗೆ ತಲುಪಿದೆನೆಂದು ಹೇಳಿದಿರಿ.”

“ಅಂದು ಎಂದರೆ?” “ನೀವು ಈ ಸಂಗರಕ್ಕೆ ಹೊಸದಾಗಿ ಬಂದಿನ.”—ಶ್ರೀಧರ ಮಾನುಷದಿದ. “ಅಂದಿನದಿನವೇ, ಸುಮಾರು ೯-೧೦ ಕ್ಕೂ ಆಫ್ರಾ ೮-೯೦ ಕ್ಕೂ ಆಲ್ಲಿ ಇದ್ದೆ.”

“ಖಚಿತವಾಗಿ ನಿಮಗೆ ಗೊತ್ತಿದೆಯೇ?”

“ಯಾಕೆ ನನಗೆ ಖಚಿತವಾಗಿ ಗೊತ್ತಿದೆ. ನಿಮಗೇನಾದರೂ ಸಂದೇಹ.....”

“ಹೋದು. ನೀವು ಹೇಳುತ್ತಿರುವದು ಸುಳ್ಳಿಂದು ನಿಮಗೆ ತಿಳಿದಿದೆ. ೯-೧೦ ಕ್ಕೆ ನೀವು ಅಶ್ವತ್ಥರಾಯರ ಮನೆಗೆ ತೆರಳದ್ದು ಎರಡನೆಯ ಸಲ. ಅದಕ್ಕೂ ಪೊದಲೊಮ್ಮೆ ನೀವು ಅಲ್ಲಿಗೆ ಜೋಗಿದ್ದಿರಿ. ಅಂದು ನಡೆದ ದ್ವನ್ನು ಇಲ್ಲಿಗೆ ಬಂದು ನೀವು ನಿಜವಾಗಿ ಹೇಳಿ ಇಲ್ಲಿದ್ದರೆ ನೀವೇ ತೊಡಕಿ ನಲ್ಲಿ ಸಿಕ್ಕಿಹಾಕಿಕೊಳ್ಳಬೇಕಾಗಾತ್ತದೆ.”

--ವೀಣಳ ಮೋರೆ ಅದನ್ನು ಕೇಳಿ ಬಿಳ್ಳಿಗಾಗಿತ್ತು. ಕೈಯಲ್ಲಿಯ ಪುಸ್ತಕ ಹಿಡಿತ ತಪ್ಪಿ ಕೇಳಿಗೆ ಬಿಟ್ಟಿತ್ತು.

ಶ್ರೀಧರ ಇಂದು ಆನಂದದ ಸ್ಥಿತಿಯಲ್ಲಿದ್ದನೆಂದು ಅವನ ನಗುಮೋರೆ ಹಾಸ್ಯ ಹೇಳುತ್ತಿದ್ದವು. ಅವನ ಉತ್ತಾಪಕ ನಡೆ ನುಡಿಯಲ್ಲಿ ಪ್ರಕಟವಾಗುತ್ತಿದ್ದವು. ಶೇಖರನನ್ನು ಧೋನಿನಲ್ಲಿ ಕರೆದು ಮಾತನಾಡಿಸಿದ—

“ಮಿ. ಶೇಖರ ಕೊಲೆಯ ಕೆಲಸ ಮುಗಿದದ್ದುಕಾಗಿ ನಿಮ್ಮ ವಾಟ್ ಯಾಗಲಿಲ್ಲವಲ್ಲ.”

“ಏನು ಇನ್ನೆಕ್ಕರ?” ಶೇಖರ ಅಚ್ಚರಿಯಿಂದ ಅವನನ್ನು ಮತ್ತೊಮ್ಮೆ ಪ್ರಶ್ನಿಸಿದ. ಶ್ರೀಧರ ಅದೇ ಮಾತನ್ನು ಮತ್ತೊಮ್ಮೆ ಹೇಳಿದ.

“ನಿಮಗೆ ಬೇಕೆಂದರೆ ನಾನು ಕೊಡಲು ಸಿದ್ಧನಾಗಿದ್ದೇನೆ.”

— ಶೇಖರ ತನಗೆ ಅದು ಒಪ್ಪಿಗೆ ಇಲ್ಲದಂತೆ ನುಡಿದ. “ಇದುವ ದಾದರೆ ಎಂದು ಇಡಬೇಕು ನಿಮೇ ಹೇಳಿ.”

“ನಾಳೆಯೇ ಅದಕ್ಕೆ ವ್ಯವಸ್ಥೆ ಮಾಡಿ.” “ನಾಳೆಯೇ”—ಶೇಖರ ಅಚ್ಚರಿಯಿಂದ ಕೇಳಿದ.

“ಯಾಕೆ ಅದರಲ್ಲಿ ಆಸಾಧ್ಯವೇನಿದೆ. ನಾಳೆ ಸೋಡಿ ವಾಟ್ ಯ ಜವಾಬ್ದಾರಿ ಅತಿಧಿಗಳನ್ನು ಸಂಚಿಸುವ ಕೆಲಸ ನನ್ನದು. ನಾಳೆಯು

ಪಾಟೆಯಲ್ಲಿಯೇ ನಿಮ್ಮ ತಂದೆಯ ಬಾಲ್ಯಕರ್ಮೆಲ ಯಾರು ವ್ಯಾಪುತ್ತಿದ್ದ ರೆಂದು ಹೇಳುವೆ.”

“ಬಾಲ್ಯಕರ್ಮೆಲ! ಶೇಖರ ಅಚ್ಚೆರಿಯಂದ ನುಡಿದ.

ಶೇಖರನಿಂದ ಶ್ರೀಧರ ಸೂಚಿಸಿದ ಅತಿಥಿಗಳಿಗೆ ಅಗ್ರಹದ ಅವುಂ ತ್ರೈಣ ಹೊಡಿಯಿತು. ಮೇಜವಾನಿ ಬಹಳ ಉತ್ಸಾಹದಿಂದ ನಡೆಯಿತು. ಅದಕ್ಕೆಂಬ ಶ್ರೀಧರ ಹಿನ್ನೆಲೆಯಾಗಿದ್ದ. ಪುರುದಿನ ಸಂಜೆ ಅವನೆ ಅತಿಥಿಗಳ ಸ್ವಾಗತವನ್ನು ಬಯಸಿದ. “ಬಸ್ತಿ, ಬಸ್ತಿ, ಅನಂದ ಪ್ರಭುಗಳೇ ಎಂದು ಅವರನ್ನು ಒಳಗೆ ಕಟುಹಿಸಿದ. ಪ್ರಸನ್ನ ಕುಮಾರರಾರು ಬಂದರು. ಟೀಬು ಲಿನ ಸುತ್ತುಲೂ ಎಳ್ಳರೂ ಕುಳಿತುಕೊಂಡರು. ರಾಜಾಮು ಕುಂಟುತ್ತ ಅಲ್ಲಿಗೆ ಆಗಲೇ ಪ್ರತ್ಯುಹ್ನಾಗಿದ್ದ. ಶ್ರೀಧರ ಸುತ್ತುಲೂ ಕುಳಿತುರೋಮೈ ಎಣಿಸಿದ. ಶೇಖರ, ಮಾಧವ, ಶ್ರುರೇಶ, ವೀಣಾ, ನಾಜಾರಾಮು, ಆನಂದ ಪ್ರಭುಗಳು, ಪ್ರಸನ್ನ ಕುಮಾರ, ಜೋಎಸೇಫ ತನ್ನನ್ನು ಹಿಡಿದು ಒಟ್ಟು ನವ ಗ್ರಹಗಳು. “ನರಸಮ್ಮನೀವು ಕಳಿತೇಬಿಡಿ. ಒಟ್ಟು ಹತ್ತು ಜನವಾದಂ ತಾಗುವದು.” ನರಸಮ್ಮಾನ ಅವನ ಆಗ್ರಹದ ವಿನಂತಿಯನ್ನು ತಿರಸ್ಕರಿಸಿದಾದಳು.

“ಶ್ರೀಧರ ಇಂದು ಬಹಳ ಹರುಪದಲ್ಲಿದ್ದಾಗ್ನಿರೆಂದು ಕಾಣುತ್ತದೆ. ಬಹುಕಃ ಕೊಲೆಯ ಭಾರ ಇಳಿರಬಹುದು.” ಪ್ರಸನ್ನ ಕುಮಾರರು ನಗುತ್ತ ಕೇಳಿದರು.

“ಇವರಿಗೆ ಭಾರವಾದರೇನು ಸ್ವಾಮಿ ನಮ್ಮ ಪತ್ರಿಕೆಗಳಿಗೆ ಅದೊಂದು ಅಹಾರದ ವಿಷಯವಾಗಿತ್ತು.—ರಾಜಾರಾಮು ಏನನ್ನೊಂದು ತಿನ್ನುತ್ತ ಹೇಳಿದ.

“ಬಿಕ್ಕಿಗೆ ಆಟವಾದರೆ ಇಲಿಗೆ ಪ್ರಾಣಸಂಕಟ. ನಿನಗೇನಯ್ಯ ಅದರ ಸಂಕಟ. ನಾವೆಲ್ಲ ಮೇಲಿನವರ ಗುಲಾಮರು. ಕೈಕಟ್ಟಿಕೊಂಡು ಕುಳಿತು ಕೊಂಡರೆ ಮನೆಗೆ ಹೋಗಬೇಕಾದಿತ್ತು.”

“ದ್ವೀಪಭಾವನೆ ಇವ್ವ ಪ್ರಖರವೆಂದು ತಿಳಿದಿರಲಿಲ್ಲ ನೋಡಿ”—ಅನಂದ ಪ್ರಭುಗಳು ತಮ್ಮ ಜೋಡತು ಬಿದ್ದ ಗದ್ದಕ್ಕೆ ಅಂಗೇ ಆಧಾರವನ್ನು ಕೊಟ್ಟು ಹೇಳಿದರು. ವಿವಯದ ರೂಪ ಬದಲಾಯಿತು.

“ಇಂಥ ನೂರಾರು ಕೇಸುಗಳನ್ನು ಕಂಡಿದ್ದೇವೆ ನಾವು”—ಜೋಸೆಫರು ಹೆಮ್ಮೆಯಂದ ಹೇಳಿದರು. “ನಾನು ಈ ದಿಪಾರ್ಜುಮೆಂಟಿಗೆ ಬಂದಾಗ ಬಂದು ವಿಚಿತ್ರ ಕೊಲೆಯ ಕೇಸು ಬಂದಿತ್ತು.” ಎಂದು ಶ್ರೀಧರ ಹಳೆಯ

ನೇನಕೊಂದನ್ನು ಕೆನಕಿದ. ಎಲ್ಲರೂ ಏಕಾಗ್ರತೆಯಿಂದ ಅವನ ಹೋರೆ ನೋಡಿದರು.

“ಆ ಕೇಸಿನಲ್ಲಿ ಲಿಯೋನಾಡ್ ಬೇಟ್ಟನೆಂಬ ಒಬ್ಬ ವ್ಯಕ್ತಿಯಿದ್ದೆ. ಅವನದಾದರೂ ಇವೇ ರೀತಿ ಕೊಲೆಯಾಗಿತ್ತು. ಲಿಯೋನಾಡ್ ಉರಿ ನಲ್ಲಿಯ ಒಬ್ಬ ಪ್ರತಿಷ್ಠಿತ ವ್ಯಕ್ತಿಯಾಗಿನ್ನೆ. ನೂರಾರು ವ್ಯವಹಾರಗಳಲ್ಲಿ ಅವನ ಪಾಲಿತ್ತು. ಒಂದುದಿನ ಅವನು ನಾಟಕ ಸೋಡಲು ತೀರಳಿದ್ದು. ಮರುದಿನ ಕಾರಿನಲ್ಲಿ ಆವನ ಕೊಲೆಯಾದ ಹೆಣ ದೊರೆಯಿತು. ನಾಟಕ ದಿಂದ ಬರುವಾಗ ಯಾರೋ ಅವನನ್ನು ಸಂಹರಿಸಿದ್ದರು. ನಾನಾಗ ಹೊಸಬಿ. ನನ್ನ ಮೇಲಿನ ಇನ್ನಪೆಕ್ಕರರು ಚತುರರಾಗಿದ್ದರು. ಅವರೆ ಇದನ್ನು ಬಯಲಿಗೆ ತಂದರು. ಲಿಯೋನಾಡ್ ಬೇಟ್ಟನಿಗೆ ಮಕ್ಕಳಿರಲಿಲ್ಲ. ಒಬ್ಬಂಟಿಗೆ ಮನೆಯಲ್ಲಿ ನಾಲ್ಕು ಆಳು ಒಬ್ಬ ದಾಸಿಯಿದ್ದಳು. ಲಿಯೋ ನಾಡ್ ಭಯಂಕರ ಕೂರನಾವ ವ್ಯಕ್ತಿಯಾಗಿದ್ದೆ. ಮನೆಯ ಆಳುಗಳು ತಮ್ಮ ಮಾಡಿದರೆ ರಕ್ತ ಒಸರುವಂತೆ ಹಂಟರಿಸಿಂದ ಜಡಿಯುತ್ತಿದ್ದು. ಇದಕ್ಕೆ ಆವನ ಬಾಲ್ಯದಲ್ಲಿ ಆದ ಪರಿಣಾಮಗಳು ಕಾರಣವಾಗಿದ್ದಿವು. ಮಾನಸಶಾಸ್ತ್ರದ ಪ್ರಕಾರ ಆವನ ಬಾಲ್ಯದಲ್ಲಿ ಮೂಡಿನಿಂತ ಚಿತ್ರಗಳು ಅವನು ದೊಡ್ಡವನಾದರೂ ಅಳಿಯಲಿಲ್ಲ.

ಲಿಯೋನಾಡ್ ಮನೆತನ ಕೂರತನಕ್ಕೆ ಹೆಸರುವಾಸಿಯಾಗಿತ್ತು. ಇವನ ತಂಡಿಗೆ ನಾಲ್ಕನೇಯೋ ಐದನೇಯೋ ಹೆಂಡಿಯಿದ್ದಳು. ಇಬ್ಬರು ಅವನ ಕಾಟ ತಾಳಲಾರದೆ ಓಡಿಹೋಗಿದ್ದರು. ಇಬ್ಬರು ಅವನ ಕೂರತನಕ್ಕೆ ಬಲಿಯಾಗಿದ್ದರು. ಹೆಂಡಿದಿರು ತಿರುಗಿ ವಾದಿಸಿದರೆ, ಅಥವಾ ಜನರಿಗೆ ಇವನ ಕೂರತನನ್ನು ತಿಳಿಸಿದರೆ ಅವರನ್ನು ಹೋಗೆ ತುಂಬಿದ ಕೋಣೆಯಲ್ಲಿ ಹಾಕುತ್ತಿದ್ದನಂತೆ! ಲಿಯೋನಾಡ್ನ ಅಣ್ಣಿ ನಾದರೂ ಇದೆ ತರಹದವ. ಈ ಎಲ್ಲ ಕೂರಕ್ಕೆತ್ಯಗಳ ಕರಾಳ ಹಿನ್ನೆಲೆಯಲ್ಲಿ ಅವನ ಬಾಲ್ಯ ರೂಪಗೊಳ್ಳುತ್ತಿತ್ತು. ತಂಡೆಯು ರಕ್ತ ಮಗನಲ್ಲಿ ಸಂಪೂರ್ಣವಾಗಿ ಇಳಿದುಬಂದಿತ್ತು. ನಣ್ಣವಸಿರುವಾಗಲೇ ಚಿಕ್ಕಪ್ಪಟಿ ಕಳವುಗಳನ್ನು ಮಾಡಿ ಜೀಲಿನ ಪರಿಚಯವನ್ನು ಮಾಡಿಕೊಂಡಿದ್ದು. ಇವನ ತಾಯಿ ತಂಡೆಗಳು ಸತ್ತಮೇಲೆ ಇವನ ಅಣ್ಣಿ ಇವನನ್ನು ಇಟ್ಟಿಕೊಳ್ಳಲಾರದೆ ಹೋರಿದೂಡಿದ್ದು. ಒಂದು ಕಡೆಗೆ ಕೆಲಸ ಮಾಡುವದು ಲಿಯೋನಾಡ್ನ ಸ್ವಭಾವವಲ್ಲಿದ್ದ ರಿಂದ ಯಾರದೋ ಮಾತನ್ನು ಕೊಳಿಕೊಂಡು ಉತ್ತರ ಹಿಂದುಸ್ತಾನಕ್ಕೆ

ತೆರಳಿ ಇಲ್ಲಿ ಕನ್ನಡಿಂದ ಯಾವದೋ ಕಾರಬೋನೆಯಲ್ಲಿ ಕೆಲಸ ದೊರಕಿನಿದ. ನಾನು ಮೊದಲೇ ಹೇಳಿದಂತೆ ಇವನು ಮುಂದೆ ಹೋಗುವ ಸ್ಥಾವರವಾದ್ದು ರಿಂದ ಇವನು ಅಲ್ಲಿ ಕುರೆಲನಾದ ಕೆಲಸಗಾರನೀಂದು ಹೆಸರುಪಾಟಿಯಾದ. ಅಧಿಕಾರಿಗಳು ಇವನನ್ನು ತಮ್ಮ ಕೆಟ್ಟಕೆಲಸಗಳಿಗೆ ಉಪಯೋಗಿಸಿಕೊಂಡರು ಇವನು ಅವರ ಒಳಗೆಯಾಗಿ ಪರಿಣಮಿಸಿದ. ಅಳುಗಳ್ಲಿ ಇವಸಿಗೆ ಹೆದರಿ ನಡೆಯುತ್ತಿದ್ದರು. ಇಲ್ಲಿಂದಲೇ ಆವನ ಸಂಪಾದನೆ ಆರಂಭವಾಯಿತು. ಯಾರಿಗೂ ಈಯಾದಂತೆ ನಾಲ್ಕೆ ಚು ಜನರನ್ನು ಕೂಡಿಸಿಕೊಂಡು ಕಾರಬೋನೆಯ ಮಾಲನ್ನು ಗುಪ್ತವಾಗಿ ಮಾರಲಾರಂಭಿಸಿದ. ಅಲ್ಲಿಯೇ ಆವನು ಬಹಳ ಹಣ ಸಂಪಾದಿಸಿದನು. ಇವನ ಆಪರಾಫೆಕ್ಟ್ ಸಿರಪರಾಧಿಗಳು ಬಲಿಯಾಗುತ್ತಿದ್ದರು. ತನ್ನ ಮೇಲೆ ಯಾವ ಆಪಾದನೆಯುಬರದಂತೆ ಪಾರಾಗುವ ಚಾಣಾಕ್ರತನ ಆವನಳ್ಳಿತ್ತು. ಇವನಿಗನ್ನು ಲಗ್ನವಾಗಿರಲಿಲ್ಲ. ಆದರೆ ಕಾರಬೋನೆಯಲ್ಲಿಯ ಒಬ್ಬ ವಿವಾಹಿತ ಸ್ತ್ರೀಯನ್ನು ಸ್ತ್ರೀತಿಸುತ್ತಿದ್ದು. ಆವಳಿಗಂಡನಿಗೆ ಇದು ತಿಳಿದು ವರಿಸಿತ್ತಿ ವಿವನುವಾಯಿತು. ಆವಳಿಗಂಡನಿಗೆ ಲಿಯೋನಾಡ್‌ನ ಗುಪ್ತ ಪ್ರವರ್ತಾರದ ಪರಿಚಯವಿತ್ತು. ಇದು ತಿಳಿದ ಲಿಯೋನಾಡ್ ತಾನು ಜೀಲಿಗೆ ಹೋಗಬೇಕಾಗುವದೆಂದು ತಿಳಿದು ಅದರಿಂದ ಪಾರಾಗಲು ಉಪಾಯವನ್ನು ಮುಡುಕತ್ತೊಡಗಿದ. ಮರುದಿನ ಇವನ ವೈರಿ ಬಾಯಲರಿನಲ್ಲಿ ಬಾಧಿಯಾಗಿದ್ದು. ಆದ್ದೆಲ್ಲ ಆಕಸ್ಮೀಕರಿಸಿದೆ ಎಲ್ಲರ ಭಾವನೆ.

ಸುಮಾರು ೮-೯೦ ವರುಷಗಳ ಆವಧಿಯಲ್ಲಿ ಲಿಯೋನಾಡ್ ಮೇನೆ ಜರ ಪದವಿಯನ್ನು, ಬಹಳಷ್ಟು ಹಣವನ್ನು ಸಂಪಾದಿಸಿದ. ಮಾಲಿಕರ ಮನಿಗೆ ಇವನು ಆಗಾಗ ಹೋಗಬರುತ್ತಿದ್ದು. ಆವರ ಹೆಂಡತಿಯ ಮೇಲೆ ಇವನ ಹದ್ದಿನ ದೃಷ್ಟಿ ಎರಿತು. ಮಾಲಿಕರಿಗೆ ಇದೆಲ್ಲ ತಿಳಿದು ಒಂದು ರಾತ್ರಿ ಕಾರಬೋನೆಯಿಂದ ಮಾಲು ಸಾಗಿಸುತ್ತಿದ್ದ ಲಿಯೋನಾಡ್‌ನನ್ನು ಮಾಲುಸಹಿತ ಹಿಡಿದರು. ಅದರ ಮರುದಿನವೇ ಕಾರಬೋನೆಯ ಮಾಲ ಕರು ಉರುಲು ಹಾಕಿಕೊಂಡಿದ್ದರು. ಕಾರಬೋನೆಗಾದ ಹಾನಿಯೇ ಆವರ ಮೃತ್ಯುವಿಗೆ ಕಾರಣವಾಯಿತ್ತೆಂದು ಕಾಮಗಾರಿಂದ ಹೇಳಿಸಿದ. ಇಡೀ ಕಾರಬೋನೆಯನ್ನೇ ದೋಷವನ ಉದ್ದೇಶ ಆವನದಾಗಿತ್ತು. ಒಡೆಮರ ಮನಿಗೆ ಶನಿಯಂತೆ ಗಂಟುಬೆಂದ್ರಿದ್ದಿಂದ ಆವರ ಅಮೃತದಂಥ ಸಂಸಾರದಲ್ಲಿ ವಿಷವಾಹಿನಿ ಹರಿಯಿತು. ಮನಿಯೋಡತಿ ಓಡಿಹೋಗಬೇಕೆಂದು ಮಾಡಿ

ದಾಗ ಅವಳನ್ನು ಬಂಧನದಲ್ಲಿರಿಸಿ ಭೇಟ್ಯಾಗಲು ಬಂದವರನ್ನು ಅವರಿಗೆ ದುಃಖಿಸಿದ ಹೋರಿತೋರಿಸಲು ಸಾಧ್ಯವಿಲ್ಲವೆಂದು ಹೇಳಿ ಕಳುಹಿಸುತ್ತಿದ್ದ ಒಡೆಯಿರಿಗೊಬ್ಬ ಗೂಗೈ ವರುಷದ ಬಾಲಕನಿದ್ದ. ಅವನು ಲಿಯೋ ನಾಡಿನ ಕ್ಷೇತ್ರ ಸಮಿಗಳಿಂದ ಪಾರಾದ. ಲಿಯೋನಾಡ್ ಅವನನ್ನು ಹುಡುಕಿಸಲು ಪ್ರಯತ್ನಿಸಿ ವಿಫಲನಾದ. ಒಡತಿ ಕೆಲದಿನಗಳಲ್ಲಿಯೇ ತೀರಿ ಕೊಂಡಳು. ಆದರೆ ಲಿಯೋನಾಡ್ ಅವಳನ್ನು ವಿಷವಿಟ್ಟು ಕೊಂಡಿದ್ದ. ಪ್ರೋಲೀಸರಿಗೆ ಸಂಶಯ ಬಂದಿತು. ಆದರೆ ಆದರಲ್ಲಿ ವಿಶ್ವಪ್ರಯತ್ನದಿಂದ ಪಾರಾಗಿ ಇನ್ನು ಆಲ್ಲಿರುವದು ಶರವಲ್ಲವೆಂದು ತಿಳಿದು ದಕ್ಷಿಣಕ್ಕೆ ಬಂದು ಒಬ್ಬ ಪ್ರತಿಷ್ಠಿತ ವ್ಯಕ್ತಿಯಾದ. ಇವನ ರಹಸ್ಯಾಳಿಹಾಸವನ್ನು ತಿಳಿದ ಒಬ್ಬ ವ್ಯಕ್ತಿ ಸಗರದಲ್ಲಿದ್ದ. ಇಮ್ಮೆ ಅವಸಿಗೆ ವಿವರಿತಹಾಸಿಯಾಗಿ ಬೀದಿಯಭಿಕಾರಿಯಾಗುವ ಸಮಯದಲ್ಲಿ ಅವಸಿಗೆ ಲಿಯೋನಾಡ್ ಬೇಟ್ಟನ ಸೇನಪಾಯಿತು. ಆಲ್ಲಿಂದಲೇ ಬೇಟ್ಟನ ಬಾಲ್ಯಕ್ಕೆಮೇಲ ಆರಂಭವಾಯಿತು. ಮುಂದೆ ಆವ್ಯಕ್ತಿಗೆ ಶಕ್ತಿದೇಸೆ ಆರಂಭವಾದ್ದರಿಂದ ಆವನು ಲಿಯೋನಾಡಿನನ್ನು ಸುಲಿಯುವದು ಬಿಟ್ಟು. ಆದರೆ ಇವರಿಬ್ಬರ ಗುಪ್ತವ್ಯವಾರವನ್ನು ಕಂಡ ವ್ಯಕ್ತಿ ಇನ್ನೊಂದಿತ್ತು. ಅದು ಬಾಲ್ಯಕ್ಕೆಮೇಲ ಮಾಡಲು ಪ್ರಾರಂಭಿಸಿತು. ಅಂತು ಲಿಯೋನಾಡ್ನಿಗೆ ಹಣ ಕೊಡುವದು ತಪ್ಪಲೀಳ. ನಾಟಕದಿಂದ ಬರುವಾಗ ಲಿಯೋನಾಡ್ನನ ಕೊಲೆಯಾಯಿತು. ನಮಗೆಲ್ಲ ತಲೆತುರಿಸಿ ಕೊಳ್ಳುವ ವಿಷಯ. ಕೊಲೆಗಾರನು ಸಹ ಸಿಕ್ಕ ಲಿಯೋನಾಡ್ ಯಾವ ಕಾರಣಾನೆಯಲ್ಲಿ ಕೆಲಸ ಮಾಡುತ್ತಿದ್ದನೋ ಆದರ ಒಡೆಯನಿಗೆ ಒಬ್ಬ ಹುಡುಗನಿದ್ದನೆಂದು ಹೊವಲೇ ಹೇಳಿದ್ದೇನೆ. ಅವನ್ನೆ ಮುಂದೆ ದೊಡ್ಡವ ನಾದ. ಅದರಂತೆ ಅವನಲ್ಲಿ ಪ್ರತೀಕಾರ ತ್ಯಾಜೆ ಬೃಹದಾಕಾರ ತಾಳಿತ್ತು. ಲಿಯೋನಾಡ್ನನನ್ನು ಹುಡುಕುತ್ತ ಅಲೆಯುತ್ತಿದ್ದ ಅವನು ಇಲ್ಲಿಗೆ ಬಂದು ಸುಸಂದರ್ಭಕ್ಕಾಗಿ ಕಾಯ್ದು ತನ್ನ ಪೂರ್ವ ವೈರಿಯ ಕೊಲೆಮಾಡಿದ್ದ."

—ಶ್ರೀಧರ ದೀಪ್ರವಾದ ಹಳೆಯ ಕೇಸನ್ನು ವಿವರಿಸಿದ. ಎಲ್ಲರೂ ಕಲ್ಲಿನ ಮೂತ್ರಗಳಂತೆ ಆ ಕತೆಯನ್ನು ಕೇಳುತ್ತಿದ್ದರು. ರಾಜಾರಾಮ ತಿನ್ನುವದನ್ನು ತ್ಯಜಿಸಿ ಆಲಿಸುತ್ತಿದ್ದನೆಂದವೇಲೇ ವಿಷಯ ವಿಶ್ವಯಕರವಾಗಿರಲೇ ಬೇಕು.

“ನಿಜವಾಗಿ ಆತ್ಮಂತ ವಿಸ್ತಯಕಾರಕ ಕೇಸಿದು!”—ಪ್ರಸನ್ನಕುಮಾರರು ಉದ್ದಾರ ಹೊರಹೊಮ್ಮಿಸಿದರು.

“‘ದ್ವೇಷಬುದ್ಧಿಯು ಇಷ್ಟ ಪ್ರಮಿರವೇ?’” ವೀಣಾ ನಿಂಬ್ಕಿ ರಾಗಿ
ಶ್ರೀಧರನನ್ನು ಸಿಟ್ಟಿಸಿದಳು.

ಶ್ರೀಧರ ಎಲ್ಲರೆಡಿಗೆ ಸೋಡಿ ಮುಗುಳ್ಳಿಗೆಯನ್ನು ನೆಕ್ಕು. ನಗತ್ಯ—

“‘ಆ ವೃಕ್ಷಿಗಳೆಲ್ಲ ಇಲ್ಲಿಯೇ ಇರುವರೆಂದರೆ ನಿವು ದಿಜಾಂತಾರಾಗ
ಬಹುದು.’” ಎಂದ.

“‘ಏನು ನಿವು ಮಾತನಾಡುವದು ಇನ್ನಪೆಕ್ಕರ.’” ವೀಣಾ ಉರ್ಬಾ
ಗಿಯೇ ಕೇಳಿದಳು.

“‘ತಾಳೈಯಿರಲಿ ವಿಣಾದೇನಿ. ಅಶ್ವತ್ಥರಾಯರ ಕೊಲೆ ಮಾಡಿ
ದವನು ನಾರಾಯಣನಲ್ಲ.’”

“‘ಹಾಗಾದರೆ ಯಾರು?’”—ಶೇಖರ ಸೆಟಿದು ಕೇಳಿದ.

“‘ನಾರಾಯಣನದು ಆತ್ಮಹತ್ಯವಲ್ಲ. ಹತ್ಯೆ ಅವನು ಸಹ ಕೊಲೆ
ಯಾಗಿದ್ದಾನೆ.’”

“‘ಆಂ’” ಎಂದ ಜೋಸೆಫರ ಕೈಯಲ್ಲಿಯ ತುತ್ತು ಕೆಳಗೆ ಬಿಡ್ಡಿತು.

“‘ನಿಜವಾಗಿ ನಾರಾಯಣನ ಕೊಲೆಯಾಗಿದೆ. ಅಶ್ವತ್ಥರಾಯರ
ಕೊಲೆಯ ವಿಷಯದಲ್ಲಿ ಅವನಿಗೇನು ತಿಳಿದಿರಲ್ಪಿಲ್ಲ.’”

“‘ಹಾಗಾದರೆ ನಿಜವಾದ ಕೊಲೆಗಾರನಾರು?’” ವೀಣಾ ಕೇಳಿದಳು.

“‘ಅವನು ನಿಮ್ಮಲ್ಲಿಯೇ ಇದ್ದಾನೆ. ಮಿ. ಪ್ರಸನ್ನ ಕುಮಾರ ನಿಂದಿನ್ನು
ಮುಚ್ಚಿಟ್ಟು ಪ್ರಯೋಜನವಿಲ್ಲ.’” ಎಲ್ಲರ ದೃಷ್ಟಿ ಪ್ರಸನ್ನ ಕುಮಾರರ ಕಡೆಗೆ
ಶಿರುಗಿತು.

“‘ಮಿ. ಇನ್ನಪೆಕ್ಕರ ಇಲ್ಲದೊಂದು ಸಂದೇಹಿಸಿ ಹಿಂದುಗಡೆ ಪಶ್ಚಾತ್ತಾಪ ಪಡಬೇಕಾದಿತು.’”

—ಸಿಡಿಲು ಖಿಟ್ಟು ಖಡಿಲ್ಲೆಂದು ಸಿಡಿದಂತೆ ಪ್ರಸನ್ನ ಕುಮಾರರ ನುಡಿ
ಹೊರಬಂದಿತು.

“‘ನಿಮಗೊಬ್ಬಿಗಾಗಿ ಆಲ್ಲ ಮಿ. ಪ್ರಸನ್ನ ಕುಮಾರ ಆನಂದಪ್ರಭು
ಗಳಿಗಾಗಿ, ನರಸಮ್ಮನಿಗಾಗಿ ಸಹ ಪಶ್ಚಾತ್ತಾಪ ಪಡಬೇಕಾದಿತು ನಾನು.’”

“‘ಏನಿದು ಇನ್ನಪೆಕ್ಕರ!’” ಎಂದಿತು ಆನಂದಪ್ರಭುಗಳ ಪುರುಷಕಂತ.

“‘ಇನ್ನಪೆಕ್ಕರ ಏನು ಹುಚ್ಚಿಷ್ಟಿದು!’” ಎಂದಿತು ನರಸಮ್ಮನ
ಸ್ತ್ರೀಕಂತ.

“‘ನಿವು ಮಾತಾಡುವದೇನೆಂಬುದು ತಿಳಿದಿದೆಯೋ ನಿಮಗೇ?’”—
ಎಂದು ಆನಂದಪ್ರಭುಗಳು ತಮ್ಮ ಜೋತುಬಿದ್ದ ಗದ್ದಕ್ಕೆ ಆಧಾರವಿಲ್ಲದೆ

ನುಡಿದರು. ಅವರೆಗದ್ದು ಕೆಳಗೆ ಕಳಚಿ ಬೀಳುವಂತೆ ಗಡ ಗಡನೆಂದು ನಡುಗುತ್ತಿತ್ತು. ಶ್ರೀಧರ ಅರ್ಜಾವದಕ್ಕೂ ಲಕ್ಷ್ಮಿಗೊಡದೆ ಹೇಳಿದ.—

ನಾನು ಅನಲೆ ನಿಮಗೆ ಕತೆಯನ್ನು ಅಪ್ರತ್ಯಕ್ಷವಾಗಿ ಹೇಳಿದ್ದೇನೆ. ಅದರಲ್ಲಿ ಸ್ವಲ್ಪ ಘಟನೆಗಳ ಹೆಚ್ಚು ಕಡಿಮೆ ಇವೆ. ಕಾರಬಾನೆಯ ಬದಲು ಬಂಗಾರದ ಖಣ್ಣಿ. ಲಿಯೋನಾರ್ಕನೆ ಅಶ್ವತ್ಥರಾಯ. ಪ್ರಸನ್ನ ಕುಮಾರರು ಈ ಕತೆ ತಮ್ಮದೆ ಎಂದು, ಅನಂದಪ್ರಭುಗಳು ಬಾಳ್ಯಕಮೇಲ ರಹಸ್ಯ ವನ್ನು, ಅದನ್ನು ಮುಂದುವರಿಸಿದುದನ್ನು ಸಭ್ಯ ಸೋಗಿನ ಈ ನರಸಮುಖ ಅಗಲೆ ಮನಗಂಡಿರಚೇಕು.

ಕೊಲೆಯಾಗುವ ರಾತ್ರಿ ಮನೆಯಲ್ಲಿ ಯಾರೂ ಇರಲಿಲ್ಲ. ಆ ಪೂರ್ವ ಸಿದ್ಧತೆಯನ್ನು ಪ್ರಸನ್ನ ಕುಮಾರರು ಅಣಮಾಡಿದ್ದರು. ಅಂದು ಶೇಖರ ಮತ್ತು ನಾರಾಯಣ ಇವರಿಬ್ಬರು ಮನಿಗೆ ಬರುವರೆಂಬ ಸಂಗತಿ ಪ್ರಸನ್ನ ಕುಮಾರರಿಗೆ ತಿಳಿದದ್ದರಿಂದ ಆವರು ಮುಂಜಾಗ್ರತೆಯಿಂದ ಅಲ್ಲಿಗೆ ತೆರಳಿದರು. ಶೇಖರ ಮತ್ತು ನಾರಾಯಣರಿಗೆ ತಮ್ಮ ತಂದೆಯ ರಾಮಿನಲ್ಲಿ ಬಂಗಾರದ ಘಟ್ಟಗಳರುವ ವಿಷಯವು ತಿಳಿದಿತ್ತು. ಆದರೆ ಅಶ್ವತ್ಥರಾಯ ನಿಧಿಯನ್ನು ಕಾಯುವ ನಾಗಸರ್ವದಂತೆ ಆ ಕೊಟಡಿಯನ್ನು ಒಂದು ಕ್ಷಣವಾದರೂ ಬಿಟ್ಟು ತೆರಳುತ್ತಿರಲ್ಲಿವಾದ್ದರಿಂದ ಈ ಸಹೋದರಿಬ್ಬರಿಗೂ ಆದನ್ನು ಹಾರಿಸುವ ಸುಸಂದರ್ಭ ಒದಗಿಬರಲಿಲ್ಲ. ಆದರೆ ಕೊಲೆಯಾಗುವ ದಿನ ಎಂಟು ಗಂಟೆಗೆ ತಮ್ಮ ತಂದೆ ಆ ಕೊಣೆಯನ್ನು ಬಿಡುವ ರೆಂದು ಇವರಿಬ್ಬರಿಗೂ ತಿಳಿದಿತ್ತು. ಅಂದಿನ ದಿನ ಪ್ರಸನ್ನ ಕುಮಾರ ಆವರಬಳಿಯಿರುವ ಬಂಗಾರದ ಘಟ್ಟಗಳ ವಿಷಯವನ್ನು ಹೊರಗೆಡೆವಿದ್ದರಿಂದ ಆಶ್ವತ್ಥರಾಯರು ಹೆಡರಿದ್ದರೂ ಅವನ್ನು ತೋರಿಸಿಕೊಳ್ಳಲಾರದೆ ಸಿಡಿ ಮಿಡಿಗುಟ್ಟುತ್ತಿದ್ದರು. ಪ್ರಸನ್ನ ಕುಮಾರ ಇ ಗಂಟೆಗೆ ಅಲ್ಲಿಗೆ ತೆರಳ ಆವರ ಕೊಲೆ ಮಾಡಿದ.

“ಇನ್ನವೆಕ್ಕೆರ ಡಾಕ್ಕೆರರ ಹೇಳಿಕೆಯನ್ನು ನೀವು ಮರೆತಂತೆ ಕಾಣುತ್ತದೆ. ಉ-ಎ ಗಂಟೆಯ ಅವಧಿಯಲ್ಲಿ ಕೊಲೆಯಾಗಿದೆ. ಆ ವೇಳೆಯಲ್ಲಿ ನಾನು ಹತ್ತು ಮೈಲು ದೂರದಲ್ಲಿರುವ ಸೌಲೀಸ ಸ್ಟೇಶನ್‌ನಲ್ಲಿದೆ.”— ಪ್ರಸನ್ನ ಕುಮಾರರು ಹೇಳಿದರು.

“ಹೌದು ಇನ್ನವೆಕ್ಕೆರ ಉ ಗಂಟೆಗೆ ನಮ್ಮ ತಂದೆಯವರು ಜೀವಂತ ರಿದ್ದರು.”— ಶೇಖರ ಹೇಳಿದ.

“ಅದರ ವಿವರ ಹೇಳುವೆನು ಕೇಳಿ. ಒ ಗಂಟೆಗೇನೆ ಅಶ್ವತ್ಥ ರಾಯರ ಕೊಲೆಯಾಯಿತು. ಕೂಡಲೇ ಆಯುಧವನ್ನು ನಾರಾಯಣನ ಕೋಣೆಯಲ್ಲಿ ತನ್ನ ಕೈಬಿರಳುಗಳನ್ನು ಒರೆಸಿಯಿಟ್ಟು. ಸ್ವಲ್ಪ ಹೊತ್ತಿನಲ್ಲಿ ನಾರಾಯಣ ಅಲ್ಲಿಗೆ ಬರುತ್ತಿರುವದು ಪ್ರಸನ್ನ ಕುಮಾರರಿಗೆ ಕಂಡಿತು. ಹೀಂದಿನಿಂದ ಬಂದ ನಾರಾಯಣನು ಸುಮಾರು ೩-೪ ಕ್ಕೆ ತನ್ನ ತಂದೆಯವರ ಧ್ವನಿಯನ್ನು ಕೇಳಿ ಹೊರಟುಹೊಡ. ತರುವಾಯ ಶೇಖರ ಲ ಗಂಟೆಗೆ ಅಲ್ಲಿಗೆ ಬಂದ. ಅವನಾದರೂ ದೂರದಿಂದಲೇ ತನ್ನ ತಂದೆಯ ಧ್ವನಿಯನ್ನು ಕೇಳಿ ಹೊರಟುಹೊಡ. ಅದರೆ ಅವನು ಅಟ್ಟಿದಮೇಲಿರುವಾಗಲೇ ವಿಜಾ ಅವನನ್ನು ನೋಡಿದಳು. ಶೇಖರನಿಗೆ ಈ ವಿಷಯ ಶಿಳಿಯದು. ವಿಜಾ ಅವನ ಕೈಯಲ್ಲಿರುವ ಚೂರಿಯನ್ನು ನೋಡಿ ಭಯದಿಂದ ಹೊರಟುಹೊಡಳು. ಈ ಸೋದರರಿಬ್ಬರೂ ಅಲ್ಲಿಗೆ ತೆರಳಿದಾಗ ಅಶ್ವತ್ಥ ರಾಯರು ಸತ್ತ್ವ ಬಂದು ಗಂಟೆಯಾಗಿತ್ತು. ಅವರ ಧ್ವನಿಯನ್ನು ಮತ್ತೆ ಕೇಳುವದು ಹೇಗೆ ಸಾಧ್ಯ? ಒಮ್ಮೆ ಪ್ರಸನ್ನ ಕುಮಾರರು ತಾವು ಇಂಜಿನಿಯರರಾಗುವ ಬದಲು ವಕೀಲರಾಗಿದ್ದೇವೆಂದೂ ಯಂತ್ರಗಳ ವಿಷಯದಲ್ಲಿ ತಮಗೆ ವಿಶೇಷ ಅಸ್ಥಿಯಿಂದು ನುಡಿದಿದ್ದರು. ಇದರಿಂದ ಅವರೇ ಶೇಖರ ಮತ್ತು ನಾರಾಯಣ ಬಂದಾಗ ಡಿಕ್ಕುಫೋನ ಆರ್ಥಿಕಮೆಂಟ ಮಾಡಿದ್ದರು. ಅವರಿಬ್ಬರೂ ತಮ್ಮ ತಂದೆಯಿನ್ನು ಜೀವಂತದ್ವಾದ್ವಾದೆಂದು ಶಿಳಿದು ಹೊರಟುಹೊಡರು. ತರುವಾಯ ಪ್ರಸನ್ನ ಕುಮಾರರು ಕೆಮಿಕಲ್ ಪ್ರಯೋಗಗಳನ್ನು ಕೂಡಿಸಿದ ಬೇರೆ ರಕ್ತವನ್ನು ಅಶ್ವತ್ಥ ರಾಯರಮೇಲೆ ಸುದುವಿ, ಒಲೆಯಲ್ಲಿಯ ಉರಿಯನ್ನು ಪ್ರಚ್ಚಲಿಸಿ ಹೊರಟುಹೊಡರು. ಇದರ ಕಾರಣವೇನೇಂದರೆ ಕೊಲೆಯಾದ ಸಿಜವಾದ ವೇಳೆಯನ್ನು ತಪ್ಪಿಸುವದೆ ಆಗಿದೆ. ಅವರೆಂದುಕೊಂಡಂತೆ ಅದನ್ನು ಗುರುತಿಸುವದರಲ್ಲಿ ಬಂದು ತಾಸು ಹೆಚ್ಚುಕಡಿಮೆಯಾಗಿ ಪರಿಸ್ಥಿತಿಹೆಚ್ಚಿಗೆ ಗಂಭೀರವಾಯಿತು. ಮುಂದೆ ಪ್ರಸನ್ನ ಕುಮಾರರು ೮೦ ಮೈಲು ದೂರದಲ್ಲಿರುವ ಮೋಲೀಸ ಸ್ಟೇಶನ್‌ನಿಗೆ ತೆರಳಿ ತಮ್ಮ ಕೇಸುಗಳಿಧ್ವನಿಯಾವದೋ ಸೂಟಿಕೇಸು ಕಾರಿನಲ್ಲಿ ಬರುವಾಗ ಕಳೆಯಿತೆಂದು ಹೇಳಿಸುವಾರು ಉ-ಎ ಘಂಟೆಯು ಅವಧಿಯಲ್ಲಿ ಅಂದರೆ ಅಶ್ವತ್ಥರಾಯರ ಕೊಲೆಯಾದ ವೇಳೆಯಲ್ಲಿ ತಾವು ಮೋಲೀಸ ಸ್ಟೇಶನ್‌ನಲ್ಲಿರುವದಾಗಿ ಬಲವಾದ ಸಾಕ್. ನಿಮಿಂದಿಕೊಂಡರು.

ಪ್ರಸನ್ನ ಕುಮಾರರ ಮೇಲೆ ಸಂಶಯ ಬರಲು ಅವರು ವೀಣಳ ಹೆಸರಿನಿಂದ ಶೇಖರನಿಗೆ ಬರೆದ ಪತ್ರಗಳು. ಆದಕ್ಕಾಗಿ ಹೆಚ್ಚುಗಿ ಕಾರಿನ ಆಪಘಾತ. ಆದನ್ನು ರಚಿಸಿದವರು. ಅವರೇಆಲ್ಲದೆ ವೀಣಳು ರೆಸ್ಪೋರೆಂಟನ್ನು ತಲುಪಿದಾಗ ಶೇಖರನಿದೇ ಆ ಕಾರೆಂದು ವಿಶ್ವಾಸ ಹುಟ್ಟಿಸಿದರು. ಆದರೆ ಶೇಖರ ಆ ಘಟನೆಯು ನಡೆದವೇಳೆಯಲ್ಲಿ ಬೇರೆಡಿಗೆ ಇದ್ದ. ಆವ ನನ್ನ ವಿಚಾರಿಸಿದಮೇಲೆ ನನಗೆ ಪ್ರಸನ್ನ ಕುಮಾರರಮೇಲೆ ಸಂಶಯ ಬಂದಿತು. ಆ ಪತ್ರಗಳನ್ನು ಅವರು ಎರಡು ಉದ್ದೇಶಗಳಿಂದ ಬರೆದಿದ್ದರು. ಒಂದನೆಯದು, ಈಭಂಗಾರದ ಘಟ್ಟಿಗಳನ್ನು ಹಾರಿಸಿದವನು ಶೇಖರನೆಂದು ತಿಳಿದು ಅವನಿಗೆ ಹೆದರಿಸಲು ಆಪ್ರತ್ಯಕ್ಷವಾಗಿ ವೀಣಳ ಹೆಸರನ್ನು ಉವ ಯೋಗಿಸಿದರು. ಆದರೆ ಶೇಖರ ಈ ವಿಷಯವನ್ನು ಅರಿಯದವನಾದ್ದರಿಂದ ಅವನು ನನಗೆ ಬಂದು ಆ ಪತ್ರವನ್ನು ತೋರಿಸಿದ. ಒಂದುವೇళೆ ಶೇಖರನೆ ಆ ಒಂಗಾರದ ಘಟ್ಟಿಗಳನ್ನು ಅವಹರಿಸಿದವನಾಗಿದ್ದರೆ ಆವನು ಅಂಜಿ ನನ್ನೆಡಿಗೆ ಬರುವದು ಸಾಧ್ಯವಿರಲಿಲ್ಲ. ಆ ಅಂಶ ಹಿಂದುಗಡೆ ನನಗೆ ತಿಳಿದುಬಂದಿತು. ಇದರ ಎರಡನೆಯ ಕಾಣಿವೆಂದರೆ ಈ ಕೊಲೆಯ ದಾರಿಯನ್ನು ಬೇರೆಡಿಗೆ ಹೋಗುವಂತೆ ಮಾಡುವದು. ಅವರೆಂದು ಕೊಂಡಂತೆ ಈ ಪತ್ರಗಳ ವಿಷಯದಿಂದ ನನಗೇನು ಮಾಡಲಿಕ್ಕಾಗಿ ತೋರ್ಚ ಲಿಲ್ಲ. ಶೇಖರನಿಗೆ ಆ ಭಂಗಾರದ ಘಟ್ಟಿಗಳ ವಿಷಯ ತಿಳಿಯಿದೆಂದು ಅದನ್ನು ಕಳವು ಮಾಡಿದವನು ನಾರಾಯಣನೆಂದು ಅವರಿಗೆ ತಿಳಿಯಿತು. ಆಸ್ತಿಯು ತನಗೆ ದೊರೆಯದಿದ್ದ ದಕ್ಕಾಗಿ ಶೇಖರ ವೀಣಳನ್ನು ಬಹಿರಂಗವಾಗಿ ದೂಡಿಸಿದ. ಆವರೆ ನಾರಾಯಣ ಚಕಾರ ಶಬ್ದವನ್ನೆತ್ತಲಿಲ್ಲವಾದ್ದರಿಂದ ಅವನ ಮೇಲೆ ಸಂಶಯ ಬರುವದು ಸಹಜವಿದೆ. ತರುವಾಯ ಪ್ರಸನ್ನ ಕುಮಾರರು ನಾರಾಯಣನಿಗೆ ಗಂಟುಬಿದ್ದರು. ನಾರಾಯಣ ಆ ಭಂಗಾರದ ಘಟ್ಟಿಗಳನ್ನು ಕದ್ದು ತೋಟದಲ್ಲಿ ಮುಚ್ಚಿಟ್ಟಿದ್ದ. ಒಂದು ದಿನ ಅವನು ಅದನ್ನು ನೋಡಿದಾಗ ಆಸ್ಥಾಳದಲ್ಲಿರಲಿಲ್ಲವಾದ್ದರಿಂದ ನಾರಾಯಣನಿಗೆ ಎಡೆ ಒಡೆಯಿತು. ಆದ್ದರಿಂದ ಪೋಲೀಸರಿಗೆ ತನ್ನ ಮೇಲೆ ಬಲವಾದ ಸಂಶಯ ಬಂದಿದೆಯೆಂದು ಅವನಿಗೆ ತಿಳಿದು ಹೆಚ್ಚು ದಿನ ತಡೆದರೆ ಈ ಕೊಲೆಯ ಆವಾದನೆಯು ತನ್ನ ಮೇಲೆ ಬರುವದೆಂದು ಎಲ್ಲವನ್ನು

ಹೇಳುವೆನೆಂದು ನನಗೆ ಘೋನು ಮಾಡಿದ. ಆದರೆ ಅವನು ಅಂದು ಬರಲಿಲ್ಲ. ಬಹುಶ ಪ್ರಸನ್ನ ಕುಮಾರರು ಅಂದು ನನ್ನ ಹೆಸರಿನಿಂದ ಅವನಿಗೆ ಘೋನು ಮಾಡಿ ಅವನನ್ನು ಕೊಲೆಯ ವಿಷಯವಾಗಿ ಅರೆಸ್ಟ್ ಮಾಡಿರುವ ದಾಗಿ ತಿಳಿಸಿರಬಹುದು. ನಾರಾಯಣ ಹೆದರಿ ಫರಾರಿಯಾದ. ಪ್ರಸನ್ನ ಕುಮಾರರ ಕೈಗೆ ಅವನು ಸಿಕ್ಕುಬಿದ್ದ. ಅಲ್ಲಿ ಅವನು ಭಂಗಾರದ ಫಟ್ಟಿಗಳ ವಿಷಯ ತನಗೇನು ತಿಳಿಯದೆಂದು ಹೇಳಿದ್ದರ ಸಲುವಾಗಿ ಅವನ ಕೊಲೆಯಾಯಿತೆಂದು ಕಾಣುತ್ತದೆ. ನಾರಾಯಣನ ಕೊಲೆಯು ಉಪಯೋಗ ವನ್ನು ಪ್ರಸನ್ನ ಕುಮಾರರು ಜೆನ್ನಾಗಿ ಉಪಯೋಗ ಮಾಡಿಕೊಂಡರು. ಕೊಲೆಗಾರ ತಾನೇ ಕೊಲೆ ಮಾಡಿರುವೆನೆಂದು ಹೇಳಿ ಆತ್ಮಹತ್ಯವನ್ನು ಮಾಡಿಕೊಂಡನೆಂದಮೇಲೆ ಆ ಪ್ರಕರಣ ಅಲ್ಲಿಗೆ ಮುಗಿಯಿತೆಂದು ಅವರು ತಿಳಿದರು, ಜನರು ಆ ರೀತಿಯಾಗಿಯೇ ಗೃಹಿಸಿದರು.


ಅನಂದಪ್ರಭುಗಳು ಅಶ್ವತ್ಥರಾಯರ ವಿಷಯ ಹೇಳುವಾಗ ಅನೇಕ ರಹಸ್ಯಗಳನ್ನು ಮುಚ್ಚಿಟ್ಟಿರು. ಸುಮಾರು ಉ ವರುಷಗಳ ಹಿಂದೆ ಅವರ ಮೊಟ್ಟಾರ ಕಂಪನಿ ದಿವಾಳಿ ತೆಗೆಯುವದಿತ್ತು. ಆದರೆ ಅಶ್ವತ್ಥರಾಯನ ಜರಿತ್ತೆಯನ್ನು ತಿಳಿದ ಅವರು ಬಾಲ್ಯಕಮೇಲ ಮಾಡಲು ಆರಂಭಿಸಿದರು. ತಮ್ಮ ಸಿಫ್ತಿಯು ಸುಧಾರಿಸಿದ ಮೇಲೆ ಅದನ್ನು ಬಿಟ್ಟು ಬಿಟ್ಟಿರು.

ಅದನ್ನು ಮುಂದುವರಿಸಿದವಳು ಈ ನರಸಮ್ಮತ. ಅಶ್ವತ್ಥರಾಯರನ್ನು ಯಾರೋ ಬಾಲ್ಯಕಮೇಲ ಮಾಡುತ್ತಾರೆಂದು ಇವಳಿಗೆ ತಿಳಿದುಬಂದಿತ್ತು. ಇವಳಿ ಗಂಡನೊಬ್ಬ ಘೋಕರಿ. ಎಮ್ಮೋ ಸಲ ಅವನು ಜೀಲನ್ನು ಕಂಡಿದ್ದಾನೆ. ಅವನಿಗೆ ಹಣ ಪೂರ್ಯಸುವದರ ಸಲುವಾಗಿ ಇವಳು ಬಾಲ್ಯಕಮೇಲ ಆರಂಭಿಸಿದಳು. ನಾನು ಈ ಮನೆಗೆ ಬಂದಾಗಲೆಲ್ಲ ನರಸಮ್ಮತನನ್ನು ಚೆಲನವಲನವನ್ನು ರಹಸ್ಯವಾಗಿ ವಾಚ ಮಾಡುತ್ತಿದ್ದಳು. ಆ ಭಂಗಾರದ ಫಟ್ಟಿಗಳನ್ನು ಹೊತ್ತು ಬೇರೆಡಿಗೆ ಸಾಗಿಸುತ್ತಿದ್ದವಳು ಇವಕೆ. ಇದನ್ನೀಲ್ಲ ಕಂದುಹಿಡಿಯಲು ನನ್ನ ಹಸ್ತ ಕ ರಾಜಾರಾಮ ಬಹಳ ಸಹಾಯ ಮಾಡಿದ್ದಾನೆ.” —ಶ್ರೀಧರ ತನ್ನ ಹೇಳಿಕೆಯನ್ನು ಮುಗಿಸಿ ಹೊರಬಂದ. ಜೋಸೆಫರು ತಮ್ಮ ಮುಂದಿನ ಕಾರ್ಯವೇನೆಂದ್ರಾಗ್ರಹಿಸಿ ಆ ರೀತಿಯಾಗಿ

ವೊಡಿದರು. ಶ್ರೀಧರ ಚೆಳದಿಂಗಳ ಸವಿಯನ್ನು ಸವಿಯುತ್ತು ಬಾಸಿನಲ್ಲಿಯ ಸಹಸ್ರರು ತಾರೆಗಳ ಚೆಲುವನ್ನು ನೊಡುತ್ತು ಗೇಟಿನ ಹತ್ತಿರ ಬಂದ.

“ಶ್ರೀಖರ, ಇನ್ನಪಕ್ಕರರನ್ನು ಹಾಗೆಯೇ ಹೊಗಲು ಬಿಡಬೇಡ. ಅವರೂ ಮಾಯವಾದಾರು.” ಒಕ್ಕಿನಿಂದ ವಿಷಣ್ಣಾ ಕೂಗಿದಳು. ಆ ಧ್ವನಿ ಶ್ರೀಧರನಿಗೆ ಕೇಳಿಸದಿರುತ್ತದೆಯೇ !

ಕಾಲುಗಳು ಅವನಿಗೆ ತಿಳಿಯದಂತೆ ಅವನ ದೇಹವನ್ನು ಹೊತ್ತು ಕೊಂಡು ಮರಳಿ ಬಂದವು.



ఆశ్రమహాదేవియవర వజనగళ

భావాధార సమితి

సంపాదకరు : కె. ఎస్. హెబసూర బిలే : ల ఆశ్ మూర్తి

— కేలవు అభివృయగళు —

...“జగత్తు కండరియదంథ సేరాగ్నితాది, నిమిత్త మాత్రమై కొత్తిక రాజనే కృతికిదు ఆదష్టు బేగ సంసారచ చ్ఛంబలిగళన్ను కిత్తోగెదు అతి వినొకనవాద రీతియల్లి జన్మన్నమల్లికాజుఁఁనన్ను అరసి శ్రీశ్రీలదత్త హారచు శివనల్లి ఒందాద శివశరణ ఆశ్రమహాదేవి. ఇవర హేశరన్ను కేళద, భక్తిభావదంద స్వరించ కన్నడిగరు అతి విరిఁ. ... బరిధాముఁక కత్తుబ్బిఁధి మాత్రవల్లిడే, జనసామాన్యరిగూ మంచ్చివంత హ్యాండవాద శ్శీలియల్లి శివకరణర వజనగళు రచితవాగిరువదే వజనగళ జనస్తియ తీయ గుచ్ఛి. ఆదరల్లు కేలవు వజనగళ లాలిత అథవ విస్తార శ్రీణు సాహిత్యకై హగ్గురుతు. శ్రీ హెబసూర అవర ఆశ్రమహాదేవియవర వజనగళన్ను భావాధార సహిత ప్రకటించుఇరువదు స్తుతి యిత్తు.... ... కేలపోచ్చు క్లాష్టవేసిసబహుదాద పదగళిగి పుస్తకచ కోసేయల్లి శ్రీ హెబసూర అవరు ఆథవన్ను కొచ్చిరువదు ఓదుగనిగి సకాయికవాగిద.”

“జనప్రేగతి” జనవరి, అఱణు

...“మానవరన్ను అంధింసే, సత్య, ధనుఁ మాత్తు భక్తి మాగఁగళల్లి ఒయ్యలు ఈ గ్రంథవు హజ్చు మాగఁదరీయాగిరుత్తదే. ముముక్షుగళు దినంప్రతి పతణ మాది, మనస మాదలు హజ్చు ఉపయోగపాగిరువ గ్రంథవిదు. ఇంథా మహిళయ వజనగళన్ను సులభవాగి గ్రాణ్యవాగు వంత అథడిలందిగి జనగళ ముందే ఇష్టిరువ గ్రంథద సంగ్రహకారంలూ మత్తు ప్రకాశకరూ పరమపితన సేవ మత్తు భావా సేవగళ మూలభారత మాకియ అనుగ్రహకై పాత్రరాగిచ్చారి.”“సత్యనాది”ల-ఱ-అఱ

...“ఇంథవు నమ్మ నాదిన ప్రతివాజనాలయగళల్లియూ సేరికొశ్శిఁచు, ఆదరల్లిరక్ష ధనుఁద తిరుళన్ను గ్రహిసి, జ్ఞానద మంచ్చివన్ను బెఁఁఁకొళ్చువదు వాచకర కటమ్మ. ‘రాష్ట్రమత’ అ-ఱ-అఱణ

సిటి బుక్ స్టోర్, దుగ్ధద-బ్యేల ర్యుబ్బల్స్.